



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೮ Volume 158	ಬೆಂಗಳೂರು, ಶುಕ್ರವಾರ, ೧೭, ನವೆಂಬರ್, ೨೦೨೩(ಕಾರ್ತಿಕ, ೨೬, ಶಕವರ್ಷ, ೧೯೪೫) BENGALURU, FRIDAY, 17, NOVEMBER, 2023(KARTHIKA, 26, SHAKAVARSHA, 1945)	ಸಂಚಿಕೆ ೨೨೧ Issue 221
-------------------------	--	-------------------------

ಭಾಗ ೨

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ  
ಸಂಬಂಧಿಸಿದ ಅಧಿಸೂಚನೆಗಳು

## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 187 ನಯೋಸೇ 2023(ಇ)

ಕರ್ನಾಟಕ ಸರ್ಕಾರದ ಸಚಿವಾಲಯ,  
ವಿಕಾಸಸೌಧ,  
ಬೆಂಗಳೂರು, ದಿನಾಂಕ: 07.11.2023.

## ಅಧಿಸೂಚನೆ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರ ವೃಂದದ ದಿನಾಂಕ 01.01.2022 ರಲ್ಲಿದ್ದಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 132 ನಯೋಸೇ 2022(ಇ), ದಿನಾಂಕ 03.09.2022 ರಂದು ಹೊರಡಿಸಲಾಗಿತ್ತು.

ಸದರಿ ಅಧಿಸೂಚನೆಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಉಪ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ: 01.01.2023 ರಲ್ಲಿದ್ದಂತೆ ಅನುಬಂಧದೊಂದಿಗೆ ದಿನಾಂಕ: 06.10.2023 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿತ್ತು.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಉಪ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ದಿನಾಂಕ: 06.10.2023 ರಂದು ಪ್ರಕಟಿಸಿ, ಜೇಷ್ಠತಾ ಪಟ್ಟಿಯ ಕುರಿತು ಬಾಧಿತರಾಗಬಹುದಾದಂತಹ ವ್ಯಕ್ತಿಗಳು ಆಕ್ಷೇಪಣೆ / ಸಲಹೆಗಳನ್ನು ಈ ಜೇಷ್ಠತಾ ಪಟ್ಟಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊರಡಿ ಸಂಖ್ಯೆ: 435, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು ಅವರಿಗೆ ಸಮರ್ಥನೀಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಿಳಿಸಲಾಗಿತ್ತು.

ಅದರಂತೆ, ಸ್ವೀಕೃತವಾದ ಆಕ್ಷೇಪಣೆ/ಸಲಹೆಗಳನ್ನು ದಾಖಲೆಗಳೊಂದಿಗೆ ಪರಿಶೀಲಿಸಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ: 01.01.2023 ರಲ್ಲಿದ್ದಂತೆ ಅನುಬಂಧದಲ್ಲಿರುವಂತೆ ಪ್ರಕಟಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಲತಾ.ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ & ನಯೋಸೇ),  
ನಗರಾಭಿವೃದ್ಧಿ ಇಲಾಖೆ.

(೭೬೪೬)

## ಅನುಬಂಧ

ದಿನಾಂಕ: 01-01-2023 ರಲ್ಲಿರುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಉಪ ನಿರ್ದೇಶಕರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ

ಕ್ರ. ಸಂ	ಹೆಸರು	ಮೀಸಲಾತಿ ವರ್ಗ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ವಾಸ್ತವವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಜಿ.ಜಿ.ಮೋರಬ	-	08-03-1934	28-10-1961	08-08-1977	08-08-1977	ಮುಂಬಡ್ತಿ
2	ಎ.ಲಕ್ಷಣ ರೆಡ್ಡಿ	-	03-05-1935	23-08-1962	06-08-1977	06-08-1977	ಮುಂಬಡ್ತಿ
3	ಆರ್.ಚನ್ನಬಸಪ್ಪ	-	05-02-1935	29-06-1962	05-08-1977	05-08-1977	ನಿವೃತ್ತಿ
4	ಹೆಚ್.ಎಸ್.ತಿಮ್ಮಪ್ಪಯ್ಯ	-	05-02-1959	19-01-1962	27-07-1979	27-07-1979	ನಿವೃತ್ತಿ
5	ಎ.ಎಸ್.ಚಂದ್ರಕೀರ್ತಿ	-	01-07-1937	09-06-1964	26-11-1982	26-11-1982	ಮುಂಬಡ್ತಿ
6	ಎಂ.ನರಸಿಂಹಮೂರ್ತಿ	-	20-06-1932	12-12-1961	29-11-1982	29-11-1982	ನಿವೃತ್ತಿ
7	ಕೆ.ಜಿ.ಬಾಲಗಂಗಾಧರ	-	13-02-1935	06-09-1962	26-11-1982	26-11-1982	ನಿವೃತ್ತಿ
8	ಬಿ.ಆರ್.ರಾಜು	-	10-01-1938	13-04-1964	20-04-1983	20-04-1983	ಮುಂಬಡ್ತಿ
9	ಪಿ.ಶಿವರಾಮ್	-	08-02-1938	17-10-1965	20-04-1983	20-04-1983	ನಿವೃತ್ತಿ
10	ಎಂ.ನಾರಾಯಣಮೂರ್ತಿ	-	20-05-1931	12-12-1961	26-04-1983	26-04-1983	ನಿವೃತ್ತಿ
11	ಎಂ.ಮುನಿಕೃಷ್ಣ	-	31-03-1933	09-02-1962	10-05-1984	10-05-1984	ನಿವೃತ್ತಿ
12	ಎಲ್.ಸಿ.ಕರಿಗೌಡ	-	22-01-1940	10-04-1964	10-05-1984	10-05-1984	ಮುಂಬಡ್ತಿ
13	ಕೆ.ಎಲ್.ಆನಂದೇಗೌಡ	-	04-03-1941	10-02-1966	03-06-1989	03-06-1989	ಮುಂಬಡ್ತಿ
14	ಜಿ.ಜಿ.ನಾಯಕ್	-	06-05-1942	20-10-1965	03-06-1989	03-06-1989	ಮುಂಬಡ್ತಿ
15	ಚಿಕ್ಕನಂಜಯ್ಯ	-	03-08-1942	21-05-1964	28-01-1991	28-01-1991	ಮುಂಬಡ್ತಿ
16	ವೆಂಕಟರಮಣಪ್ಪ	-	27-09-1940	09-09-1968	28-01-1991	28-01-1991	ಮುಂಬಡ್ತಿ
17	ವಿ.ಎಂ.ಹೆಗಡೆ	-	01-03-1949	04-01-1978	28-01-1991	28-01-1991	ಮುಂಬಡ್ತಿ
18	ಸಮೀಪುಲ್ಲಾ ಖಾನ್	-	02-10-1940	21-05-1959	09-04-1991	09-04-1991	ಮುಂಬಡ್ತಿ
19	ಕೆ.ಟಿ.ಶ್ರೀನಿವಾಸ್	-	26-07-1939	19-05-1966	09-04-1991	09-04-1991	ನಿವೃತ್ತಿ
20	ರಾಮಚಂದ್ರ ನಾಯ್ಡು	-	25-02-1946	24-02-1971	09-04-1991	09-04-1991	ಮುಂಬಡ್ತಿ
21	ಹೆ.ಬಿ.ಮುಕುಂದ	-	09-02-1952	06-01-1979	09-04-1991	09-04-1991	ಮುಂಬಡ್ತಿ
22	ಕೆ.ಕಿಶನ್ ರಾವ್	-	08-02-1943	16-08-1966	14-12-1992	14-12-1992	ಮುಂಬಡ್ತಿ
23	ಎ.ಜ್ಞಾನಸಭಾಪತಿ	-	21-10-1941	06-10-1965	14-12-1992	14-12-1992	ನಿವೃತ್ತಿ
24	ಪಿ.ಎಸ್.ಮುದ್ದಪ್ಪ	-	03-08-1945	11-01-1973	14-12-1992	14-12-1992	ಮುಂಬಡ್ತಿ
25	ಜಿ.ಹೆಚ್.ಜಗದೀಶ್	-	10-09-1944	02-01-1970	14-12-1992	14-12-1992	ಮುಂಬಡ್ತಿ
26	ಕೆ.ಮಾಧವಮೂರ್ತಿ	-	10-11-1942	01-03-1971	14-12-1992	14-12-1992	ಮುಂಬಡ್ತಿ
27	ಕೆ.ನರಸಿಂಹಮೂರ್ತಿ	-	02-02-1945	14-07-1971	16-10-1993	16-10-1993	ಮುಂಬಡ್ತಿ
28	ಪಿ.ಬತನ್‌ಲಾಲ್	-	26-06-1945	05-03-1971	16-10-1993	16-10-1993	ಮುಂಬಡ್ತಿ

29	ಕೆ.ಶುಭಾಕರ	-	09-06-1941	19-06-1970	01-07-1996	01-07-1996	ನಿವೃತ್ತಿ
30	ಎನ್.ಮುನಿಯಪ್ಪ	-	18-04-1942	26-02-1971	01-07-1996	01-07-1996	ನಿವೃತ್ತಿ
31	ಮೊಹಮ್ಮದ್ ಖಲೀಲುಲ್ಲಾ	-	02-03-1944	01-04-1971	04-01-1997	04-01-1997	ನಿವೃತ್ತಿ
32	ಟಿ.ಆರ್.ಕೃಷ್ಣಮೂರ್ತಿ	-	05-09-1941	12-08-1960	04-01-1997	04-01-1997	ನಿವೃತ್ತಿ
33	ನಟರಾಜು	ಪ.ಜಾ	15-04-1946	12-09-1975	30-07-1997	30-07-1997	ಮುಂಬಡ್ತಿ
34	ಎಂ.ಗುರುಮೂರ್ತಿ	-	13-06-1946	08-01-1973	12-02-1998	12-02-1998	ಮುಂಬಡ್ತಿ
35	ಎಂ.ನಿಜಲಿಂಗಪ್ಪ	-	04-05-1945	01-07-1976	12-02-1998	12-02-1998	ನಿವೃತ್ತಿ
36	ಎಸ್.ಎಸ್.ಟೋಪಗಿ	-	28-03-1954	06-01-1984	12-02-1998	12-02-1998	ಮುಂಬಡ್ತಿ
37	ಎಸ್.ಬಿ.ಹೊನ್ನೂರ್	-	25-07-1955	15-11-1983	20-05-1999	20-05-1999	ಮುಂಬಡ್ತಿ
38	ಬಿ.ಎಂ.ತಿರಕನಗೌಡರ	-	01-05-1956	07-11-1983	20-05-1999	20-05-1999	ಮುಂಬಡ್ತಿ
39	ಎಸ್.ಎಸ್.ಗಾಣಿಗೇರ್	-	25-02-1943	22-09-1975	20-05-1999	20-05-1999	ನಿವೃತ್ತಿ
40	ಎ.ಮುನಿಯಪ್ಪ	-	10-08-1944	08-09-1975	20-05-1999	20-05-1999	ನಿವೃತ್ತಿ
41	ಚೌಡೇಗೌಡ	-	01-06-1956	20-12-1982	20-05-1999	20-05-1999	ಮುಂಬಡ್ತಿ
42	ಎ.ವಿ.ರಂಗೇಶ್	-	06-09-1956	10-06-1983	20-05-1999	20-05-1999	ಮುಂಬಡ್ತಿ
43	ಬಿ.ಕೆ.ರಾಮಪ್ರಸಾದ್	-	17-01-1956	13-06-1983	20-05-1999	20-05-1999	ಮುಂಬಡ್ತಿ
44	ಬಿ.ಮಹೇಂದ್ರ	-	01-06-1959	28-04-1984	20-05-1999	20-05-1999	ಮುಂಬಡ್ತಿ
45	ಸಿ.ಜಯಾನಂದಯ್ಯ	-	10-09-1947	12-07-1976	20-05-1999	20-05-1999	ಮುಂಬಡ್ತಿ
46	ಕೆ.ಆರ್.ವಿರೇಂದ್ರನಾಥ್	-	08-11-1954	01-08-1975	02-04-2002	02-04-2002	ಮುಂಬಡ್ತಿ
47	ಐಜಾಜ್ ಅಹಮ್ಮದ್	-	09-02-1957	30-10-1976	16-12-2002	16-12-2002	ಮುಂಬಡ್ತಿ
48	ಪಿ.ಇ.ರುದ್ರಪ್ಪ	-	20-05-1953	30-04-1986	08-05-2003	08-05-2003	ಮುಂಬಡ್ತಿ
49	ಎಂ.ಸಿ.ಹಿರೇಮಠ	-	01-03-1947	20-10-1972	20-05-2003	20-05-2003	ನಿವೃತ್ತಿ
50	ಕೆ.ನರಸಿಂಹಮೂರ್ತಿ	-	29-11-1955	12-08-1976	30-12-2003	30-12-2003	ಮುಂಬಡ್ತಿ
51	ಚನ್ನಬಸಪ್ಪ	-	04-03-1950	06-01-1973	30-12-2003	30-12-2003	ನಿವೃತ್ತಿ
52	ಎಲ್.ಲಿಂಗಯ್ಯ	-	06-06-1947	11-01-1973	30-12-2003	30-12-2003	ನಿವೃತ್ತಿ
53	ಜಿ.ಕೆಂಪಯ್ಯ	ಪ.ಜಾ	15-04-1941	11-01-1973	30-12-2003	30-12-2003	ಮುಂಬಡ್ತಿ
54	ಪಿ.ಪಿ.ಧನೇ	ಪ.ಜಾ	08-05-1954	10-06-1976	30-12-2003	30-12-2003	ಮುಂಬಡ್ತಿ
55	ಎನ್.ಕೆ.ತಿಪ್ಪೇಸ್ವಾಮಿ	ಪ.ಪಂ	18-02-1970	11-03-1998	23-08-2005	23-08-2005	ಮುಂಬಡ್ತಿ
56	ಎಲ್.ಶಶಿಕುಮಾರ್	ಪ.ಜಾ	30-06-1966	30-04-1998	23-08-2005	23-08-2005	ಮುಂಬಡ್ತಿ
57	ರವೀಂದ್ರನಾಥ್	-	01-05-1956	03-08-1978	01-04-2006	01-04-2006	ಮುಂಬಡ್ತಿ
58	ಎಂ.ಎನ್.ಅಶೋಕ	-	19-07-1956	15-10-1981	01-04-2006	01-04-2006	ಮುಂಬಡ್ತಿ
59	ಸಿ.ನಟರಾಜ	-	18-07-1956	21-02-1983	01-04-2006	01-04-2006	ಮುಂಬಡ್ತಿ
60	ಎಂ.ಬಿ.ತಿಪ್ಪಣ್ಣ	-	21-05-1957	21-02-1983	01-04-2006	01-04-2006	ಮುಂಬಡ್ತಿ
61	ಹೆಚ್.ಎಂ.ಮಲ್ಲಿಕಾರ್ಜುನ ಸ್ವಾಮಿ	-	01-06-1960	14-01-1987	01-04-2006	01-04-2006	ಮುಂಬಡ್ತಿ
62	ಎಂ.ಎನ್.ಕುಮಾರ್	-	30-05-1959	01-07-1987	01-04-2006	01-04-2006	ಮುಂಬಡ್ತಿ

63	ಹೆಚ್.ಎ.ಹಫೀಜ್	-	15-04-1954	29-06-1975	01-04-2006	01-04-2006	ಮುಂಬಡ್ತಿ
64	ಪಿ.ಸುನೀಲ್ ಕುಮಾರ್	-	18-12-1966	11-03-1998	01-04-2006	01-04-2006	ಮುಂಬಡ್ತಿ
65	ಎನ್.ವಿ.ಧನಂಜಯ ರೆಡ್ಡಿ	-	28-09-1963	09-03-1998	01-04-2006	01-04-2006	ಮುಂಬಡ್ತಿ
66	ಜಿ.ಸುಮಾ	ಪ.ಜಾ	16-03-1970	19-03-1998	19-05-2007	19-05-2007	ಮುಂಬಡ್ತಿ
67	ಲಕ್ಷ್ಮೀಕಾಂತ ಎಸ್ ಪವಾರ್	ಪ.ಜಾ	12-11-1970	16-07-1998	19-05-2007	19-05-2007	ಮುಂಬಡ್ತಿ
68	ಎಸ್.ಎಲ್.ರಾಜಣ್ಣ	-	10-06-1966	20-03-1998	27-05-2007	27-05-2007	ಮುಂಬಡ್ತಿ
69	ಎಂ.ಸಿ.ಶಶಿಕುಮಾರ್	-	09-06-1971	12-03-1998	27-05-2008	27-05-2008	ಮುಂಬಡ್ತಿ
70	ಜಿ.ವೇಣುಗೋಪಾಲ್	-	27-04-1968	12-03-1998	27-05-2008	27-05-2008	ಮುಂಬಡ್ತಿ
71	ಟಿ.ವಿ.ಮುರಳಿ	-	22-05-1973	20-03-1998	27-05-2008	27-05-2008	ಮುಂಬಡ್ತಿ
72	ವಿವೇಕ್ ನಂದಕುಮಾರ್ ಕಾರೇಕರ್	-	29-11-1971	09-03-1998	27-05-2008	27-05-2008	ಮುಂಬಡ್ತಿ
73	ಕೆ.ಎನ್.ನಾರಾಯಣಗೌಡ	-	20-12-1964	09-03-1998	27-05-2008	27-05-2008	ಮುಂಬಡ್ತಿ
74	ಬಿ.ಎನ್.ಗಿರೀಶ್	-	01-05-1968	16-03-1998	27-05-2008	27-05-2008	ಮುಂಬಡ್ತಿ
75	ಬಿ.ರಾಧ	-	09-09-1967	12-03-1998	13-01-2010	13-01-2010	ಮುಂಬಡ್ತಿ
76	ಎನ್.ಹೆಚ್.ಸುಮಾ	-	14-11-1963	09-03-1998	13-01-2010	13-01-2010	ಮುಂಬಡ್ತಿ
77	ಎಸ್.ಗೋಪಾಲ ಕೃಷ್ಣ	-	03-02-1966	10-03-1998	23-08-2005	23-08-2005	ಮುಂಬಡ್ತಿ
78	ಮಹಮ್ಮದ್ ಫಾಜಿಲ್	-	05-06-1967	12-03-1998	13-01-2010	13-01-2010	ಮುಂಬಡ್ತಿ
79	ವಿದ್ಯಾರಾಣಿ	-	20-02-1973	12-03-1998	13-01-2010	13-01-2010	ಮುಂಬಡ್ತಿ
80	ಎ.ಗೀತಾ	-	04-10-1974	01-10-2004	13-01-2010	13-01-2010	ಮುಂಬಡ್ತಿ
81	ಶೈಲೇಂದ್ರ ಸಿಂಗ್	-	08-07-1976	01-10-2004	13-01-2010	13-01-2010	ಮುಂಬಡ್ತಿ
82	ಮೋನಿಕಾ ಕಷ್ಟರಿ	-	04-09-1976	04-10-2004	13-01-2010	13-01-2010	ಮುಂಬಡ್ತಿ
83	ಆರ್.ಸುಮತಿ	-	18-06-1979	27-09-2004	13-01-2010	13-01-2010	ಮುಂಬಡ್ತಿ
84	ಹೆಚ್.ವಿ.ಸಣ್ಣಪ್ಪಯ್ಯ	-	23-05-1965	22-11-2008	30-06-2011	30-06-2011	ಮುಂಬಡ್ತಿ
85	ಎಂ.ಎಸ್.ಶಾಂತಲಾ	-	12-03-1974	01-140-2004	13-01-2010	13-01-2010	ಮುಂಬಡ್ತಿ
86	ಎನ್.ವೀಣಾ	-	10-07-1975	27-09-2004	13-01-2010	13-01-2010	ಮುಂಬಡ್ತಿ
87	ಹೆಚ್.ಎನ್.ರಘು	ಪ.ಜಾ	20-07-1974	04-10-2004	30-06-2011	30-06-2011	ಮುಂಬಡ್ತಿ
88	ಕೆ.ವಿ.ಜಯರಾಜ್	ಪ.ಪಂ	13-06-1969	29-09-2004	30-06-2011	30-06-2011	ಮುಂಬಡ್ತಿ
89	ಎ.ರಮೇಶ್	-	01-01-1958	04-10-2004	30-06-2011	30-06-2011	ಮುಂಬಡ್ತಿ
90	ಎಂ.ಮಹದೇವ ಪ್ರಸಾದ್	ಪ.ಜಾ	03-12-1967	01-10-2004	30-06-2011	30-06-2011	ಮುಂಬಡ್ತಿ
91	ಕೆ.ಸಿ.ರಮೇಶ್	ಪ.ಜಾ	20-06-1969	04-10-2004	03-11-2012	03-11-2012	ಮುಂಬಡ್ತಿ
92	ವೆಂಕಟದುರ್ಗ ಪ್ರಸಾದ್ ಕುಂಚಲ	ಪ.ಜಾ	22-07-1967	25-09-2004	30-06-2011	30-06-2011	ಮುಂಬಡ್ತಿ
93	ಎನ್.ಎಂ.ನಂಜೇಗೌಡ	-	22-07-1967	21-07-1998	30-06-2011	30-06-2011	ಮುಂಬಡ್ತಿ
94	ಬಿ.ವಿ.ಚಿತ್ತವಾಡಗಿ	-	30-04-1956	22-09-1976	30-06-2011	30-06-2011	ಸ್ವಇಚ್ಛಾ ನಿವೃತ್ತಿ

95	ಸಿ.ವಿ.ವಸ್ತದ್	-	01-08-1955	21-08-1976	30-06-2011	30-06-2011	ಸ್ವಇಚ್ಛಾ ನಿವೃತ್ತಿ
96	ಜಿ.ಕೆ.ಗಂಜಿಗಟ್ಟಿ	-	30-08-1957	17-12-1981	16-02-2012	16-02-2012	ನಿವೃತ್ತಿ
97	ಎಂ.ಬಿ.ಮಹೇಂದ್ರಸ್ವಾಮಿ	-	10-06-1958	21-12-1981	16-02-2012	16-02-2012	ಮುಂಬಡ್ತಿ
98	ಕೆ.ಕೃಷ್ಣನಾಯಕ	ಪ.ಪಂ	04-09-1971	24-07-1997	16-02-2012	16-02-2012	ಮುಂಬಡ್ತಿ
99	ಎ.ಎಸ್.ಕಾಂಬೈ	ಪ.ಜಾ	05-04-1965	22-07-1997	16-02-2012	16-02-2012	ಮುಂಬಡ್ತಿ
100	ಸುಬ್ರಮಣ್ಯ ಕೆ.ವಡ್ಡರ್	ಪ.ಜಾ	01-06-1971	23-07-1997	16-02-2012	16-02-2012	ಮುಂಬಡ್ತಿ
101	ಟಿ.ಎಲ್.ಲಕ್ಷ್ಮೀಪತಿ	ಪ.ಜಾ	17-05-1973	21-07-1997	16-02-2012	16-02-2012	ಮುಂಬಡ್ತಿ
102	ಅಬ್ದುಲ್ಲಾ ಖಾನ್	-	01-07-1957	10-12-1981	16-02-2012	16-02-2012	ಸ್ವಇಚ್ಛಾ ನಿವೃತ್ತಿ
103	ಟಿ.ಎಸ್.ರಮೇಶ್	-	10-05-1955	01-04-1982	16-02-2012	16-02-2012	ನಿವೃತ್ತಿ
104	ಪ್ರಕಾಶ್.ಸಿ.ಹರಕುಡೆ	-	05-03-1962	17-08-1983	16-02-2012	16-02-2012	ವಯೋನಿವೃತ್ತಿ
105	ಶಿವಾನಂದ ಬಿರಾದರ್	-	01-06-1961	13-08-1983	27-12-2012	27-12-2012	ಮುಂಬಡ್ತಿ
106	ಎಂ.ಬಿ.ಚನ್ನಬಸಪ್ಪ	-	08-02-1962	10-08-1983	27-12-2012	27-12-2012	ಮುಂಬಡ್ತಿ
107	ಎನ್.ತಿಮ್ಮೇಗೌಡ	-	15-05-1963	11-08-1983	27-12-2012	27-12-2012	ಮುಂಬಡ್ತಿ
108	ಎಂ.ಎ.ಶ್ರೀನಾಥ್	ಪ.ಪಂ	20-07-1969	21-07-1997	27-12-2012	27-12-2012	ಮುಂಬಡ್ತಿ
109	ಟಿ.ನಿಸ್ಸಾರ್ ಅಹಮ್ಮದ್	-	20-07-1957	17-08-1983	02-07-2014	02-07-2014	ನಿವೃತ್ತಿ
110	ಎಂ.ಅಣ್ಣಪ್ಪ	ಪ.ಜಾ	02-03-1968	23-10-1999	11-04-2016	11-04-2016	ಮುಂಬಡ್ತಿ
111	ಎಂ.ಆರ್.ನಾಗರತ್ನ	ಪ.ಜಾ	22-03-1974	21-10-1999	02-07-2014	02-07-2014	ಮುಂಬಡ್ತಿ
112	ವಿ.ಉದಯಶಂಕರ್	-	23-12-1960	18-08-1983	02-07-2014	02-07-2014	ಮುಂಬಡ್ತಿ
113	ಜಿ.ಎನ್.ಪರಮೇಶ್ವರ್	-	02-07-1960	10-08-1983	02-07-2014	02-07-2014	ಮುಂಬಡ್ತಿ
114	ಕೆ.ವಲ್ಲಭವೈದ್ಯ	-	15-01-1960	18-08-1983	02-07-2014	02-07-2014	ಮುಂಬಡ್ತಿ
115	ಜಿ.ಎಸ್.ಜಯಸಿಂಹ	-	08-05-1965	18-08-1983	02-07-2014	02-07-2014	ಮುಂಬಡ್ತಿ
116	ಬಿ.ಆರ್.ನಟರಾಜಶೆಟ್ಟಿ	-	20-07-1962	18-08-1983	02-07-2014	02-07-2014	ಮುಂಬಡ್ತಿ
117	ಬಿ.ಮಂಜೇಶ್	-	19-07-1968	20-04-1992	02-07-2014	02-07-2014	ಮುಂಬಡ್ತಿ
118	ಸದಾನಂದ ಆಚಾರ್ಯ	-	22-07-1969	22-07-1992	02-07-2014	02-07-2014	ಮುಂಬಡ್ತಿ
119	ಬಿ.ಆರ್.ಕಲ್ಪಿನಾಥ್	ಪ.ಜಾ	20-07-1971	25-02-2005	02-07-2014	02-07-2014	-
120	ಪ್ರಮೋದ್ ವಾಸುದೇವ ಶೇರ್	-	23-03-1965	27-07-1992	10-09-2015	10-09-2015	-
121	ಬಿ.ವಿ.ಹಿರೇಮಠ	-	20-12-1968	21-07-1997	10-09-2015	10-09-2015	-
122	ವೆಂಕಟೇಶ್ವರಪ್ಪ ಗಡ್ಡದ	-	10-07-1971	29-07-1997	10-03-2021	10-09-2015	ಮುಂಬಡ್ತಿ
123	ಪಿ.ಹನುಮಂತರೆಡ್ಡಿ	-	12-07-1967	29-07-1997	10-09-2015	10-09-2015	ಮುಂಬಡ್ತಿ
124	ಹೆಚ್ ಸುರೇಶ್	ಪ.ಜಾ	01-05-1974	15-04-2005	10-09-2015	10-09-2015	ಮುಂಬಡ್ತಿ
125	ಸಂಗಪ್ಪ ಎಸ್ ಗಾರಂಪಳ್ಳಿ	-	13-03-1968	29-07-1997	10-09-2015	10-09-2015	ಮುಂಬಡ್ತಿ
126	ಪಂಡರನಾಥ್ ಜಿ.ರೆಡ್ಡಿ	-	01-02-1967	05-08-1997	10-09-2015	10-09-2015	ಮುಂಬಡ್ತಿ
127	ಎಂ.ಮಂಜಪ್ಪ	-	20-05-1966	23-07-1997	28-04-2016	28-04-2016	ಮುಂಬಡ್ತಿ

128	ಎಚ್.ಆರ್.ಶಂಕರ್	-	01-04-1971	21-07-1997	28-04-2016	28-04-2016	ಮುಂಬಡ್ಡಿ
129	ಬಿ.ಜಿ.ಗೋವಿಂದರಾಜು	-	18-07-1968	30-07-1997	28-04-2016	28-04-2016	ಮುಂಬಡ್ಡಿ
130	ಬಿ.ಎಸ್.ವಾಸಂತಿ	-	17-01-1970	10-02-2005	19-04-2018	10-09-2015	ಮುಂಬಡ್ಡಿ
131	ವೀಣಾ ಎಂ.ಭೋಜ್	-	11-09-1979	28-03-2005	19-04-2018	19-04-2018	ಮುಂಬಡ್ಡಿ
132	ಶಿವರಾಮಯ್ಯ	-	20-07-1968	24-07-1997	19-04-2018	19-04-2018	ಮುಂಬಡ್ಡಿ
133	ಆರ್.ಶೇಷ	-	15-05-1974	25-07-1997	23-07-2021	19-04-2018	ಮುಂಬಡ್ಡಿ
134	ಬಿ.ಮುಧೋಳ್ಕರ್ ಚನ್ನಬಸವಣ್ಣ	-	02-04-1971	29-07-1997	19-04-2018	19-04-2018	ಮುಂಬಡ್ಡಿ
135	ಬಿ.ಆರ್.ಹರ್ಷ	-	11-04-1969	23-07-1997	19-04-2018	19-04-2018	ಮುಂಬಡ್ಡಿ
136	ಕೆ.ಎನ್.ನಾಗರಾಜ	-	04-01-1970	28-07-1997	19-04-2018	19-04-2018	ಮುಂಬಡ್ಡಿ
137	ವೀಣಾ ಸಿ ನಿರ್ವಾಣಿ	-	31-05-1980	31-01-2011	21-11-2019	17-10-2019	-
138	ಅಸ್ಮ ಸಯದಿ	-	06-01-1979	01-02-2011	02-11-2019	17-10-2019	-
139	ರಾಕೇಶ್ ಕುಮಾರ್ ವಿ	-	08-06-1984	25-01-2011	18-10-2019	17-10-2019	-
140	ಶಿಲ್ಪ ದೇಸಾಯಿ	-	09-12-1978	25-01-2011	19-10-2019	17-10-2019	-
141	ಆಶಾ ಭರತ್	-	24-05-1979	03-02-2011	05-11-2019	17-10-2019	-
142	ಆರತಿ ವೆಂಕಟೇಶ್ ಸುನದೋಳಿ	-	20-06-1976	25-01-2011	23-10-2019	17-10-2019	-
143	ಎಂ.ಎಸ್.ಮೀನಾಕ್ಷಿ ಕುಮಾರಿ	-	18-04-1978	25-01-2011	02-07-2021	17-10-2019	-
144	ಎಂ.ಎಸ್ ಪಂಕಜ	-	17-01-1975	04-02-2011	06-12-2019	17-10-2019	-
145	ಸಾವಿತ್ರಿ ಪಾಟೀಲ್	-	25-07-1980	28-01-2011	04-05-2020	17-10-2019	-
146	ಎಂ.ಎನ್.ವೀರಯ್ಯ	-	20-03-1963	03-02-2011	02-11-2019	17-10-2019	-
147	ಎಚ್.ವಿ.ಸೀಮಾ	-	14-05-1976	25-01-2011	24-10-2019	17-10-2019	-
148	ಜಿ.ಮಂಜುನಾಥ್	-	10-06-1968	17-07-1997	25-10-2019	17-10-2019	-
149	ಕೆ.ಎ.ಶಾಂತರಾಜ	-	16-07-1968	28-07-1997	25-11-2019	17-10-2019	-
150	ಹೆಚ್.ನಾಗರಾಜಪ್ಪ	-	20-04-1973	19-07-1997	01-02-2020	17-10-2019	-
151	ಡಿ.ಟಿ.ನರಸಿಂಗರಾವ್	-	22-02-1966	21-07-1997	18-11-2019	17-10-2019	-
152	ಸಿ.ವಿ.ವೆಂಕಟೇಶಪ್ಪ	-	13-10-1970	24-07-1997	23-10-2019	17-10-2019	-
153	ಸಿ.ಎನ್.ರಾಘವೇಂದ್ರ	-	09-01-1972	29-07-1997	18-11-2019	17-10-2019	-
154	ಎನ್.ಟಿ. ಶಂಕರರೆಡ್ಡಿ	-	01-06-1966	21-07-1997	20-06-2022	30-05-2022	-
155	ಕೆ.ಎನ್. ಧರ್ಮೇಂದ್ರ	ಪ.ಜಾ	15-05-1971	25-01-2011	01-07-2022	30-05-2022	-
156	ಎಂ. ವಹೀದ್ ಅಖ್ತರ್	-	01-09-1973	29-07-1997	08-11-2022	30-05-2022	-
157	ಶಂಕರಪ್ಪ. ಎಂ	-	01-07-1968	21-07-1997	31-07-2022	30-05-2022	-
158	ಶಿವರಾಮು ಕೆ.ಪಿ	-	01-03-1966	24-07-1997	06-06-2022	30-05-2022	-
159	ಹನುಮಂತರಾಯಪ್ಪ.ಬಿ	-	20-02-1968	16-10-1999	14-06-2022	30-05-2022	-
160	ಲಸುಮಾ ನಾಯಕ್. ಸಿ	ಪ.ಜಾ	01-09-1969	18-11-2003	08-07-2022	30-05-2022	-
161	ಮೀನಾಕ್ಷಿ ಗೋ	ಪ.ಪಂ	08-03-1966	29-10-1999	29-06-2022	30-05-2022	-

	ಜೋತೆಣ್ಣವರ್						
162	ಕೆ.ಬಿ.ನಿಂಗರಾಜು	-	26-07-1967	20-10-1999	01-07-2022	30-05-2022	-
163	ಮಹಜರ್ ಷರೀಫ್	-	30-07-1967	16-10-1999	21-06-2022	30-05-2022	-
164	ರೂಪ.ಸಿ.ಕೆ	-	25-08-1971	25-10-1999	27-06-2022	30-05-2022	-
165	ರಂಜನಾ ಡಿ ಮುನವಳ್ಳಿ	-	15-02-1969	16-10-1999	06-07-2022	30-05-2022	-
166	ಮಹಾಂತೇಶ್ ಐ ಪೂಜಾರ್	-	22-07-1978	20-10-1999	31-05-2022	30-05-2022	-
167	ಕೆ.ಎಸ್. ಮಹೇಶ್ವರಪ್ಪ		10-08-1964	20-10-1999	12-08-2022	30-05-2022	-

(ಲತಾ ಕೆ.)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ)  
ನಗರಾಭಿವೃದ್ಧಿ ಇಲಾಖೆ.

PR-1308

**GOVERNMENT OF KARNATAKA**

NO: HD/30/POP/2023

Karnataka Government Secretariat,  
Vidhana Soudha,  
Bengaluru, Dated: 31/10/2023.

**NOTIFICATION**

In exercise of the powers conferred under Clause (s) of Section-2 of the Code of Criminal Procedure, 1973 (Central Act-2 of 1974) and in partial modification of earlier notification no: HD 65 POP 2022, dated: 18/05/2022 issued in this behalf, the Government of Karnataka hereby declares that, with effect from the date of publication of this notification in the Official Gazette, the place specified in column (1) of the schedule hereunder as "Police Station" for the areas specified in the corresponding entry in column (2) thereof, in respect of the investigation of Scheduled Offences under the National Investigation Agency Act, 2008 (Central Act-34 of 2008) for exercising the powers under the provisions of the Code of Criminal Procedure, 1973.

**SCHEDULE**

Name of the Police Station	Areas falling within the respective jurisdiction of the Police Station
(1)	(2)
National Investigation Agency Police Station, 3 <sup>rd</sup> Floor, BSNL Telephone Exchange Building, 80ft Road, HAL 2 <sup>nd</sup> Stage, Indiranagar, Bengaluru, Karnataka.	Whole State of Karnataka.

By order and in the name of the  
Governor of Karnataka,

(K.N.Vanaja)

Under Secretary to Government,  
Home Department (Police Expenditure)

PR-1309

ಸರ್ಕಾರ ಸಂಘಗಳ ಅಪರ ನಿಬಂಧಕರು (ವಸತಿ ಮತ್ತು ಇತರೆ) ನಂ.1, ಆಲ ಆಸ್ಕರ್ ರಸ್ತೆ,  
ಬೆಂಗಳೂರು - 52 ಇವರ ನ್ಯಾಯಾಲಯ,  
ಸಂಖ್ಯೆ:ಅನಿ(ವ&ಇ)/ಡಿ2/ಎಂಡಿ/122/2021-22

## ಅರ್ಜಿದಾರರು

- 1 ಶ್ರೀ ಸತೀಶ್  
ಬನ್ ಸುಭಾಶ್  
ನಂ.ಎ14, ಬಿಎಸ್‌ಎನ್‌ಎಲ್ ಸ್ಟಾಫ್ ಕ್ವಾಟರ್ಸ್,  
1ನೇ ರಸ್ತೆ, 80 ಅಡಿ ರಸ್ತೆ, ಇಂದಿರಾನಗರ,  
ಬೆಂಗಳೂರು-560075.
- 2 ಶ್ರೀ ಎಸ್. ಜಯರಾಮ  
ಬನ್ ಅಲಡಿ  
ನಂ. 33, 2ನೇ ಮುಖ್ಯರಸ್ತೆ, ಗೌತಮಪುರಂ,  
ಹಲಸೂರು, ಬೆಂಗಳೂರು-560008
- 3 ಶ್ರೀ ಪಿ. ಮಾಯಿಲ್  
ಬನ್ ಲೇ|| ಪುಟ್ಟಸ್ವಾಮಿ  
ನಂ.409, 1ನೇ ಮುಖ್ಯರಸ್ತೆ, 3ನೇ ಕ್ರಾಸ್,  
ಧರ್ಮರಾಯನಗರ, ಕೋಲಾರ, ಕೋಲಾರ  
ಜಿಲ್ಲೆ-562110
- 4 ಶ್ರೀ ಹೆಚ್.ಆರ್.ರಾಮಚಂದ್ರ  
ಬನ್ ಎಂ.ರಾಮಯ್ಯ  
ಹಾಲಪ್ಪಹಳ್ಳಿ ಗ್ರಾಮ, ದಾಸರಹಳ್ಳಿ ಪೋಸ್ಟ್,  
ಹೊಸಕೋಟೆ ತಾಲ್ಲೂಕು, ಬೆಂಗಳೂರು  
ಗ್ರಾಮಾಂತರ ಜಿಲ್ಲೆ-562114
- 5 ಶ್ರೀ ಬಿ.ಕೆ. ಅಮರನಾಥ್  
ಬನ್ ಲೇ|| ಪಿ. ಕೃಷ್ಣಮೂರ್ತಿ  
ಓಂ ಶ್ರೀ ಸ್ಕೂಲ್, ಕಾವೇರಿ ನಗರ, 1ನೇ  
ಮೇನ್, ವಿ.ವಿ.ಎಕ್ಸ್‌ಟೆನ್ಷನ್, ಹೊಸಕೋಟೆ  
ಟೌನ್ ಮತ್ತು ತಾಲ್ಲೂಕು, ಬೆಂಗಳೂರು  
ಗ್ರಾಮಾಂತರ ಜಿಲ್ಲೆ-562114
- 6 ಶ್ರೀ ಸಂತೋಷ್ ಕುಮಾರ್  
ಬನ್ ಲೇ|| ವೆಂಕಟೇಶನ್  
ನಂ.16/58, ಶಕ್ತಿನಗರ, ಟಿ.ಟಿ.ಆರ್ ಹಿಂಬಾಗ,  
ದೂರವಾಣಿನಗರ, ಬೆಂಗಳೂರು-560016

## ಎದುರುದಾರರು

- 1 ಕಾರ್ಯದರ್ಶಿ,  
ಬಿ.ಎಸ್.ಎನ್.ಎಲ್ ಇನ್‌ಫಾರ್ಮೇಷನ್  
ಟೆಕ್ನಾಲಜಿ, ಪಿ.ಎಸ್.ಯು ಅಂಡ್ ಅದ್ವೈಟ್  
ಹೌಸ್ ಬ್ಲಾಕ್ ಕೋ ಆಪರೇಟಿವ್  
ಸೊಸೈಟಿ ಅಮಿಟೆಡ್  
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ  
ಜಿಲ್ಲೆ.
- 2 ಶ್ರೀ ಬಿ.ಎನ್. ಕಿರಣ್ ಕುಮಾರ್  
(ಮಾಜಿ ಅಧ್ಯಕ್ಷರು)  
ಬನ್ ಲೇ|| ನಾಗರಾಜ್  
ಕೋಟೆ ಇಂಡ್ಲು ಗ್ರಾಮ,  
ಕಲ್‌ರೋಡ್‌ಪಲ್ಲಿ ಪೋಸ್ಟ್, ಕುಪ್ಪಂ  
ತಾಲ್ಲೂಕು, ಚಿತ್ತೂರ್ ಜಿಲ್ಲೆ,  
ಆಂಧ್ರಪ್ರದೇಶ-517112
- 3 ಶ್ರೀಮತಿ ಮೀನಕುಮಾರಿ  
(1ನೇ ಪ್ರತಿವಾದಿ ಸಂಘದ ಕಾರ್ಯದರ್ಶಿ)  
ಕೋಂ ನಾಗಜ್ಯೋತಿ  
ನಂ. 52, ಚನ್ನರಾಯಪಟ್ಟಣ ರಸ್ತೆ,  
ದೇವನಹಳ್ಳಿ ಟೌನ್, ಬೆಂಗಳೂರು
- 4 ಶ್ರೀ ಮಾರುತಿ  
ಬನ್ ಸೊಣ್ಣಪ್ಪ  
ಅಧ್ಯಕ್ಷರು,  
ಮೆ|| ಎಂ.ಎಸ್.ವಿ ಬ್ಲಾಕ್ ಅಂಡ್  
ಡೆವಲಪರ್ಸ್ ಅಮಿಟೆಡ್,  
R/at ಮನೆ ನಂ.1, RR No. 3413/RC  
1152,  
ಶ್ರೀ ಕರಗಧಾಂಬ ನಿಲಯ,  
ಮಿಲ್ಕ ಡೈರಿ ಎದುರು,  
ದೇವಗಾನಹಳ್ಳಿ ಗ್ರಾಮ, ದೇವನಹಳ್ಳಿ  
ತಾಲ್ಲೂಕು, ಬೆಂಗಳೂರು ಗ್ರಾಮಾಂತರ  
ಜಿಲ್ಲೆ-562110



7 ಶ್ರೀ ಮುರಳಿ ಮೋಹನ್  
ಬನ್ ಲೇ||ಕೆ. ನಟರಾಜನ್  
ನಂ.10, ಕೆಎನ್‌ಎಸ್‌ಎಸ್ ಕಾಲೋನಿ, 2ನೇ  
ಕ್ರಾಸ್, ಜಯಂತಿನಗರ, ಹೊರಮಾವು ಗ್ರಾಮ,  
ಬೆಂಗಳೂರು-560043

8 ಶ್ರೀಮತಿ ಶೀಲವತಿ ಕಮಲಾಪುರ್ಕರ್  
ಕೋಂ ರವೀಂದ್ರ D/o ಸುಭಾಶ್  
ನಂ.ಎ14, ಬಿಎಸ್‌ಎನ್‌ಎಲ್ ಸ್ಟಾಫ್ ಕ್ವಾಟರ್ಸ್,  
1ನೇ ರಸ್ತೆ, 80 ಅಡಿ ರಸ್ತೆ, ಇಂದಿರಾನಗರ,  
ಬೆಂಗಳೂರು-560075.

**ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ 1959 ರ ಪ್ರಕರಣ 103 ರಡಿಯಲ್ಲಿ ಅರ್ಜಿದಾರರು ಸಲ್ಲಿಸಿರುವ  
ತೀರ್ಪು ಪೂರ್ವ ಜಪ್ತಿಯ ಮಧ್ಯಂತರ ಅರ್ಜಿಯ ಸಂಬಂಧ ಪ್ರಕರಣ 103(2) ರಡಿ ಸ್ಥಿರೀಕರಣ ಆದೇಶ**

1. ಅರ್ಜಿದಾರರು ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ 1959 ರ ಕಲಂ 70 ರಡಿ ಅರ್ಜಿ ಸಲ್ಲಿಸಿ, 1 ರಿಂದ 8 ರವರೆಗಿನ ಅರ್ಜಿದಾರರು 1ನೇ ಎದುರು ಸಂಘದ ಸದಸ್ಯರಾಗಿದ್ದು, ಹೊಸದಾಗಿ ಸಂಘವನ್ನು ನೋಂದಣಿ ಮಾಡುವ ಸಲುವಾಗಿ ಪ್ರಾರಂಭಿಕ ಖರ್ಚು ವೆಚ್ಚಗಳಿಗಾಗಿ ರೂ. 1,50,000/- ಗಳನ್ನು ಸಂಘಕ್ಕೆ ಪಾವತಿಸಿರುತ್ತಾರೆ. ಆನಂತರ ಎದುರು ನಂ. 2 ಮತ್ತು 3 ರವರು ಬಡಾವಣೆ ನಿರ್ಮಿಸುವ ಸಲುವಾಗಿ ಸದಸ್ಯರುಗಳಿಂದ ರೂ. 83,87,057/- ಗಳನ್ನು ಸಂಗ್ರಹಿಸಿ ಬಡಾವಣೆ ನಿರ್ಮಿಸುವ ಸಲುವಾಗಿ ಎದುರು ನಂ.4 ಭೂ ಅಭಿವೃದ್ಧಿದಾರರೊಂದಿಗೆ ದಿನಾಂಕ:14.05.2016 ರಂದು ಒಪ್ಪಂದದ ಕರಾರು ಮಾಡಿಕೊಂಡು ರೂ. 5.00 ಲಕ್ಷಗಳ ಮುಂಗಡ ಸೇರಿದಂತೆ ಒಟ್ಟು ರೂ. 49.00 ಲಕ್ಷಗಳನ್ನು ಪಾವತಿಸಿರುತ್ತಾರೆ. ಆದರೆ 1ನೇ ಎದುರು ಸಂಘವು ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಕಾರಣ ರೂ. 49.00 ಲಕ್ಷಗಳನ್ನು 4ನೇ ಎದುರುದಾರರಿಂದ ಹಾಗೂ ಎದುರು ನಂ. 2 ಮತ್ತು 3 ರವರಿಂದ ರೂ. 34,87,057/- ಗಳನ್ನು ಸೇರಿ ಒಟ್ಟು ರೂ. 83,87,057/- ಗಳನ್ನು ದಿನಾಂಕ:14.12.2016 ರಿಂದ ಅನ್ವಯವಾಗುವಂತೆ ಶೇ.18 ರ ಬಡ್ಡಿಯೊಂದಿಗೆ ಎದುರು ನಂ.1 ಸಂಘಕ್ಕೆ ಪಾವತಿಸುವಂತೆ ಎದುರು ನಂ. 2 ರಿಂದ 4 ರವರಿಗೆ ನಿರ್ದೇಶನ ನೀಡುವಂತೆ ಕೋರಿರುತ್ತಾರೆ.
2. ದಾವಾ ಅರ್ಜಿಯೊಡನೆ ಕಾಯ್ದೆ ಕಲಂ 103 ರನ್ವಯ ಎದುರುಗಳ ಸ್ಥಿರಾಸ್ತಿಗಳನ್ನು ಆದೇಶ ಪೂರ್ವ ಜಪ್ತಿಗೆ ಒಳಪಡಿಸಲು ಮಧ್ಯಂತರ ಅರ್ಜಿಯನ್ನು ದಾಖಲಿಸಿ ಕೋರಿಕೊಂಡಿದ್ದರು. ಅದರಂತೆ ಅರ್ಜಿದಾರರಿಗೆ ಈ ನ್ಯಾಯಾಲಯದಿಂದ ದಿನಾಂಕ:08.07.2022 ರಂದು ನೋಟಿಸ್ ಜಾರಿಗೊಳಿಸಿ ಅರ್ಜಿದಾರರು ಕೋರಿಕೊಂಡಿರುವ ಸ್ಥಿರಾಸ್ತಿಗಳನ್ನು ಏಕೆ ತೀರ್ಪು ಪೂರ್ವ ಜಪ್ತಿಗೆ ಒಳಪಡಿಸಬಾರದು ಎಂಬುದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಿ ಆದೇಶಿಸಲಾಗಿತ್ತು.
3. ಈ ನ್ಯಾಯಾಲಯದ ನೋಟೀಸ್ ದಿನಾಂಕ:08.07.2022 ಕ್ಕೆ ಎದುರುಗಳು ತಕರಾರುಗಳನ್ನು ಸಲ್ಲಿಸಿ; 4ನೇ ಎದುರಿಗಳಿಗೆ ರೂ.83,87,057/- ಗಳನ್ನು ಪಾವತಿಸಿರುವುದು ಸುಳ್ಳು, 2ನೇ ಎದುರಿಗಳು 4ನೇ ಎದುರಿಗಳಿಗೆ ಪಾವತಿಸಿರುವುದು ರೂ. 21.00 ಲಕ್ಷಗಳು ಮಾತ್ರವಾಗಿರುತ್ತದೆ, ಸದರಿ ಮತ್ತೊಮ್ಮೆ ಭೂಮಿ ಖರೀದಿಯಲ್ಲಿ ತೊಡಗಿಸಲಾಗಿದೆ, 4ನೇ ಎದುರಿಗಳು ಸಂಘದೊಡನೆ

ಆಗಿರುವ ಮೆಮೋರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್ ರೀತ್ಯಾ ಕೆಲಸ ನಿರ್ವಹಿಸಲು ಸಿದ್ಧರಿದ್ದಾರೆ ಎಂಬತ್ಯಾದಿ ಅಂಶಗಳನ್ನು ಪ್ರಸ್ತಾಪಿಸಿ ಈ ಅರ್ಜಿಯನ್ನು ವಜಾಗೊಳಿಸಬೇಕೆಂದು ಕೋರಿರುತ್ತಾರೆ. ಆದರೆ ಈ ನ್ಯಾಯಾಲಯದ ದಿನಾಂಕ: ೦೮.೦೭.೨೦೨೨ ರ ನೋಟಿಸಿನಲ್ಲಿ ಹೇಳಿರುವ ಷರತ್ತುಗಳನ್ನು ಪಾಲಿಸಿರುವ ಬಗ್ಗೆ ಎದುರುಗಳು ಯಾವುದೇ ದಾಖಲೆ/ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ.

4. ಈ ಪ್ರಕರಣದಲ್ಲಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸುವ ಸಲುವಾಗಿ ೨ ಮತ್ತು ೩ನೇ ಎದುರುಗಳು ಭೂಅಭಿವೃದ್ಧಿದಾರರಾದ ಎದುರು ನಂ.೪ ರವರಿಗೆ ಪಾವತಿಸಿರುವ ಮೊತ್ತ ಬೃಹತ್ ಪ್ರಮಾಣದ್ದಾಗಿರುತ್ತದೆ. ಪ್ರಕರಣದ ವಿಚಾರಣೆ ಪೂರ್ಣಗೊಂಡು ಅಂತಿಮ ಆದೇಶವಾಗುವವರೆಗೆ ಎದುರು ನಂ.೪ ಸ್ಥಿರಾಸ್ತಿಗಳನ್ನು ಆದೇಶ ಪೂರ್ವ ಜಪ್ತು ಕ್ರಮಕ್ಕೆ ಒಳಪಡಿಸಲು ಅರ್ಜಿದಾರರು ಕೋರಿರುವುದು ಸಮಂಜಸವಾಗಿರುತ್ತದೆ. ಒಂದು ವೇಳೆ ಎದುರು ನಂ.೪ ರವರ ಷೆಡ್ಯೂಲ್ ನಮೂದಿತ ಸ್ವತ್ತುಗಳನ್ನು ಆದೇಶ ಪೂರ್ವ ಜಪ್ತು ಕ್ರಮಕ್ಕೆ ಒಳಪಡಿಸದಿದ್ದಲ್ಲಿ ಎದುರು ನಂ.೪ ರವರಿಂದ ಆಗಬಹುದಾದ ಯಾವುದೇ ಕ್ರಮವು ಅರ್ಜಿದಾರರ ಸಂಘಕ್ಕೆ ಬಹಳ ನಷ್ಟವನ್ನುಂಟು ಮಾಡುವ ಸಾಧ್ಯತೆಗಳಿರುತ್ತದೆ. ಈ ಕಾರಣಗಳಿಗಾಗಿ ಅರ್ಜಿದಾರರ ಕೋರಿಕೆಯಂತೆ ಈ ನ್ಯಾಯಾಲಯದಿಂದ ದಿನಾಂಕ:೦೮.೦೭.೨೦೨೨ ರಂದು ನೀಡಲಾಗಿದ್ದ ತೀರ್ಪು ಪೂರ್ವ ಜಪ್ತು ಆದೇಶದ ನೋಟಿಸ್ ಹಾಗೂ ದಿನಾಂಕ:೨೯.೦೮.೨೦೨೨ ಮತ್ತು ದಿನಾಂಕ:೩೧.೧೦.೨೦೨೨ ರ ತಿದ್ದುಪಡಿ ಆದೇಶದ ಕ್ರಮವನ್ನು ಸ್ಥಿರೀಕರಣಗೊಳಿಸುವುದು ಸಮಂಜಸವೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

### ಆದೇಶ

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ ೧೯೫೯ ರ ಪ್ರಕರಣ ೧೦೩ ರಡಿಯಲ್ಲಿ ದತ್ತವಾದ ಅಧಿಕಾರ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಒ/೭೧/ಸಿಎಲ್‌ಎಂ/೨೦೧೬ ದಿನಾಂಕ:೦೬.೧೨.೨೦೧೬ ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಪ್ರಕಾಶ್ ರಾವ್, ಕೆ.ಸಿ.ಎಸ್, ಸರ್ಕಾರ ಸಂಘಗಳ ಅಪರ ನಿಬಂಧಕರು (ವಸತಿ ಮತ್ತು ಇತರೆ) ಆದ ನಾನು ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ ೧೯೫೯ ರ ಪ್ರಕರಣ ೧೦೩ ರಡಿಯಲ್ಲಿ ದಿನಾಂಕ:೦೮.೦೭.೨೦೨೨ ರಂದು ನೀಡಲಾಗಿದ್ದ ತೀರ್ಪು ಪೂರ್ವ ಜಪ್ತು ಆದೇಶದ ನೋಟಿಸ್ ಹಾಗೂ ದಿನಾಂಕ:೨೯.೦೮.೨೦೨೨ ಮತ್ತು ದಿನಾಂಕ:೩೧.೧೦.೨೦೨೨ ರ ತಿದ್ದುಪಡಿ ಆದೇಶದ ಕ್ರಮವನ್ನು ಸ್ಥಿರೀಕರಿಸಿ ಆದೇಶಿಸಿರುತ್ತೇನೆ.

ತೀರ್ಪು ಪೂರ್ವ ಜಪ್ತು ನೋಟಿಸ್‌ನೊಡನೆ ಎದುರು ನಂ.೪ ರವರ ಈ ಕೆಳಕಂಡ ಸ್ವತ್ತುಗಳನ್ನು ತೀರ್ಪು ಪೂರ್ವ ಜಪ್ತು ಕ್ರಮಕ್ಕೆ ಒಳಪಡಿಸಿ ಆದೇಶಿಸಿರುತ್ತೇನೆ.

ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ ೧೯೫೯ ರ ಪ್ರಕರಣ ೧೦೩ ರಡಿಯಲ್ಲಿ ಅರ್ಜಿದಾರರು ಸಲ್ಲಿಸಿರುವ ತೀರ್ಪು ಪೂರ್ವ ಜಪ್ತಿಯ ಎದುರು ನಂ.೪ ರವರಿಗೆ ಸೇರಿದ ಷೆಡ್ಯೂಲ್ ಸ್ವತ್ತು.

### SCHEDULE PROPERTY No.1.

All that piece and parcel in respect of agricultural property bearing Sy.No. 3/3 of Devaganahalli village measuring 0.03 Guntas, Kundana Hobli, Devanahalli Taluk, Bengaluru Rural district bounded on:

East: land belongs to Savithramma

West: Sy No. 3/1 of Nagaraju, Rathnamma, Annaiahayappa and Muniyamma.

North: Sy.No. 3/2 of Nanjappa.

South: land belongs to Savithramma.

## SCHEDULE PROPERTY No.2.

All that piece and parcel in respect of agricultural property bearing Sy.No. 8/1 of Devaganahalli village measuring 0.19 1/2 Guntas, Kundana Hobli, Devanahalli Taluk, Bengaluru Rural district bounded on:

East: Sy.No. 9/1A of Nanjegowda

West: Sy No. 8/3 of Savithramma, Sy No.8/4 of Gopamma, Sy.No.8/5 of Gouse Khan and Sy.No.8/14 of Annaiahayappa.

North: Sy.No. 8/2 of Savithramma.

South: land belongs to Savithramma.

ಈ ಆದೇಶವನ್ನು ಈ ದಿನ ದಿನಾಂಕ:6.11.2023 ರಂದು ಸಿಬ್ಬಂದಿಗೆ ಉತ್ತರೇಷಿಸಿ ಬೆರಳಚ್ಚುಗೊಳಿಸಿ, ಸರಿಪಡಿಸಿ, ತೆರೆದ ನ್ಯಾಯಾಲಯದಲ್ಲ ಉಚ್ಚರಿಸಲಾಯಿತು.

ಸಹಕಾರ ಸಂಘಗಳ ಅಪರ ನಿಬಂಧಕರು  
(ವಸತಿ ಮತ್ತು ಇತರೆ)

## PR-1310

ಸಹಕಾರ ಸಂಘಗಳ ಅಪರ ನಿಬಂಧಕರು (ವಸತಿ ಮತ್ತು ಇತರೆ) ನಂ.1, ಆಲ ಆಸ್ಕರ್ ರಸ್ತೆ.

ಬೆಂಗಳೂರು - 52 ಇವರ ನ್ಯಾಯಾಲಯ,

ಸಂಖ್ಯೆ:ಅನಿ(ವ&ಇ)/ಡಿ2/ಎನ್‌ಎಂಡಿ/15/2023-24

ಅರ್ಜಿದಾರರು

ಎದುರುದಾರರು

1 ಕಾರ್ಯದರ್ಶಿ,  
ಕರ್ನಾಟಕ ಪೋಸ್ಟಲ್ ಅಂಡ್  
ಟೆಲಿಕಾಂ ಎಂಪ್ಲಾಯೀಸ್ ಹೌಸಿಂಗ್  
ಕೋ ಆಪರೇಟಿವ್ ಸೊಸೈಟಿ  
ಅಮಿಟೆಡ್,  
ನಂ. 7, ಸಂದೇಶ್ ಭವನ್  
3ನೇ ಮುಖ್ಯರಸ್ತೆ, 1ನೇ ಹಂತ,  
ಪೋಸ್ಟಲ್ ಕಾಲೋನಿ, ಸಂಜಯನಗರ,  
ಬೆಂಗಳೂರು-560094

1 ಶ್ರೀ ಎಂ.ಜಿ. ರಂಗಧಾಮಯ್ಯ  
ಬನ್ ಲೇ|| ಸಿ. ಗಂಗಯ್ಯ  
ಮೆನೇಜಿಂಗ್ ಪಾರ್ಟ್‌ನರ್  
ಶ್ರೀ ಮೂಕಾಂಭಕ ಡೆವಲಪರ್ಸ್  
ವೈನತೇಯಧಾಮ, 5ನೇ ಕ್ರಾಸ್,  
ಭರತ್ ಗಜಾರಿಯ ಲೇಔಟ್,  
ಸುಭಾಶ್‌ನಗರ, ನೆಲಮಂಗಲ  
ಟೌನ್, ಬೆಂಗಳೂರು  
ಗ್ರಾಮಾಂತರ ಜಿಲ್ಲೆ-562123

2 ಶ್ರೀಮತಿ ಉಮಾದೇವಿ  
ಕೋಂ ಎಂ.ಜಿ. ರಂಗಧಾಮಯ್ಯ  
ಪಾಲುದಾರರು  
ಶ್ರೀ ಮೂಕಾಂಭಕ ಡೆವಲಪರ್ಸ್

ವೈನತೇಯಧಾಮ, ೫ನೇ ಕ್ರಾಸ್,  
ಭರತ್ ಗಜಾರಿಯ ಲೇಔಟ್,  
ಸುಭಾಶ್‌ನಗರ, ನೆಲಮಂಗಲ  
ಟೌನ್, ಬೆಂಗಳೂರು  
ಗ್ರಾಮಾಂತರ ಜಿಲ್ಲೆ-೫೬೨೧೨೩

**ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ 1959 ರ ಪ್ರಕರಣ 103 ರಡಿಯಲ್ಲಿ ಅರ್ಜಿದಾರರು  
ಸಲ್ಲಿಸಿರುವ ತೀರ್ಪು ಪೂರ್ವ ಜಪ್ತಿಯ ಮಧ್ಯಂತರ ಅರ್ಜಿಯ ಸಂಬಂಧ ಪ್ರಕರಣ 103(2) ರಡಿ**

**ಸ್ಥಿರೀಕರಣ ಆದೇಶ**

1. ಅರ್ಜಿದಾರರು ಈ ದಾವೆಯನ್ನು ಎದುರುದಾರರ ವಿರುದ್ಧ ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ 1959 ರ ಕಲಂ 70 ರಡಿ ದಾಖಲಿಸಿ, ಎದುರುಗಳಿಂದ ಸಂಘಕ್ಕೆ ಬರಬೇಕಾದ ಸರ್ವೆ ನಂ. 35/1 ರಲ್ಲಿ 5 ಎಕರೆ 18 ಗುಂಟೆ ಜಮೀನುಗಳನ್ನು ಅರ್ಜಿದಾರರ ಸಂಘಕ್ಕೆ ನೋಂದಣಿ ಮಾಡಿಕೊಡಲು ಆದೇಶಿಸಬೇಕೆಂದು ತಪ್ಪಿದ್ದಲ್ಲ ಸಂಘಕ್ಕೆ ಎದುರುಗಳು ರೂ. 5,96,56,561/- ಗಳನ್ನು ಶೇ. 21 ರ ಬಡ್ಡಿಯೊಂದಿಗೆ ದಿನಾಂಕ: 07.06.2014 ರಿಂದ ಅನ್ವಯವಾಗುವಂತೆ ಪಾವತಿಸಲು ಎದುರುಗಳಿಗೆ ಆದೇಶಿಸಬೇಕೆಂದು ಕೋರಿರುತ್ತಾರೆ. ಈ ದಾವಾ ಅರ್ಜಿಯೊಂದಿಗೆ ಮಧ್ಯಂತರ ಅರ್ಜಿ-1 ನ್ನು ದಾಖಲಿಸಿ ಎದುರುಗಳು ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಬೆತ್ತನಗೆರೆ ಗ್ರಾಮದ ಸರ್ವೆ ನಂ. 35/1 ರಲ್ಲಿ ಹೊಂದಿರುವ 5 ಎಕರೆ 18 ಗುಂಟೆ ಜಮೀನನ್ನು ಎದುರುಗಳು ಸಂಘಕ್ಕೆ ಪರಸ್ಪರ ಒಪ್ಪಂದದ ಕರಾರು ಪತ್ರದ ರೀತ್ಯಾ ನೋಂದಣಿ ಮಾಡಿಕೊಡಬೇಕಾಗಿತ್ತು, ಇದಕ್ಕೆ ಬದಲಾಗಿ ಸಂಘವು 4 ಎಕರೆ 37 ಗುಂಟೆ ಜಮೀನನ್ನು ದಿನಾಂಕ:07.06.2014 ರಂದು ಶುದ್ಧಕ್ರಿಯೆ ಮಾಡಿಕೊಟ್ಟಿರುತ್ತದೆ. ಆದರೆ ಎದುರುಗಳು ಅವರ ಜಮೀನನ್ನು ಸಂಘಕ್ಕೆ ನೋಂದಣಿ ಮಾಡಿಕೊಟ್ಟಿರುವುದಿಲ್ಲ, ಸದರಿ ಜಮೀನು ಎದುರಿಗಳು ಪರಭಾರೆ ಮಾಡುವ ಸಾಧ್ಯತೆಗಳಿರುವುದರಿಂದ, ಕಾಯ್ದೆ ಕಲಂ 103 ರ ಅವಕಾಶಗಳ ರೀತ್ಯಾ ಜಪ್ತು ಪೂರ್ವ ಆದೇಶಕ್ಕೆ ಒಳಪಡಿಸಿ ಆದೇಶಿಸಬೇಕೆಂದು ಕೋರಿರುತ್ತಾರೆ.
2. ದಾವಾ ಅರ್ಜಿಯೊಡನೆ ಕಾಯ್ದೆ ಕಲಂ 103 ರನ್ವಯ ಎದುರುಗಳ ಸ್ಥಿರಾಸ್ತಿಗಳನ್ನು ಆದೇಶ ಪೂರ್ವ ಜಪ್ತಿಗೆ ಒಳಪಡಿಸಲು ಮಧ್ಯಂತರ ಅರ್ಜಿಯನ್ನು ದಾಖಲಿಸಿ ಕೋರಿಕೊಂಡಿದ್ದರು. ಅದರಂತೆ ಅರ್ಜಿದಾರರಿಗೆ ಈ ನ್ಯಾಯಾಲಯದಿಂದ ದಿನಾಂಕ:11.10.2023 ರಂದು ನೋಟೀಸ್ ಜಾರಿಗೊಳಿಸಿ ಅರ್ಜಿದಾರರು ಕೋರಿಕೊಂಡಿರುವ ಸ್ಥಿರಾಸ್ತಿಗಳನ್ನು ಏಕೆ ತೀರ್ಪು ಪೂರ್ವ ಜಪ್ತಿಗೆ ಒಳಪಡಿಸಬಾರದು ಎಂಬುದಕ್ಕೆ ಆಕ್ಷೇಪಣೆಗಳಿದ್ದಲ್ಲ ಸಲ್ಲಿಸಲು ಅವಕಾಶ ನೀಡಿ ಆದೇಶಿಸಲಾಗಿತ್ತು.
3. ಈ ನ್ಯಾಯಾಲಯದ ನೋಟೀಸ್ ದಿನಾಂಕ:11.10.2023 ಕ್ಕೆ ಎದುರುಗಳು ತಕರಾರುಗಳನ್ನು ಸಲ್ಲಿಸಿರುವುದಿಲ್ಲ ಅಥವಾ ಸದರಿ ನೋಟೀಸಿನಲ್ಲಿ ಹೇಳಿರುವ ಷರತ್ತುಗಳನ್ನು ಪಾಲಿಸಿರುವ ಬಗ್ಗೆ ಎದುರುಗಳು ಯಾವುದೇ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ.
4. ಈ ಪ್ರಕರಣದಲ್ಲಿ ಎದುರು ನಂ.1 ರವರು ದಿನಾಂಕ: 15.06.2022 ರಂದು ಅರ್ಜಿದಾರ ಸಂಘದೊಂದಿಗೆ ಮಾಡಿಕೊಂಡಿರುವ ಪರಸ್ಪರ ಒಪ್ಪಂದದ ಕರಾರು ಪತ್ರದನ್ವಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಬೆತ್ತನಗೆರೆ ಗ್ರಾಮದ ಸರ್ವೆ ನಂ. 35/1 ರಲ್ಲಿ ಹೊಂದಿರುವ 5 ಎಕರೆ 18 ಗುಂಟೆ ಜಮೀನನ್ನು ಸಂಘಕ್ಕೆ ನೋಂದಣಿ ಮಾಡಿಕೊಡಲು

ವಿಫಲರಾಗಿರುವುದರಿಂದ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ಅಂತಿಮ ಆದೇಶವಾಗುವವರೆಗೆ ಎದುರುಗಳ ಸ್ಥಿರಾಸ್ತಿಗಳನ್ನು ಆದೇಶ ಪೂರ್ವ ಜಪ್ತಿ ಕ್ರಮಕ್ಕೆ ಒಳಪಡಿಸಲು ಅರ್ಜಿದಾರರು ಕೋರಿರುವುದು ಸಮಂಜಸವಾಗಿರುತ್ತದೆ. ಒಂದು ವೇಳೆ ಎದುರುಗಳ ಷೆಡ್ಯೂಲ್ ನಮೂದಿತ ಸ್ವತ್ತುಗಳನ್ನು ಆದೇಶ ಪೂರ್ವ ಜಪ್ತಿ ಕ್ರಮಕ್ಕೆ ಒಳಪಡಿಸದಿದ್ದಲ್ಲಿ ಎದುರುಗಳಿಂದ ಆಗಬಹುದಾದ ಯಾವುದೇ ಕ್ರಮವು ಅರ್ಜಿದಾರರ ಸಂಘಕ್ಕೆ ಬಹಳ ನಷ್ಟವನ್ನುಂಟು ಮಾಡುವ ಸಾಧ್ಯತೆಗಳಿರುತ್ತದೆ. ಈ ಕಾರಣಗಳಿಗಾಗಿ ಅರ್ಜಿದಾರರ ಕೋರಿಕೆಯಂತೆ ಈ ನ್ಯಾಯಾಲಯದಿಂದ ದಿನಾಂಕ:11.10.2023 ರಂದು ಹೊರಡಿಸಿದ್ದ ಜಪ್ತಿ ಆದೇಶದ ನೋಟೀಸನ್ನು ಸ್ಥಿರೀಕರಣಗೊಳಿಸುವುದು ಸಮಂಜಸವೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

### ಆದೇಶ

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 103 ರಡಿಯಲ್ಲಿ ದತ್ತವಾದ ಅಧಿಕಾರ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಬ/71/ಸಿಎಲ್‌ಎಂ/2016 ದಿ:06.12.2016 ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಪ್ರಕಾಶ್ ರಾವ್, ಕೆ.ಸಿ.ಎಸ್, ಸಹಕಾರ ಸಂಘಗಳ ಅಪರ ನಿಬಂಧಕರು, (ವಸತಿ ಮತ್ತು ಇತರೆ) ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಪ್ರಕರಣ 103(1) ರಡಿಯಲ್ಲಿ ಈ ಕೆಳಕಂಡ ಷೆಡ್ಯೂಲ್ ಸ್ವತ್ತುಗಳನ್ನು ಆದೇಶ ಪೂರ್ವ ಜಪ್ತಿ ಕ್ರಮಕ್ಕೆ ಒಳಪಡಿಸಿ ದಿನಾಂಕ:11.10.2023 ರಂದು ನೀಡಲಾಗಿದ್ದ ನೋಟೀಸಿನ ಈ ಕೆಳಕಂಡ ಷೆಡ್ಯೂಲ್ ಸ್ವತ್ತುಗಳನ್ನು ಸ್ಥಿರೀಕರಿಸಿ ಆದೇಶಿಸಿರುತ್ತೇನೆ.

**ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಪ್ರಕರಣ 103 ರಡಿಯಲ್ಲಿ ಅರ್ಜಿದಾರರು ಮಧ್ಯಂತರ ಅರ್ಜಿ-1 ರಲ್ಲಿ ಕೋರಿರುವ ಆದೇಶ ಪೂರ್ವ ಜಪ್ತಿ ಕ್ರಮಕ್ಕೆ ಎದುರುದಾರರಿಗೆ ಸೇರಿದ ಷೆಡ್ಯೂಲ್ ಸ್ವತ್ತಿನ ಅನುಬಂಧ.**

### SCHEDULE-1

All the piece and parcel of the residentially converted undeveloped land measuring 1 acre 28 guntas (one acre twenty eight guntas) in Sy. No. 5/1 (five sub one) of Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Remaining land in Sy. No. 5/1

West by : Land of Sy. No. 6

North by : Land of Sy.No. 46

South by : Land of Sy. No. 5/2

This land is converted from agricultural to non-agriculture residential use, vide official memorandum bearing No. ALN (NK) SR.142/2011-12 dated: 04.12.2012 issued by the Additional Deputy Commissioner, Bengaluru Rural District, Bengaluru.

### SCHEDULE-2

All the piece and parcel of the residentially converted undeveloped land measuring 0-13 guntas (Thirteen guntas) in Sy. No. 46/2 (Forty Six sub Two) of Mallarabanavadi

Village, Kasaba Hobli, Nelamangala Taluk, Bengaluru Rural District and bound on the

- East by : Land in Sy. No. 46/13  
 West by : Land in Sy. No. 36  
 North by : Remaining Land in Sy. No. 46/2  
 South by : Land in Sy. No. 6 and 5

This land is converted from agricultural to non-agriculture residential use, vide official memorandum bearing No. ALN (NK) SR.174/2013-14 dated: 20.10.2014 issued by the Deputy Commissioner, Bengaluru Rural District, Bengaluru.

### **SCHEDULE-3**

#### **Item No. 1**

All the piece and parcel of the residentially converted undeveloped land measuring 0-12.12 guntas (Twelve point twelve guntas) in Sy. No. 46/2 (Forty Six sub Two) of Mallarabanavadi Village, Kasaba Hobli, Nelamangala Taluk, Bengaluru Rural District and bound on the

- East by : Land in Sy. No. 46/13  
 West by : Land in Sy. No. 36  
 North by : Remaining land in Sy.No. 46/2  
 South by : Remaining land in Sy. No. 46/2

This land is converted from agricultural to non-agriculture residential use, vide official memorandum bearing No. ALN (NK) SR.173/2013-14 dated: 05.11.2014 issued by the Deputy Commissioner, Bengaluru Rural District, Bengaluru.

#### **Item No. 2**

All the piece and parcel of the residentially converted undeveloped land measuring 0-12.12 guntas (Twelve point twelve guntas) in Sy. No. 46/2 (Forty Six sub Two) of Mallarabanavadi Village, Kasaba Hobli, Nelamangala Taluk, Bengaluru Rural District and bound on the

- East by : Land in Sy. No. 46/13  
 West by : Land in Sy. No. 36  
 North by : Land in Sy.No. 46/13  
 South by : Remaining land in Sy. No. 46/2

This land is converted from agricultural to non-agriculture residential use, vide official memorandum bearing No. ALN (NK) SR.169/2013-14 dated: 20.10.2014 issued by the Deputy Commissioner, Bengaluru Rural District, Bengaluru.

### **SCHEDULE-4**

All the piece and parcel of the residentially converted undeveloped land measuring 0-12.12 guntas (Twelve point twelve guntas) in Sy. No. 46/2 (Forty Six sub Two) of

Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Land in Sy. No. 46/13  
 West by : Land in Sy. No. 36  
 North by : Remaining land in Sy.No. 46/2  
 South by : Remaining land in Sy. No. 46/2

This land is converted from agricultural to non-agriculture residential use, vide official memorandum bearing No. ALN (NK) SR.170/2013-14 dated: 21.01.2015 issued by the Deputy Commissioner, Bengaluru Rural District, Bengaluru.

#### **SCHEDULE-5**

All the piece and parcel of the residentially converted undeveloped land measuring 1 Acre (One acre) in Sy. No. 5/2 (Five sub Two) of Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Land in Sy. No. 4  
 West by : Land in Sy. No. 7  
 North by : Road  
 South by : Land in Sy. No. 11

This land is converted from agricultural to non-agriculture residential use, vide official memorandum bearing No. ALN (NK) SR.32/2015-16 dated: 14.09.2015 issued by the Deputy Commissioner, Bengaluru Rural District, Bengaluru.

#### **SCHEDULE-6**

All the piece and parcel of the residentially converted undeveloped land measuring 36 guntas (Thrity Six guntas) in Sy. No. 6/4 (Six sub Four) of Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Land in Sy. No. 5  
 West by : Land in Sy. No. 6/3  
 North by : Land in Sy.No. 46  
 South by : Road

This land is converted from agricultural to non-agriculture residential use, vide official memorandum bearing No. ALN (NK) SR.175/2013-14 dated: 17.07.2015 issued by the Deputy Commissioner, Bengaluru Rural District, Bengaluru.

#### **SCHEDULE-7**

All the piece and parcel of the residentially converted undeveloped land measuring 1 Acre (One Acre) in Sy. No. 5/2 (Five sub Two) of Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Sy. No. 4 belonging to Gangadharaiah  
 West by : Land of Somashekharaiyah  
 North by : Land of Umadevi  
 South by : Land of Umadevi

This land is converted from agricultural to non-agriculture residential use, vide official memorandum bearing No. ALN (NK) SR.41/2015-16 dated: 07.10.2015 issued by the Deputy Commissioner, Bengaluru Rural District, Bengaluru.

### **SCHEDULE-8**

All the piece and parcel of the residentially converted undeveloped land measuring 12.08 guntas (Twelve point Zero Eight guntas) in Sy. No. 5/2 (Five sub Two) of Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Land in Sy. No. 4 and 5/2  
 West by : Remaining Land in Sy. No. 5/2  
 North by : Land in Sy.No. 5/2  
 South by : Road

This land is converted from agricultural to non-agriculture residential use, vide official memorandum bearing No. ALN (NK) SR.26/2015-16 dated: 07.10.2015 issued by the Deputy Commissioner, Bengaluru Rural District, Bengaluru.

### **SCHEDULE-9**

All the piece and parcel of the residentially converted undeveloped land measuring 30 guntas (Thirty guntas) in Sy. No. 5/2 (Five sub Two) of Mallarabanavadi Village, Kasaba Hobli, Nelamangala Taluk, Bengaluru Rural District and bound on the

East by : Remaing land in Sy. No. 5/2  
 West by : Land in Sy. No. 7  
 North by : Remaining land in Sy.No. 5/2  
 South by : Road and land in Sy. No. 7

This land is converted from agricultural to non-agriculture residential use, vide official memorandum bearing No. ALN (NK) SR.150/2016-17 dated: 21.12.2016 issued by the Deputy Commissioner, Bengaluru Rural District, Bengaluru.

### **SCHEDULE-10**

#### **Item No.1**

All the piece and parcel of the land bearing Sy. No. 85/2C measuring 21 Guntas of Hine land and 2 Guntas of Karab attached to it, situated at Mylanahalli Village, Kasaba Hobli, Nelamangala Taluk, Bengaluru Rural District and bounded on the

East by : Land in Sy. No. 101/13  
 belonging to Postal and  
 Telecom society.  
 West by : Road  
 North by : Land belonging to Postal and  
 Telecom society.  
 South by : Private property.



**Item No.2**

All the piece and parcel of undeveloped converted land bearing Sy.No.48 (Forty Eight) measuring 4.00 (four Acre) acre in Sy. No. 15/3 measuring 1-06 (1 Acre Six Guntas) acre and Sy. No. 46/2 measuring 2.00 (Two Acres) acres, in all totally measuring 7-06 ( Seven Acres Six Guntas) acres, situated at Banavadi Village, Solur Hobli, Magadi Taluk, Ramanagara District and bound on the

East by : Land of Hunumantharaya

West by : Land of Giddachar and Lakshamma

North by : Land of Maralasiddaiah

South by : Road

This land is bearing Sy. No.15/3 measuring 1 acre 6 guntas, Land bearing Sy.No.46/2 measuring 2-00 acres and land bearing Sy. No. 48 measuring 4-00 acres totally measuring 7 acres 6 guntas converted for the use of warehouse purpose vide order bearing No. RGK/ALN(Ma)/CR/11/2010-11, dated:29.01.2011 issued by the Deputy Commissioner, Ramanagara District.

ಈ ಆದೇಶವನ್ನು ಈ ದಿನ ದಿನಾಂಕ:04.11.2023 ರಂದು ಸಿಬ್ಬಂದಿಗೆ ಉತ್ತರೇಷಿಸಿ ಬೆರಳಚ್ಚುಗೊಳಿಸಿ, ಸರಿಪಡಿಸಿ, ತೆರೆದ ನ್ಯಾಯಾಲಯದಲ್ಲ ಉಚ್ಚರಿಸಲಾಯಿತು.

ಸಹಕಾರ ಸಂಘಗಳ ಅಪರ ನಿಬಂಧಕರು  
(ವಸತಿ ಮತ್ತು ಇತರೆ)

**PR-1311****ಕರ್ನಾಟಕ ಸರ್ಕಾರ**

ಸಂಖ್ಯೆ:CO/95/CEM/2023

ಕರ್ನಾಟಕ ಸರ್ಕಾರ ಸಚಿವಾಲಯ,  
ಬಹುಮಹಡಿಗಳ ಕಟ್ಟಡ,  
ಬೆಂಗಳೂರು ದಿನಾಂಕ: 08.11.2023.

**ಅಧಿಸೂಚನೆ**

ವಿಷಯ: ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪ ನಿರ್ದೇಶಕರ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

- ಉಲ್ಲೇಖ: 1. ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 43 ಹೆಚ್.ಕೆ.ಸಿ. 2013, ದಿನಾಂಕ:29.01.2014  
2. ಸರ್ಕಾರದ ಅನಧಿಕೃತ ಟಿಪ್ಪಣಿ ಸಂಖ್ಯೆ:ಸಿಆಸುಇ 182 ಸೇನೆನಿ 2011, ದಿನಾಂಕ:06.05.2017  
3. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಇ 159 ಎಲೆಸೇ 2016 ದಿನಾಂಕ:11.01.2018  
4. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 186 ಎಸ್.ಆರ್.ಎಸ್.2018 ದಿನಾಂಕ:27.02.2019  
5. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 186 ಎಸ್.ಆರ್. ಎಸ್. 2018 ದಿನಾಂಕ:15.05.2019

\*\*\*\*\*

ಉಲ್ಲೇಖ(1) ರ ಅಧಿಸೂಚನೆಯಲ್ಲಿ ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ ಸ್ಥಳೀಯ ವೃಂದಕ್ಕೆ ಒಳಪಡುವ ಹಾಗೂ ಉಳಿಕೆ ಮೂಲವೃಂದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಸೂಚನೆಗಳಿದ್ದು ಅದರಂತೆ

ಉಲ್ಲೇಖಿತ (3)ರ ಅಧಿಸೂಚನೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ (ಹೈದರಾಬಾದ್ ಕರ್ನಾಟಕ) ಸ್ಥಳೀಯ ವೃಂದದ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.

ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ಡಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ನ್ನು ದಿನಾಂಕ:23.06.2018ರಂದು ಪ್ರಕಟಿಸಲಾಗಿರುತ್ತದೆ. ಸದರಿ ಅಧಿನಿಯಮವನ್ನು ಜಾರಿಗೊಳಿಸುವ ಕುರಿತು ಉಲ್ಲೇಖಿತ (4) &(5)ರಲ್ಲಿ ನೀಡಲಾದ ಸೂಚನೆಗಳಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ (ಹೈದರಾಬಾದ್ ಕರ್ನಾಟಕ) ಸ್ಥಳೀಯ ವೃಂದದ ಜೇಷ್ಠತಾ ಪಟ್ಟಿಯನ್ನು ದಿನಾಂಕ: 31.12.2022 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಈ ತಾತ್ಕಾಲಿಕ ಜೇಷ್ಠತೆ ಹಾಗೂ ಇತರೆ ಸೇವಾ ವಿಷಯಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಬಾಧಿತ ಅಧಿಕಾರಿಗಳು ಅವರ ಆಕ್ಷೇಪಣೆಗಳನ್ನು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು-01, ಇವರಿಗೆ ಲಿಖಿತ ಮೂಲಕ ಸಲ್ಲಿಸತಕ್ಕದ್ದು.

ನಿಗದಿತ ಕಾಲಮಿತಿಯ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಕೆ. ಮಂಜುನಾಥ್)

ಸರ್ಕಾರದ ಅಧೀನ ಕಾರ್ಯದರ್ಶಿ-2,

ಸಹಕಾರ ಇಲಾಖೆ.

ಅನುಬಂಧ								
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ ವೃಂದದ ದಿನಾಂಕ:31.12.2022 ಇದ್ದಂತೆ ಹೈದರಾಬಾದ್- ಕರ್ನಾಟಕ ಸ್ಥಳೀಯ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ (ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 186 ಎಸ್.ಆರ್.ಎಸ್. 2018, ದಿನಾಂಕ:15.05.2019)								
ಕ್ರಮ ಸಂಖ್ಯೆ	ಹೆಸರು ಶ್ರೀ/ಶ್ರೀಮತಿ	ಮೀಸಲಾತಿ ಪ್ರವರ್ಗ	ನೇರ ನೇಮಕಾತಿ ಮುಂಬಡ್ತಿ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	2	3	4	5	6	7	8	9
1	ಟಿ.ಕೃಷ್ಣಮೂರ್ತಿ	ಪ.ಜಾ.	ಮುಂಬಡ್ತಿ	01.06.1969	20.03.1997	31.05.2003	16.10.2001	
2	ಬಸವರಾಜ		ಮುಂಬಡ್ತಿ	20.05.1967	20.04.2006	02.06.2014	02.06.2014	

(ಕೆ. ಮಂಜುನಾಥ್)

ಸರ್ಕಾರದ ಅಧೀನ ಕಾರ್ಯದರ್ಶಿ-2,

ಸಹಕಾರ ಇಲಾಖೆ.

**IN THE COURT OF CHIEF JUDICIAL MAGISTRATE, BENGALURU RURAL,**  
**BENGALURU.**

**Ref:- 1) C miss No 01/2023, Dt:09-06-2023**

\* \* \* \* \*

Is hereby Notified for the information of the public that the unclaimed vehicles mentioned under are in the custody of the **Electronic city Traffic police station**, Bengaluru city as unclaimed which shall be confiscated to the Government for disposal according to law of must claimed by the owner, with proof of ownership, within one month from the date of the publication of notification.

**List of Unclaimed vehicles lying in Electronic city Traffic police Station,  
Bengaluru city.**

**ANNEXURE-1**

SL NO	VEHICLE NO	TYPES OF VEHICLE	ENG NO	ENG NO	C MISS NO/PF NO
1	KA-51-EB-3826	TVS SUPER HEAVY DUTY	MD621BD15B2G87077	OD1GB1404213	C MISS NO 01/2023 PF NO 48/2023
2	KA-13-EN-5329	TVS STAR CITY	MD625FF10J1C62900	FF1CJ1010122	C MISS NO 01/2023 PF NO 48/2023
3	KA-02-HA-8555	BAJAJ PULSAR	MD2DHDHZZPCG50030	DHGBPG89585	C MISS NO 01/2023 PF NO 48/2023
4	KA-43-J-6816	BAJAJ PULSAR	MD2DHDJZZSCF80060	DJGBSF95103	C MISS NO 01/2023 PF NO 48/2023
5	....	HONDA DIO	ME4JF399BHU127613	JF39EU1184350	C MISS NO 01/2023 PF NO 48/2023
6	KA-51-EG-8168	BAJAJ PULSAR 220 CC	MD2A13EZ6DCE74692	DKZCDE70614	C MISS NO 01/2023 PF NO 48/2023
7	.....	HONDA DIO	....	JF08E8554916	C MISS NO 01/2023 PF NO 48/2023
8	KA-05-HG-4610	TVS APACHE	MD634KE4X82K19579	0E4K82120498	C MISS NO 01/2023 PF NO 48/2023
9	KA-03-HV-6313	HONDA DIO	ME4JF392FE7153612	JF39E10153615	C MISS NO 01/2023 PF NO 48/2023
10	KA-50-S-865	MAHINDRADURO	MCDMD1B1BD1L13509	MDEDL030436	C MISS NO 01/2023 PF NO 48/2023
11	KA-32-S-3910	TVS APACHE	MD624HE3872D25911	0E3D72127362	C MISS NO 01/2023 PF NO 48/2023
12	KA-05-EV-8347	BAJAJ PULSAR	DHVBL166083	DHGBLL64955	C MISS NO 01/2023 PF NO 48/2023
13	KA-51-EG-9500	BAJAJ PULSAR -180 CC	MD2A12DZ8DCE14134	DJZCDE11840	C MISS NO 01/2023 PF NO 48/2023

14	KA-01-EP-4994	YAMAHA FZ	ME1458011A2033231	45S1033350	C MISS NO 01/2023 PF NO 48/2023
15	KA-51-K-5256	BAJAJ PULSAR	MD2DHDHZZMCJ65882	DHGBNJ02884	C MISS NO 01/2023 PF NO 48/2023
16	KA-01-ES-4244	YAMAHA FZ	ME121C062B2037350	21C6037455	C MISS NO 01/2023 PF NO 48/2023

Bengaluru.

Dated:10-07-2023

Chief Judicial Magistrate court,  
Bengaluru Rural District,  
Bengaluru.

**PR-1313**

**GOVERNMENT OF KARNATAKA**

No: HD 371 SST 2023

Karnataka Government Secretariat  
Vidhana Soudha  
Bengaluru, Dated:13.11.2023

**NOTIFICATION**

The Government of Karnataka hereby appoints Shri R. Hitendra, IPS (KN: 1996), Additional Director General of Police (Law & Order) as the State Police Nodal Officer (SPNO), Karnataka for the forthcoming Lok Sabha/Assembly elections in addition to his original work, for a period of three years with immediate effect.

Further, The Government of Karnataka hereby appoints Shri Sandeep Patil, IPS, IGP, KSRP, Bengaluru as the State CAPF Nodal Officer, Karnataka for the forthcoming Lok Sabha/Assembly elections to assist State Police Nodal Officer (SPNO), in addition to his original work, with immediate effect and until further orders.

Further, The Government of Karnataka hereby appoints Shri Devajyoti Ray, IPS, IGP, G & HR, Bengaluru as the Nodal Officer (Election Expenditure) for State Police for the forthcoming Lok Sabha/Assembly elections to assist State Police Nodal Officer (SPNO), in addition to his original work, with immediate effect and until further orders.

The Roles and responsibilities of State Police Nodal Officer (SPNO), State CAPF Nodal Officer and Nodal Officer (Election Expenditure) for State Police is as prescribed in Letter of Election Commission of India vide No.464/L&O/2023/EPS, dated 07.06.2023.

By Order and in the name of the Governor  
of Karnataka

**(BANADARANGAIAH N.R)**  
Under Secretary to Government (I/c)  
Home Department (Law & Order)  
email: [uslo-home@karnataka.gov.in](mailto:uslo-home@karnataka.gov.in)

**PR-1314**

**ಕರ್ನಾಟಕ ಸರ್ಕಾರ**

ಸಂಖ್ಯೆ: ನಅಇ 39 ಎಂಎಲ್‌ಆರ್ 2022

ಕರ್ನಾಟಕ ಸರ್ಕಾರದ ಸಚಿವಾಲಯ,  
ವಿಕಾಸಸೌಧ,  
ಬೆಂಗಳೂರು, ದಿನಾಂಕ:06.11.2023**ಸೇರ್ಪಡೆ ಆದೇಶ**

ಪೌರಸೇವಾ ವೃಂದದ ಶ್ರೀ ಕೆ.ನಂದ್ಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರಿಗೆ ದಿನಾಂಕ:04.07.2018ರಿಂದಲೇ ಜಾರಿಗೆ ಬರುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗೆ ಮುಂಬಡ್ತಿ ನೀಡಿರುವುದರಿಂದ ದಿನಾಂಕ:27.07.2022ರ ಜೇಷ್ಠತಾ ಪಟ್ಟಿಗೆ ಸದರಿಯವರ ಹೆಸರನ್ನು ಸೇರ್ಪಡೆಗೊಳಿಸಿ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಈ ಸೇರ್ಪಡೆ ಆದೇಶದ ಕುರಿತು ಆಕ್ಷೇಪಣೆಗಳು/ಸಲಹೆಗಳಿದ್ದಲ್ಲಿ, ಭಾದಿತಿರಾದವರು ಅವರುಗಳ ಆಕ್ಷೇಪಣೆ/ಸಲಹೆಗಳನ್ನು ಸೇರ್ಪಡೆ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಸರ್ಕಾರದ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು ಇವರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಈ ಕುರಿತು ಆಕ್ಷೇಪಣೆಗಳು/ಸಲಹೆಗಳು ಸ್ವೀಕೃತಿವಾಗಿರುವುದಿಲ್ಲ. ಆದುದರಿಂದ, ಶ್ರೀ ಕೆ.ನಂದ್ಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಇವರ ಹೆಸರನ್ನು ದಿನಾಂಕ:27.07.2022ರ ಜೇಷ್ಠತಾ ಪಟ್ಟಿಯಲ್ಲಿ ಈ ಕೆಳಕಂಡಂತೆ ಅಂತಿಮವಾಗಿ ಸೇರ್ಪಡೆಗೊಳಿಸಿ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಕ್ರ. ಸಂ	ಹೆಸರು	ವಿದ್ಯಾ ಹಂತ	ಮೀಸಲಾತಿ	ಹುಟ್ಟಿದ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಅರ್ಹತಾ ದಿನಾಂಕ	ಸ.ಕಾ.ಅ. ಹುದ್ದೆಗೆ ಮುಂಬಡ್ತಿ ಪಡೆದ ದಿನಾಂಕ	ಕಾ.ಅ. ಹುದ್ದೆಗೆ ಮುಂಬಡ್ತಿ ಪಡೆದ ದಿನಾಂಕ
118	ಟಿ.ಎಂ.ಶಶಿಕುಮಾರ್	B.E	ಸಾಮಾನ್ಯ	20.07.1968	06.07.1994	07.07.2004	09.06.2009	04.07.2018
118A	ಕೆ. ನಂದ್ಯಪ್ಪ	B.E	ಸಾಮಾನ್ಯ	01.08.1963	05.08.1995	05.08.2005	09.06.2009	ಬಡ್ಡಿ ಹೊಂದಿಲ್ಲ
119	ಬಿ.ಕೆ.ಆಶಾ	B.E	ಸಾಮಾನ್ಯ	21.07.1978	26.10.2005	26.10.2005	09.06.2009	04.07.2018

ಇನ್ನುಳಿದಂತೆ, ಸದರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,(ಟಿ.ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ,  
ನಗರಾಭಿವೃದ್ಧಿ ಇಲಾಖೆ

PR-1315

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/1 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-34 ಎಲ್ ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-34ಎಲ್	ಸದಾಶಿವಗಡ ಕೋಟೆ ನಿಂದ ಮಾಜಾಳಿ ಸಂಪರ್ಕಿಸುವ ರಸ್ತೆ, ಮಾರ್ಗ ಗಾಂವಗೆರಿ, ಗೋಲೆಮಕ್ಕಿ, ನಚ್ಚನಬಾಗ್

## ರಾಜ್ಯ ಹೆದ್ದಾರಿ-34 ರ ಲಾಪ್ ರಸ್ತೆ

ಕಾರವಾರವಿಭಾಗ	ಕಾರವಾರ ತಾಲ್ಲೂಕು
-------------	-----------------

ಈ ರಾಜ್ಯ ಹೆದ್ದಾರಿಯು ಉತ್ತರ ಕನ್ನಡ ಜಿಲ್ಲೆ, ಕಾರವಾರ ತಾಲ್ಲೂಕಿನ ಸದಾಶಿವಗಡ ಗ್ರಾಮದ ಬಲಕ್ಕೆ ಕಾಳಿ ನದಿ ಹಾಗೂ ಎಡಕ್ಕೆ ಸರ್ವೆ ನಂ: 4 ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಚಿತ್ತಾಕುಲಾ, ಗಾಂವಗೆರಿ, ಗೋಲೆಮಕ್ಕಿ ಗ್ರಾಮಗಳ ಮುಖಾಂತರ ಹಾಯ್ದು ಮಾಜಾಳಿ, ರಾಷ್ಟ್ರೀಯ ಹೆದ್ದಾರಿ-66 ಗೋವಾ ಗಡಿಯವರೆಗೆ ಬಲಕ್ಕೆ ಸರ್ವೆ ನಂ: 213 ಹಾಗೂ ಎಡಕ್ಕೆ ಸರ್ವೆ ನಂ: 213ಬಿ ಕಿ.ಮೀ. 7.93 ರಲ್ಲಿ ಅಂತ್ಯಗೊಂಡು ಕಾರವಾರ ತಾಲ್ಲೂಕಿನಲ್ಲಿ ಮುಕ್ತಾಯವಾಗುತ್ತದೆ.

ಓವರ್ ಲ್ಯಾಪ್: ಕಿ.ಮೀ 0.94 ರಿಂದ ಕಿ.ಮೀ 1.93 ರವರೆಗೆ ರಾಜ್ಯ ಹೆದ್ದಾರಿ 34 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 7.93 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.99ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-34ಎಲ್ ರಸ್ತೆಯ ಒಟ್ಟು ಉದ್ದ: 6.94 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/2 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ, 44) ಪ್ರಕರಣ, 3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-111 (ವಿಸ್ತರಣೆ) ಎಂದು ಘೋಷಿಸಿದೆ.

## ರಾಜ್ಯ ಹೆದ್ದಾರಿ ಸಂಖ್ಯೆ

## ಹೆದ್ದಾರಿಯ ವಿವರ

## ರಾಜ್ಯ ಹೆದ್ದಾರಿ-111

ದೊಡ್ಡಗಂಗವಾಡಿ ಗೇಟ್ (ರಾಜ್ಯ ಹೆದ್ದಾರಿ-94) ನಿಂದ ಅಮೃತೂರು (ರಾಜ್ಯ ಹೆದ್ದಾರಿ-84) ಸಂಪರ್ಕಿಸುವ ರಸ್ತೆ, ಮಾರ್ಗ: ದೊಡ್ಡಗಂಗವಾಡಿ, ವಿರೂಪಸಂದ್ರ, ತಾವರೆಕೆರೆ, ಬಂದಿಗೌಡನ ಚೌಡನಕುಪ್ಪೆ (ರಾಜ್ಯ ಹೆದ್ದಾರಿ-85), ಹೇರೋಹಳ್ಳಿ (ರಾಜ್ಯ ಹೆದ್ದಾರಿ-85), ಇಪ್ಪಾಡಿ, ಸೀನಪ್ಪನ ಗವಿಮಠ(ರಾಜ್ಯ ಹೆದ್ದಾರಿ-33), ಹೇರೂರು, ಡೊಂಬರಹಟ್ಟಿ, ಗೌಡಗೆರೆ  
ರಾಜ್ಯ ಹೆದ್ದಾರಿ-111 (ವಿಸ್ತರಣೆಯ ಮುಂದುವರಿದ ಭಾಗ)

## ತುಮಕೂರು ವಿಭಾಗ

## ಕುಣಿಗಲ್ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮ ಪಂಚಾಯತಿಯ ಚೌಡನಕುಪ್ಪೆ ಗ್ರಾಮದ ಸರ್ವೆ ನಂ 70ರಲ್ಲಿ ಕಿ.ಮೀ 20.52ರಲ್ಲಿ ಪ್ರಾರಂಭಗೊಂಡು ಚೌಡನಕುಪ್ಪೆ, ಚಿಕ್ಕೋನಹಳ್ಳಿ ಗೇಟ್, ಹೇರೋಹಳ್ಳಿ, ಶಿವಪುರ, ಇಪ್ಪಾಡಿ, ಗುಜ್ಜೆನಹಳ್ಳಿ, ಗಂಟಕಾನಹಳ್ಳಿ, ಕಿತ್ತಾಮಂಗಲ, ಕಾಡಮತ್ತಿಕೆರೆ, ಗವಿಮಠ, ಕೊತ್ತಿಪುರ, ಹೇರೂರು, ಲಾಳಾಪುರ, ಕಟ್ಟಿಗೇಹಳ್ಳಿ, ಗೌಡಗೆರೆ, ಹೊಸಹಳ್ಳಿ, ಕೊಡಗಿಹಳ್ಳಿ, ಇಂದಿರಾನಗರ ಸರ್ಕಲ್, ಅಮೃತೂರು ಮಾರ್ಗ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಗ್ರಾಮದ ಸರ್ವೆ ನಂ: 430ರ ಹತ್ತಿರ ಕಿ.ಮೀ 58.53 ರಲ್ಲಿ ರಾಜ್ಯ ಹೆದ್ದಾರಿ 84 ರಲ್ಲಿ ಅಂತ್ಯಗೊಳ್ಳುತ್ತದೆ.

ಓವರ್ ಲ್ಯಾಪ್: 1) ಕಿ.ಮೀ 20.52 ರಿಂದ ಕಿ.ಮೀ 22.26 ರವರೆಗೆ ,ರಾಜ್ಯ ಹೆದ್ದಾರಿ 85 ರ ಮೇಲೆ

2) ಕಿ.ಮೀ 40.38 ರಿಂದ ಕಿ.ಮೀ 41.63 ರವರೆಗೆ ,ರಾಜ್ಯ ಹೆದ್ದಾರಿ 33 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 38.01 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 2.99 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-111 ರಸ್ತೆಯ (ವಿಸ್ತರಣೆಯ ಮುಂದುವರಿದ ಭಾಗ) ಒಟ್ಟು ಉದ್ದ: 35.02 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/3 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-118 (ವಿಸ್ತರಣೆ) ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-118	ಉಪ್ಪಿನಂಗಡಿ (ರಾಷ್ಟ್ರೀಯ ಹೆದ್ದಾರಿ-75) ಯಿಂದ ಪುತ್ತೂರು (ರಾಷ್ಟ್ರೀಯ ಹೆದ್ದಾರಿ-275) ವರೆಗೆ ಸಂಪರ್ಕಿಸುವ ರಸ್ತೆ. ಮಾರ್ಗನೆಕ್ಕಿಲಾಡಿ, ಬೆರಿಕೆ, ದಾರಂದಕುಕ್ಕು.
ರಾಜ್ಯ ಹೆದ್ದಾರಿ-118 (ವಿಸ್ತರಣೆಯ ಮುಂದುವರಿದ ಭಾಗ)	
ದಕ್ಷಿಣ ಕನ್ನಡ ವಿಭಾಗ	ಪುತ್ತೂರು ತಾಲ್ಲೂಕು
	ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಸರ್ವೆ ನಂ. 15 ರಲ್ಲಿ ಕಿ.ಮೀ 19.56 ರಿಂದ ಪ್ರಾರಂಭಗೊಂಡು ಪುತ್ತೂರು ಕಸಬಾ ಗ್ರಾಮದ ಸರ್ವೆ ನಂ. 34 ರಲ್ಲಿ ಕಿ.ಮೀ 31.20 ರಲ್ಲಿ ಅಂತ್ಯಗೊಳ್ಳುತ್ತದೆ.
	ಓವರ್ ಲ್ಯಾಪ್: ಕಿ.ಮೀ 19.56 ರಿಂದ ಕಿ.ಮೀ 20.43 ರವರೆಗೆ - ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ
	ಮೇಲಿನ ರಸ್ತೆಯನ್ನು ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ 118 ಗೆ ವಿಲೀನಗೊಳಿಸಲಾಗಿದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 11.64 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.87 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-118 ರಸ್ತೆಯ (ವಿಸ್ತರಣೆಯ ಮುಂದುವರಿದ ಭಾಗ) ಒಟ್ಟು ಉದ್ದ: 10.77 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ



## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/4 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-137 (ವಿಸ್ತರಣೆ) ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-137	ಹೊನ್ನೆಗೇರಿಯಿಂದ ಚಂದ್ರಗುತ್ತಿ ಅನ್ನು ಸಂಪರ್ಕಿಸುವ ರಸ್ತೆ.
<b>ರಾಜ್ಯ ಹೆದ್ದಾರಿ-137 (ವಿಸ್ತರಣೆಯ ಮುಂದುವರಿದ ಭಾಗ)</b>	
ಶಿವಮೊಗ್ಗ ವಿಭಾಗ	ಸೊರಬ ತಾಲ್ಲೂಕು
	ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದ ರಸ್ತೆಯ ಬಲಭಾಗ ಸರ್ವೆ ನಂ.12 ಮತ್ತು ಎಡಭಾಗ ಸರ್ವೆ ನಂ.10 ರ ಕಿ.ಮೀ. 186.24 ರಲ್ಲಿ ಪ್ರಾರಂಭವಾಗಿ ಬೆನ್ನೂರು ಗ್ರಾಮದ ರಸ್ತೆ ಎಡಭಾಗ ಸರ್ವೆ ನಂ.53 ಮತ್ತು ಬಲಭಾಗ ಸರ್ವೆ ನಂ.99 ರ ಕಿ.ಮೀ. 193.06 ರಲ್ಲಿ ಅಂತ್ಯಗೊಳ್ಳುತ್ತದೆ.
	ಮೇಲಿನ ರಸ್ತೆಯನ್ನು ರಾಜ್ಯ ಹೆದ್ದಾರಿ 137 ಗೆ ವಿಲೀನಗೊಳಿಸಲಾಗಿದೆ.
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 6.82 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-137 ರಸ್ತೆಯ (ವಿಸ್ತರಣೆಯ ಮುಂದುವರಿದ ಭಾಗ) ಒಟ್ಟು ಉದ್ದ: 6.82 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1319

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/5 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-143ಎಲ್ ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-143ಎಲ್	ಹೆಬ್ಬಿಗದ್ದೇ ಯಿಂದ ರಾಜಂಗುಳಿ (ರಾಷ್ಟ್ರೀಯ ಹೆದ್ದಾರಿ-52) ಯವರೆಗೆ ಸಂಪರ್ಕಿಸುವ ರಸ್ತೆ.

## ರಾಜ್ಯ ಹೆದ್ದಾರಿ-143 ರ ಲಾಪ್ ರಸ್ತೆ

ಕಾರವಾರ ವಿಭಾಗ	ಅಂಕೋಲಾ ತಾಲ್ಲೂಕು
ಈ ರಾಜ್ಯ ಹೆದ್ದಾರಿಯು ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಹೊಸಕಂಬಿ ಗ್ರಾಮದ ಸರ್ವೆ ನಂ: 377 ಕಿ.ಮೀ. 0.00 ರಿಂದ ಪ್ರಾರಂಭವಾಗಿ ಹೆಬ್ಬುಳ ಗ್ರಾಮದ ಬಲಕ್ಕೆ ಸರ್ವೆ ನಂ 13 ಎಡಕ್ಕೆ ಸರ್ವೆ ನಂ: 74 ಕಿ.ಮೀ. 2.70 ಕ್ಕೆ ಅಂಕೋಲಾ ತಾಲ್ಲೂಕಿನಲ್ಲಿ ಮುಕ್ತಾಯವಾಗುತ್ತದೆ.	
ರಾಜ್ಯ ಹೆದ್ದಾರಿ ಒಟ್ಟು ಉದ್ದ: 2.70 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-143ಎಲ್ ರಸ್ತೆಯ ಒಟ್ಟು ಉದ್ದ: 2.70 ಕಿ.ಮೀ ಇರುವುದು	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1320

ಕರ್ನಾಟಕ ಸರ್ಕಾರ  
ಲೋಕೋಪಯೋಗಿ ಸಚಿವಾಲಯ  
ಪ್ರಕಟಣೆ ಸಂಖ್ಯೆ: ಲೋಇ ಇ-298/6 ಇಎಪಿ 2022, ಬೆಂಗಳೂರು ದಿನಾಂಕ: 06-11-2023  
ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-155 (ವಿಸ್ತರಣೆ) ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-155	ರಾಜ್ಯ ಹೆದ್ದಾರಿ-155ರಸ್ತೆಯು ಮುಂದುವರಿದು ನಾರಾಯಣಪುರ ಡ್ಯಾಂ ಸಂಪರ್ಕಿಸುವ ರಸ್ತೆ.
ರಾಜ್ಯ ಹೆದ್ದಾರಿ-155 (ವಿಸ್ತರಣೆಯ ಮುಂದುವರಿದ ಭಾಗ)	
ಯಾದಗಿರಿ ವಿಭಾಗ	ಹುಣಸಗಿ ತಾಲ್ಲೂಕು
ಹುಣಸಗಿ ತಾಲ್ಲೂಕಿನ ವಾಲ್ಮೀಕಿ ಸರ್ಕಲ್ ಕಿ.ಮೀ 165.59ರಲ್ಲಿ ಸರ್ವೆ ನಂ: 112/1 (ಏಡಕ್ಕೆ) ಮತ್ತು ಬಲಕ್ಕೆ ಪ್ರಾರಂಭವಾಗಿ ನಾರಾಯಣಪುರ ಡ್ಯಾಂ ವರೆಗೆ ನಂ: 89 ಏಡಕ್ಕೆ ಮತ್ತು 66 ಬಲಕ್ಕೆ ಕಿ.ಮೀ 168.79 ಕ್ಕೆ ಅಂತ್ಯಗೊಳ್ಳುತ್ತದೆ.	
ರಾಜ್ಯ ಹೆದ್ದಾರಿ ಒಟ್ಟು ಉದ್ದ: 3.20 ಕಿ.ಮೀ ಒಟ್ಟು ಓವರ್ ಲ್ಯಾಪ್ ಉದ್ದ: 0.00 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-155 ರಸ್ತೆಯ (ವಿಸ್ತರಣೆಯ ಮುಂದುವರಿದ ಭಾಗ) ಒಟ್ಟು ಉದ್ದ: 3.20 ಕಿ.ಮೀ ಇರುವುದು	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
ಸಹಿ/-  
(ಶಾಂತಕುಮಾರ .ಕೆ)  
ಸರ್ಕಾರದ ಅಪರ ಕಾರ್ಯದರ್ಶಿ  
ಲೋಕೋಪಯೋಗಿ ಇಲಾಖೆ

PR-1321

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/7 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-163 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-163	ಅಂಬೇವಾಡಿ (ರಾಷ್ಟ್ರೀಯ ಹೆದ್ದಾರಿ-752ಕೆ) ಯಿಂದ ಬೆಮಳಬೇಡಾ (ರಾಜ್ಯ ಹೆದ್ದಾರಿ-122) ವನ್ನು ಸಂಪರ್ಕಿಸುವ ರಸ್ತೆ, ಮಾರ್ಗ ಮಿರಖಲ್, ಗುತ್ತಿ, ಗೌರಾ, ಬಸವಕಲ್ಯಾಣ, ನಾರಾಯಣಪೂರ್, ರಾಜೋಳಾ, ಕನಕಟ್ಟಾ, ಮಾಣಿಕನಗರ್, ಹುಮನಾಬಾದ್, ಹಣಕುಣಿ, ಇಟಗಾ, ಚಿಟಗುಪ್ಪ, ಉಡಬಾಳ್, ನಿರ್ಣಾ, ಬಶಿರಪೂರ್
ಬೀದರ ವಿಭಾಗ	ಹುಲಸೂರ ತಾಲ್ಲೂಕು
	ಬೀದರ್ ಜಿಲ್ಲೆಯ ಹುಲಸೂರ ತಾಲ್ಲೂಕಿನ ಮಿರಖಲ್ ಗ್ರಾಮದ ಸರ್ವೆ ನಂ: 88 ಏಡಕ್ಕೆ ಮತ್ತು 76 ಬಲಕ್ಕೆ (ಅಂಬೇವಾಡಿ ಹತ್ತಿರ) ರಲ್ಲಿ ರಾಜ್ಯ ಹೆದ್ದಾರಿ-11 ರಿಂದ ಕಿ.ಮೀ. 0.00 ರಲ್ಲಿ ಪ್ರಾರಂಭವಾಗಿ ಗುತ್ತಿ ಗ್ರಾಮದ ಸರ್ವೆ ನಂ: 5 ಏಡಕ್ಕೆ ಮತ್ತು 04 ಬಲಕ್ಕೆ ಕಿ.ಮೀ. 8.98 ಕ್ಕೆ ಮುಕ್ತಾಯಗೊಳ್ಳುತ್ತದೆ.
ಬೀದರ ವಿಭಾಗ	ಬಸವಕಲ್ಯಾಣ ತಾಲ್ಲೂಕು
	ಬಸವಕಲ್ಯಾಣ ತಾಲ್ಲೂಕಿನ ಖಂಡಾಲಾ ಗ್ರಾಮದ ಸರ್ವೆ ನಂ: 124 ಏಡಕ್ಕೆ ಮತ್ತು 123 ಬಲಕ್ಕೆ ಕಿ.ಮೀ. 8.98 ರಿಂದ ಪ್ರಾರಂಭವಾಗಿ ಗೌರಾ, ಬೆಟ್‌ಬೆಳಕುಂದಾ, ಬಸವಕಲ್ಯಾಣ, ನಾರಾಯಣಪೂರ್ ಮತ್ತು ರಾಜೋಳಾ ಗ್ರಾಮದ ಸರ್ವೆ ನಂ: 154 ಏಡಕ್ಕೆ ಮತ್ತು 153 ಬಲಕ್ಕೆ ಕಿ.ಮೀ. 34.13 ಕ್ಕೆ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್:1) ಕಿ.ಮೀ 18.24 ರಿಂದ ಕಿ.ಮೀ 20.28 ರವರೆಗೆ - ರಾಜ್ಯ ಹೆದ್ದಾರಿ-11 ಮೇಲೆ 2) ಕಿ.ಮೀ 32.51 ರಿಂದ ಕಿ.ಮೀ 33.07 ರವರೆಗೆ - ರಾಜ್ಯ ಹೆದ್ದಾರಿ-196 ಮೇಲೆ
ಬೀದರ ವಿಭಾಗ	ಹುಮನಾಬಾದ್ ತಾಲ್ಲೂಕು
	ಹುಮನಾಬಾದ್ ತಾಲ್ಲೂಕಿನ ಹುಣಸಗೇರಾ ಗ್ರಾಮದ ಸರ್ವೆ ನಂ: 212 ಏಡಕ್ಕೆ, 210 ಬಲಕ್ಕೆ ಕಿ.ಮೀ. 34.13 ರಿಂದ ಪ್ರಾರಂಭವಾಗಿ ಕನಕಟ್ಟಾ, ಧುಮ್ಮನಸೂರ್, ಮಾಣಿಕನಗರ್, ಹುಮನಾಬಾದ್, ಸಿಂಧನಕೇರಾ ಮತ್ತು ಹಣಕುಣಿ ಗ್ರಾಮದ ಸರ್ವೆ ನಂ: 101 ಏಡಕ್ಕೆ ಮತ್ತು 100 ಬಲಕ್ಕೆ ಕಿ.ಮೀ. 57.77 ರಲ್ಲಿ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್:1)ಕಿ.ಮೀ 44.59 ರಿಂದ ಕಿ.ಮೀ 47.06ರವರೆಗೆ - ರಾಷ್ಟ್ರೀಯ ಹೆದ್ದಾರಿ 50 ಮೇಲೆ 2)ಕಿ.ಮೀ 47.06 ರಿಂದ ಕಿ.ಮೀ 48.93ರವರೆಗೆ - ರಾಷ್ಟ್ರೀಯ ಹೆದ್ದಾರಿ 65 ಮೇಲೆ
ಬೀದರ ವಿಭಾಗ	ಚಿಟಗುಪ್ಪ ತಾಲ್ಲೂಕು
	ಚಿಟಗುಪ್ಪ ತಾಲ್ಲೂಕಿನ ವಳಖಿಂಡಿ ಗ್ರಾಮದ ಸರ್ವೆ ನಂ: 22 ಏಡಕ್ಕೆ ಮತ್ತು ಬಲಕ್ಕೆ 155 ರ ಕಿ.ಮೀ. 57.77 ರಿಂದ ಪ್ರಾರಂಭವಾಗಿ ಇಟಗಾ, ಚಿಟಗುಪ್ಪ, ಬೇಳಕೇರಾ, ಉಡಬಾಳ್, ನಿರ್ಣಾ, ಬಶಿರಪೂರ್ ಮತ್ತು ಬೇಮಳಬೇಡಾ ಗ್ರಾಮದ ಸರ್ವೆ ನಂ: 554 ಏಡಕ್ಕೆ ಮತ್ತು 553 ಬಲಕ್ಕೆ ರಲ್ಲಿ ಕಿ.ಮೀ. 94.41 ರಲ್ಲಿ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್: ಕಿ.ಮೀ 67.10 ರಿಂದ ಕಿ.ಮೀ 67.81ರವರೆಗೆ - ರಾಜ್ಯ ಹೆದ್ದಾರಿ 75 ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 94.41 ಕಿ.ಮೀ

ರಾಜ್ಯ ಹೆದ್ದಾರಿ ಮೇಲೆ ಒಟ್ಟು ಓವರ್ ಲ್ಯಾಪ್ ಉದ್ದ: 7.65 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-163 ರಸ್ತೆಯ ಒಟ್ಟು ಉದ್ದ: 86.76 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1322

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/8 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-164 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-164

ಶಂಕರಾಪುರ (ಆಂದ್ರಗಡಿ) ಯಿಂದ ಕೆ.ಬೈಪಲ್ಲಿ (ಆಂದ್ರಗಡಿ) ಸಂಪರ್ಕಿಸುವ ರಸ್ತೆ- ಮಾರ್ಗ ಗೂಕುಂಟೆ, ವಮ್ಮಸಂದ್ರ, ಮುಳಬಾಗಿಲು ರಾಯಲಮಾನದಿನೆ.

ಕೋಲಾರ ವಿಭಾಗ

ಮುಳಬಾಗಿಲು ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕಿನ ಆಂದ್ರ ಬಾರ್ಡರ್ ಶಂಕರಾಪುರ ಸರ್ವೆ ನಂ 95 ಎಡಕ್ಕೆ ಮತ್ತು ಬಲಕ್ಕೆ 115 ರಲ್ಲಿ ಸರಪಳಿ 0.00 ಕಿ.ಮೀ ರಲ್ಲಿ ಪ್ರಾರಂಭವಾಗಿ ವಯಾ ಗಂಗನಹಳ್ಳಿ, ಗೂಕುಂಟೆ, ವಮ್ಮಸಂದ್ರ, ಮುಳಬಾಗಿಲು ನಗರ, ನರಸಾಪುರ, ದೊಡ್ಡಬಂಡಹಳ್ಳಿ, ಗಂಗಾಪುರ ಕಸಬಾ ವಡಹಳ್ಳಿ, ಪಿಚ್ಚಗುಂಟಹಳ್ಳಿ, ಕಸವಿರೆಡ್ಡಿಹಳ್ಳಿ, ವೀರಸಂದ್ರ, ಲಕ್ಕಶೆಟ್ಟಿಹಳ್ಳಿ, ದೊಡ್ಡತಮ್ಮನಹಳ್ಳಿ ಚಲ್ಲಪಲ್ಲಿ, ನೆರ್ನಹಳ್ಳಿ, ಮಿಟ್ಟಹಳ್ಳಿ, ಕಮ್ಮಸಂದ್ರ, ಮೈಲಾಪುರ, ರಾಯಲಮಾನದಿನೆ, ಮೈಲಾಪುರ, ರಾಮಚಂದ್ರಾಪುರ, ಕೆ.ಬೈಪಲ್ಲಿ ಸರ್ವೆ ನಂ 42 ಎಡಕ್ಕೆ, 42 ಬಲಕ್ಕೆ ರಲ್ಲಿ ಸರಪಳಿ 33.16 ಕಿ.ಮೀ ರಲ್ಲಿ ಆಂದ್ರಗಡಿಯಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ. ಮೀ. 18.40 ಕಿ.ಮೀ ರಿಂದ 18.51 ಕಿ.ಮೀ ರವರೆಗೆ - ರಾಷ್ಟ್ರೀಯ ಹೆದ್ದಾರಿ-69 ರ ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 33.16 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 0.110 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-164 ರಸ್ತೆಯ ಒಟ್ಟು ಉದ್ದ: 33.05 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1323

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಕ ಇ-298/9 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964 ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-165 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-165	ಮಾವಿನಸೂರ್ (ರಾಜ್ಯ ಹೆದ್ದಾರಿ-126) ನಿಂದ ಮೀರಿಯಾಣ (ಕರ್ನಾಟಕ-ತೆಲಂಗಾಣ ಗಡಿ) ಯವರೆಗೆ ಸಂಪರ್ಕಿಸುವ ರಸ್ತೆ, ಮಾರ್ಗ ಬೆಡಸೂರ್, ಚಂದನಕೇರಾ, ರಾಣಾಪುರ, ರುಮ್ಮನಗೂಡ್, ಮೋಘ, ಪಸ್ತಾಪುರ, ಏಲಕಪಲ್ಲಿ, ಸುಲೇಪೇಟ್, ಚಿಂಚೋಳಿ, ಪೋಲಕಪಲ್ಲಿ ತಾಂಡಾ
ಸೇಡಂ ವಿಭಾಗ	ಕಾಳಗಿ ತಾಲ್ಲೂಕು
	ಕಾಳಗಿ ತಾಲ್ಲೂಕಿನ ರಾಜ್ಯ ಹೆದ್ದಾರಿ-126, ರೇವಗ್ಗಿ ಗ್ರಾಮದ ಸರ್ವೆ ನಂ: 52 ಏಡ ಮತ್ತು ಬಲಕ್ಕೆ ಕಿ.ಮೀ. 0.00 ರಿಂದ ಪ್ರಾರಂಭವಾಗಿ ಗೋಣಿ, ಮಾವಿನಸೂರ್, ಬೆಡಸೂರ್, ಮುಕರಂಬಾಕ್ರಾಸ್ ಮತ್ತು ಬೇಡ್‌ಸೂರ್ ತಾಂಡಾದ ಸರ್ವೆ ನಂ: 60 ಏಡಕ್ಕೆ ಮತ್ತು ಬಲಕ್ಕೆ ದಿಂದ ಕಿ.ಮೀ 7.32 ರಲ್ಲಿ ಕಾಳಗಿ ತಾಲ್ಲೂಕಿನಲ್ಲಿ ಮುಕ್ತಾಯಗೊಳ್ಳುತ್ತದೆ.
ಸೇಡಂ ವಿಭಾಗ	ಚಿಂಚೋಳಿ ತಾಲ್ಲೂಕು
	ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದ ಸರ್ವೆ ನಂ: 480 ಏಡ ಮತ್ತು ಬಲಕ್ಕೆ ಕಿ.ಮೀ 7.32 ರಲ್ಲಿ ಪ್ರಾರಂಭವಾಗಿ ರಾಣಾಪುರ, ಗ್ರಾಮದ ಸರ್ವೆ ನಂ: 376 ರಲ್ಲಿ ಕಿ.ಮೀ 15.56 ರಲ್ಲಿ ಮುಕ್ತಾಯಗೊಳ್ಳುತ್ತದೆ. ಲೂಪ್ ರಸ್ತೆ: ಲೂಪ್ ರಸ್ತೆಯು ಕಿ.ಮೀ 0.00 ಸಾಸರಗಾಂವಕ್ರಾಸ್ ದಿಂದ ಪ್ರಾರಂಭವಾಗಿ ಕಿ.ಮೀ 2.22 ರಾಣಾಪುರಕ್ರಾಸ್ ನಲ್ಲಿ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್: ಕಿ.ಮೀ 10.59 ರಿಂದ ಕಿ.ಮೀ 15.56 ರವರೆಗೆ - ರಾಜ್ಯ ಹೆದ್ದಾರಿ 125 ಮೇಲೆ
ಸೇಡಂ ವಿಭಾಗ	ಕಾಳಗಿ ತಾಲ್ಲೂಕು
	ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ಸರ್ವೆ ನಂ: 227 ಏಡ ಮತ್ತು ಬಲಕ್ಕೆ ಕಿ.ಮೀ. 15.56 ರಿಂದ ಪ್ರಾರಂಭವಾಗಿ ವಾಯಾ ಮೋಘ, ಪಸ್ತಾಪುರ, ತಾಡಪಳ್ಳಿ ಗ್ರಾಮದ ಸರ್ವೆ ನಂ: 15 ಏಡಕ್ಕೆ ಮತ್ತು ಬಲಕ್ಕೆ ರಲ್ಲಿ ಕಿ.ಮೀ 30.14 ರಲ್ಲಿ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್: ಕಿ.ಮೀ 15.56 ರಿಂದ ಕಿ.ಮೀ 20.03 ರವರೆಗೆ - ರಾಜ್ಯ ಹೆದ್ದಾರಿ 125 ಮೇಲೆ
ಸೇಡಂ ವಿಭಾಗ	ಚಿಂಚೋಳಿ ತಾಲ್ಲೂಕು
	ಚಿಂಚೋಳಿ ತಾಲ್ಲೂಕಿನ ಹೂವಿನಭಾವಿ ಗ್ರಾಮದ ಸರ್ವೆ ನಂ: 27 ಏಡ ಮತ್ತು ಬಲಕ್ಕೆ ಕಿ.ಮೀ 30.14ರಲ್ಲಿ ಪ್ರಾರಂಭವಾಗಿ ಏಲಕಪಳ್ಳಿ, ರಾಣಾಪುರ, ಚೆನ್ನೂರ್, ಸುಲೇಪೇಟ್, ಚಿಂಚೋಳಿ, ಪೋಲಕಪಳ್ಳಿ ತಾಂಡಾ, ಕುಂಚಾವರಂಕ್ರಾಸ್, ಕಲ್ಲೂರ್ ಮತ್ತು ಮಿರಿಯಾಣ ಬಾರ್ಡರ್ ಗ್ರಾಮದ ಸರ್ವೆ ನಂ: 242 ಏಡಕ್ಕೆ ಮತ್ತು 244 ಬಲಕ್ಕೆ ರಲ್ಲಿ ಕಿ.ಮೀ 63.27 ರಲ್ಲಿ ಮುಕ್ತಾಯಗೊಳ್ಳುತ್ತದೆ. ಓವರ್ ಲ್ಯಾಪ್: 1)ಕಿ.ಮೀ 38.18 ರಿಂದ ಕಿ.ಮೀ 49.08 ರವರೆಗೆ - ರಾಜ್ಯ ಹೆದ್ದಾರಿ 15 ಮೇಲೆ 2)ಕಿ.ಮೀ 49.08 ರಿಂದ ಕಿ.ಮೀ 55.58 ರವರೆಗೆ - ರಾಜ್ಯ ಹೆದ್ದಾರಿ 122 ಮೇಲೆ
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 65.49 ಕಿ.ಮೀ

ರಾಜ್ಯ ಹೆದ್ದಾರಿ ಮೇಲೆ ಒಟ್ಟು ಓವರ್ ಲ್ಯಾಪ್ ಉದ್ದ: 26.84 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-165 ರಸ್ತೆಯ ಒಟ್ಟು ಉದ್ದ: 38.65 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1324

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/10 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-166 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ-166	ಬೆತಮಂಗಲ (ರಾಜ್ಯ ಹೆದ್ದಾರಿ-95) ಯಿಂದ ಪುಂಗನೂರು ಸಂಪರ್ಕಿಸುವ ರಸ್ತೆ-ಮಾರ್ಗ ಗುಟ್ಟಹಳ್ಳಿ, ಕಾಶೀಪುರ, ಮುಳಬಾಗಿಲು, ವಡ್ಡಹಳ್ಳಿ, ಬೈರಕೂರು, ಹೆಬ್ಬಣಿ.
ಕೋಲಾರ ವಿಭಾಗ	ಕೆ.ಜಿ.ಎಫ್ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಕೋಲಾರ ಜಿಲ್ಲೆ, ಕೆ.ಜಿ.ಎಫ್ ತಾಲ್ಲೂಕಿನ, ಬೆತಮಂಗಲ (ರಾಜ್ಯ ಹೆದ್ದಾರಿ-95) ದ ಎಡಭಾಗದ ಸರ್ವೆ ನಂ.16 ಮತ್ತು ಬಲಭಾಗದ ಸರ್ವೆ ನಂ.26 (ದೊಡ್ಡಕಾರಿ) ರಿಂದ ಸರಪಳಿ 0.00 ಕಿ. ಮೀ, ಪ್ರಾರಂಭವಾಗಿ ಕವರಗಾನಹಳ್ಳಿ, ಗುಟ್ಟಹಳ್ಳಿ ಹಾಗೂ ವೆಂಕಟಾಪುರ ಮಾರ್ಗವಾಗಿ ಮುಳಬಾಗಿಲು ತಾಲ್ಲೂಕು ಗಡಿಗೇ ಸೇರುವ ಎಡಭಾಗದ ಸರ್ವೆ ನಂ.01 ಮತ್ತು ಬಲಭಾಗದ ಸರ್ವೆ ನಂ.04 ರಲ್ಲಿ ಸರಪಳಿ 4.06 ಕಿ. ಮೀ. ನಲ್ಲಿ ಮುಕ್ತಾಯಗೊಂಡು ತದನಂತರ ಮುಳಬಾಗಿಲು ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಮುಂದುವರೆಯುತ್ತದೆ.
ಕೋಲಾರ ವಿಭಾಗ	ಮುಳಬಾಗಿಲು ತಾಲ್ಲೂಕು
	ಮುಳಬಾಗಿಲು ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಸರ್ವೆ ನಂ 225 ಎಡಕ್ಕೆ ಮತ್ತು ಬಲಕ್ಕೆ 224 ರಲ್ಲಿ ಸರಪಳಿ 4.06ಕಿ. ಮೀ ರಿಂದ ಪ್ರಾರಂಭವಾಗಿ ವಯಾ ಭಟ್ಟಕುಪ್ಪ, ರಾಮಾಪುರ, ಕೆ.ಕುರುಬರಹಳ್ಳಿ, ಅಂಗೊಂಡಹಳ್ಳಿ, ಊರುಕುಂಟೆ ಮಿಟ್ಟೂರು, ಬಂಡಹಳ್ಳಿ, ರೆಡ್ಡಿಹಳ್ಳಿ, ಚಿತ್ತೇರಿ, ಗಾಂಧಿಪುರ, ಬಲ್ಲ, ಕಾಶೀಪುರ, ಕೊಂಡೇನಹಳ್ಳಿ, ಅಸಲಿ ಅತ್ತಿಕುಂಟೆ, ವರದಾಪುರ, ಕುಮುದೇನಹಳ್ಳಿ, ಮುಳಬಾಗಿಲು ಬೈಪಸ್, ಎನ್.ವಡ್ಡಹಳ್ಳಿ, ಬೈರಕೂರು, ಪೇತಾಂಡಹಳ್ಳಿ, ಹೆಬ್ಬಣಿ, ಮುಳಬಾಗಿಲು ತಾಲ್ಲೂಕಿನ ಹೆಚ್.ಬೈಯಪಲ್ಲಿ ಗ್ರಾಮದ ಸರ್ವೆ ನಂ 91 ಎಡಕ್ಕೆ, ಮತ್ತು ಬಲಕ್ಕೆ 91 ರಲ್ಲಿ ಸರಪಳಿ 46.76ಕಿ. ಮೀ. ನಲ್ಲಿ ಆಂಧ್ರಗಡಿಯಲ್ಲಿ ಮುಕ್ತಾಯಗೊಳ್ಳುತ್ತದೆ.
	ಓವರ್ ಲ್ಯಾಪ್: ಕಿ. ಮೀ. 19.07 ರಿಂದ 27.81 ರ ವರೆಗೆ - ರಾಷ್ಟ್ರೀಯ ಹೆದ್ದಾರಿ-69ರ ಮೇಲೆ
	ಲೂಪ್ ರಸ್ತೆ: ಲೂಪ್ ರಸ್ತೆಯು ಎಸ್.ಐ.ಅನಂತಪುರ ಗ್ರಾಮದ ಸರ್ವೆ ನಂ 72 ಎಡಕ್ಕೆ ಮತ್ತು 71 ಬಲಕ್ಕೆ ರಲ್ಲಿ ಸರಪಳಿ 0.00 ಕಿ. ಮೀ. ರಿಂದ ಪ್ರಾರಂಭವಾಗಿ ಉಬ್ಬಾಂಡಹಳ್ಳಿ (ಕಿರುಮಣಿ) ಗ್ರಾಮದ ಸರ್ವೆ ನಂ 40 ಎಡಕ್ಕೆ, ಮತ್ತು ಬಲಕ್ಕೆ 41 ರಲ್ಲಿ ಸರಪಳಿ 1.78ಕಿ. ಮೀ. ರಲ್ಲಿ ಆಂಧ್ರಗಡಿಯಲ್ಲಿ ಮುಕ್ತಾಯಗೊಳ್ಳುತ್ತದೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 48.54 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 8.74 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-166 ರಸ್ತೆಯ ಒಟ್ಟು ಉದ್ದ: 39.80 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1325

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/11 ಇಎಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-167 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ	ಹೆದ್ದಾರಿಯ ವಿವರ
ರಾಜ್ಯ ಹೆದ್ದಾರಿ 167	ಕುರುಕೋಟಾ (ರಾಷ್ಟ್ರೀಯ ಹೆದ್ದಾರಿ-50) ದಿಂದ ನಿಂಬಾಳ (ಮಹಾರಾಷ್ಟ್ರಗಡಿ)ಯವರೆಗೆ ಸಂಪರ್ಕಿಸುವ ರಸ್ತೆ - ಮಾರ್ಗ ಬಲ್ಲಾಡ್, ಸಿರ್ಚಂದ್, ಜವಾಲ್ಕಾ, ಚಿಂಚಾಸುರ್, ನರೋನ, ತೇಲ್ಲೂರ್, ಕಡಗಂಚಿ, ಧಂಗಾಪುರ್, ನಿಂಬರ್ಗಾ, ಮಡಿಯಾಳ, ಎಲ್ಲಂಗಿ.
ಕಲಬುರಗಿ ವಿಭಾಗ	ಕಮಲಾಪೂರ ತಾಲ್ಲೂಕು
	ಈ ರಾಜ್ಯ ಹೆದ್ದಾರಿಯು ಕಮಲಾಪೂರ ತಾಲ್ಲೂಕಿನ ಸಿರಡೋಣ ಕಿ.ಮೀ 0.00 ರಿಂದ ಸರ್ವೆ ನಂ:28ರ ಎಡ ಮತ್ತು ಬಲಕ್ಕೆ ಪ್ರಾರಂಭವಾಗಿ ಬೂಸಣಗಿ, ಕನ್ನೂರ, ಬಬಲಾದ, ಜವಳಗಾ, ಚಿಂಚನಸೂರ್, ಸಂಗೋಳಗಿ (ಸಿ) ಸರ್ವೆ ನಂ: 42 ಬಲಕ್ಕೆ ಮತ್ತು ಸರ್ವೆ ನಂ: 41 ಎಡಕ್ಕೆ ಕಿ.ಮೀ 13.12 ರಲ್ಲಿ ಮುಕ್ತಾಯಗೊಂಡಿರುತ್ತದೆ.
ಕಲಬುರಗಿ ವಿಭಾಗ	ಆಳಂದ ತಾಲ್ಲೂಕು
	ಆಳಂದ ತಾಲ್ಲೂಕಿನ ನರೋಣಾ ಗ್ರಾಮದ ಸರ್ವೆ ನಂ:05 ಎಡಕ್ಕೆ ಮತ್ತು 410 ಬಲಕ್ಕೆ ಕಿ.ಮೀ 13.12ರಲ್ಲಿ ಪ್ರಾರಂಭವಾಗಿ ತೇಲ್ಲೂರ್, ಕಡಗಂಚಿ, ಧಂಗಾಪೂರ, ಬಟ್ಟರಗಾ, ನಿಂಬರ್ಗಾ, ಮಾಡ್ಯಾಳ, ಹಿತ್ತಲಸಿರೂರ್, ನಿಂಬಾಳ, ಯಳಸಂಗಿ ಗ್ರಾಮದ ಸರ್ವೆ ನಂ-110 ಎಡಕ್ಕೆ ಮತ್ತು 111 ಬಲಕ್ಕೆ ಕಿ.ಮೀ 75.07ರಲ್ಲಿ ಮುಕ್ತಾಯಗೊಂಡಿರುತ್ತದೆ. ಓವರ್ ಲ್ಯಾಪ್:1) ಕಿ.ಮೀ 16.84 ರಿಂದ ಕಿ.ಮೀ 17.79 ರವರೆಗೆ - ರಾಜ್ಯ ಹೆದ್ದಾರಿ 51 ಮೇಲೆ 2) ಕಿ.ಮೀ 64.08 ರಿಂದ ಕಿ.ಮೀ 64.31 ರವರೆಗೆ -ರಾಜ್ಯ ಹೆದ್ದಾರಿ 34 ಮೇಲೆ
	ರಾಜ್ಯ ಹೆದ್ದಾರಿ ಒಟ್ಟು ಉದ್ದ: 75.07 ಕಿ.ಮೀ ರಾಜ್ಯ ಹೆದ್ದಾರಿ ಮೇಲೆ ಒಟ್ಟು ಓವರ್ ಲ್ಯಾಪ್ ಉದ್ದ: 1.18 ಕಿ.ಮೀ ವಾಸ್ತವಿಕ ರಾಜ್ಯ ಹೆದ್ದಾರಿ-167 ರಸ್ತೆಯ ಒಟ್ಟು ಉದ್ದ: 73.89 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ. ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1326

## ಕರ್ನಾಟಕ ಸರ್ಕಾರ

## ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/12 ಇಎಪಿ 2022, ಬೆಂಗಳೂರು ದಿನಾಂಕ: 06-11-2023

## ಅಧಿಸೂಚನೆ

## ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-168 ಎಂದು ಘೋಷಿಸಿದೆ.

## ರಾಜ್ಯ ಹೆದ್ದಾರಿ ಸಂಖ್ಯೆ

## ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ-168 ಕೋಲಾರ ದಿಂದ ಆನೇಕಲ್ ಸಂಪರ್ಕಿಸುವ ರಸ್ತೆ ಮಾರ್ಗ ಮಾಲೂರು, ಬಾಗಲೂರು (ರಾಷ್ಟ್ರೀಯ ಹೆದ್ದಾರಿ-648), ಸರ್ಜಾಪುರ, ದೊಮ್ಮಸಂದ್ರ, ಕೊಮ್ಮಸಂದ್ರ, ರಾಮಸಾಗರ, ಇಗ್ಗಲೂರು

## ಕೋಲಾರ ವಿಭಾಗ

## ಕೋಲಾರ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿ ಅಮ್ಮೇರಹಳ್ಳಿ ಸರ್ವೆ ನಂ ಎಡಕ್ಕೆ 52 ಮತ್ತು ಬಲಕ್ಕೆ 51 ರಲ್ಲಿ ಸರಪಳಿ 0.00ಕಿ. ಮೀ ರಿಂದ ಪ್ರಾರಂಭವಾಗಿ ಕೊಂಡರಾಜನಹಳ್ಳಿ, ಅಮ್ಮೇರಹಳ್ಳಿ, ಚೌಡದೇನಹಳ್ಳಿ, ಮಂಗಸಂದ್ರ, ಚಿಕ್ಕನಹಳ್ಳಿ, ಬೆಟ್ಟಬೆಣಜೇನಹಳ್ಳಿ, ವಕ್ಕಲೇರಿ, ಕೋಡಿಹಳ್ಳಿ, ವಕ್ಕಲೇರಿ ಸರ್ವೆ ನಂ ಎಡಕ್ಕೆ 258 ಮತ್ತು ಬಲಕ್ಕೆ 257 ರಲ್ಲಿ ಸರಪಳಿ 12.890 ಕಿಮೀ ರಲ್ಲಿ ಮುಕ್ತಾಯಗೊಳ್ಳುತ್ತದೆ.

## ಕೋಲಾರ ವಿಭಾಗ

## ಮಾಲೂರು ತಾಲ್ಲೂಕು

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಗಂಗಾಪುರಗೇಟ್ ಸರ್ವೆ ನಂ ಎಡಕ್ಕೆ 32 ಮತ್ತು ಬಲಕ್ಕೆ 181 ರಲ್ಲಿ ಸರಪಳಿ 12.890 ಕಿ. ಮೀ ರಿಂದ ಸರಪಳಿ ಪ್ರಾರಂಭಗೊಂಡು, ಅಗ್ಗಹಾರ, ಹುಂಗೇನಹಳ್ಳಿ, ದೊಡ್ಡ ಶಿವಾರ ದೊಡ್ಡಕಡತೂರು, ಮಾಲೂರು ಪಟ್ಟಣ, ಸೀತನಾಯಕನಹಳ್ಳಿ, ಕೋಡಿಹಳ್ಳಿ ಗೇಟ್ ಜಯಮಂಗಲ ಆಲಂಬಾಡಿಗೇಟ್ ಸಂಪಂಗರೆ ಗ್ರಾಮದ ಹಾಗೂ ತಮಿಳುನಾಡು ಗಡಿಯಲ್ಲಿ ಸರ್ವೆ ನಂ 59 ಎಡಕ್ಕೆ ಮತ್ತು ಬಲಕ್ಕೆ 60 ರಲ್ಲಿ ಸರಪಳಿ 40.680 ಕಿಮೀ ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 22.54 ರಿಂದ ಕಿ.ಮೀ 23.76 ರವರೆಗೆ - ರಾಜ್ಯ ಹೆದ್ದಾರಿ 95 ರ ಮೇಲೆ

ಹೊರ ರಾಜ್ಯದ ಪರಿಧಿ: ಕಿ. ಮೀ 40.68 ರಿಂದ ಕಿ. ಮೀ 51.69 ರವರೆಗೆ- ತಮಿಳುನಾಡು ರಾಜ್ಯ ಪರಿಧಿಯಲ್ಲಿರುತ್ತದೆ.

## ಬೆಂಗಳೂರು ವಿಭಾಗ

## ಆನೇಕಲ್ ತಾಲ್ಲೂಕು

ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು ಯಮರೆಗ್ರಾಮದ ಸರ್ವೆ ನಂ. 231 ರಲ್ಲಿ ಸರಪಳಿ 51.690 ಕಿ. ಮೀ ಯಲ್ಲಿ ಪ್ರಾರಂಭಗೊಂಡು ಕಾವಲಹೊಸಹಳ್ಳಿ, ಬ್ಯಾಗಡೇನಹಳ್ಳಿ, ಇಗ್ಗಲೂರು, ಚಂದಾಪುರ, ರಾಮಸಾಗರ, ಮುತ್ತಾನಲ್ಲೂರು ಕ್ರಾಸ್ ಆನೇಕಲ್ ಪುರಸಭೆ ವ್ಯಾಪ್ತಿಯ ರಾಘವೇಂದ್ರ ವೃತ್ತದಲ್ಲಿ ಸರಪಳಿ 82.40 ಕಿ. ಮೀ ಯಲ್ಲಿ ಈ ರಾಜ್ಯ ಹೆದ್ದಾರಿಯು ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: 1) ಕಿ. ಮೀ 51.69 ರಿಂದ ಕಿ. ಮೀ 53.82 ರವರೆಗೆ - ರಾಷ್ಟ್ರೀಯ ಹೆದ್ದಾರಿ 648 ರ ಮೇಲೆ.

2) ಕಿ. ಮೀ 53.82 ರಿಂದ ಕಿ. ಮೀ 55.16 ರವರೆಗೆ - ಸರ್ಜಾಪುರ ನಗರ



## ಪರಿಮಿತಿಯಲ್ಲಿರುತ್ತದೆ.

3) ಕಿ. ಮೀ 55.16 ರಿಂದ ಕಿ. ಮೀ 59.90 ರವರೆಗೆ - ರಾಜ್ಯ ಹೆದ್ದಾರಿ 35 ರ ಮೇಲೆ.

ರಾಜ್ಯ ಹೆದ್ದಾರಿ ಒಟ್ಟು ಉದ್ದ: 82.40 ಕಿ.ಮೀ

ಒಟ್ಟು ಓವರ್ ಲ್ಯಾಪ್ ಉದ್ದ: 20.44 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-168 ರಸ್ತೆಯ ಒಟ್ಟು ಉದ್ದ: 61.96 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

PR-1327

ಕರ್ನಾಟಕ ಸರ್ಕಾರ

ಲೋಕೋಪಯೋಗಿ ಸಚಿವಾಲಯ

ಪ್ರಕಟಣೆ ಸಂಖ್ಯೆ: ಲೋಇ ಇ-298/13 ಇವಿಪಿ 2022, ಬೆಂಗಳೂರು ದಿನಾಂಕ: 06-11-2023

ಅಧಿಸೂಚನೆ

ಕರ್ನಾಟಕ ಹೆದ್ದಾರಿ ಅಧಿನಿಯಮ 1964 ಪ್ರಕರಣ - 3

ಕರ್ನಾಟಕ ಹೆದ್ದಾರಿ ಅಧಿನಿಯಮ 1964 (1964ರ ಕರ್ನಾಟಕ ಕಾಯ್ದೆ ಸಂಖ್ಯೆ-44) ಪ್ರಕರಣ-3 ರಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಾಮಾಂಕಿತ ರಸ್ತೆಯನ್ನು ರಾಜ್ಯ ಹೆದ್ದಾರಿ-169 ಎಂದು ಘೋಷಿಸಿದೆ.

ರಾಜ್ಯ ಹೆದ್ದಾರಿ ಸಂಖ್ಯೆ

ಹೆದ್ದಾರಿಯ ವಿವರ

ರಾಜ್ಯ ಹೆದ್ದಾರಿ 169

ಖಾಜಾಕೋಟನೂರ್ (ರಾಜ್ಯ ಹೆದ್ದಾರಿ-149) ನಿಂದ ಮಂದೇವಾಲ (ರಾಷ್ಟ್ರೀಯ ಹೆದ್ದಾರಿ-50) ರವರೆಗೆ ಸಂಪರ್ಕಿಸುವ ರಸ್ತೆ - ಮಾರ್ಗ ಶ್ರೀನಿವಾಸ ಸರಡಗಿ, ಪಾಳಾ, ಜಾಪೂರ್, ನಂದೂರ (ಬಿ) ಧರ್ಮಾಪೂರ, ಮರತೂರ, ಖಣದಾಳ, ಇಟಗಾ (ಕೆ), ಫರಹತಾಬಾದ, ಹಾಗರಗುಂಡಗಿ, ಕವಲಗಾ (ಕೆ), ಜೋಗುರ, ಕಲ್ಲೂರ್ ಸೇತುವೆ, ಕಲ್ಲೂರ್ (ಕೆ)

ಕಲಬುರಗಿ ವಿಭಾಗ

ಕಲಬುರಗಿ ತಾಲ್ಲೂಕು

ಈ ರಾಜ್ಯ ಹೆದ್ದಾರಿಯು ಕಲಬುರಗಿ ತಾಲ್ಲೂಕಿನ ಖಾಜಾಕೋಟನೂರ್ ಗ್ರಾಮದ ಸರ್ವೆ ನಂ: 597 ರಲ್ಲಿ ಕಿ.ಮೀ 0.00 ಪ್ರಾರಂಭವಾಗಿ ಶ್ರೀನಿವಾಸ ಸರಡಗಿ, ಪಾಳಾ, ಜಾಪೂರ್, ನಂದೂರ (ಬಿ) ಧರ್ಮಾಪೂರ ಗ್ರಾಮದಲ್ಲಿ ಕಿ.ಮೀ 23.57 ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: 1) ಕಿ.ಮೀ 7.41 ರಿಂದ ಕಿ.ಮೀ 7.51 ರವರೆಗೆ - ರಾಜ್ಯ ಹೆದ್ದಾರಿ 10 ಮೇಲೆ

2) ಕಿ.ಮೀ 19.59 ರಿಂದ ಕಿ.ಮೀ 23.57 ರವರೆಗೆ - ರಾಷ್ಟ್ರೀಯ ಹೆದ್ದಾರಿ 150

ಮೇಲೆ

ಸೇಡಂ ವಿಭಾಗ

ಶಹಬಾದ್ ತಾಲ್ಲೂಕು

ಶಹಬಾದ್ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ಕಿ.ಮೀ 23.57 ರಲ್ಲಿ ಪ್ರಾರಂಭವಾಗಿ ಕಿ.ಮೀ 32.02 ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 27.30 ರಿಂದ ಕಿ.ಮೀ 32.02 ರವರೆಗೆ - ರಾಜ್ಯ ಹೆದ್ದಾರಿ 149 ಮೇಲೆ

## ಕಲಬುರಗಿ ವಿಭಾಗ

## ಕಲಬುರಗಿ ತಾಲ್ಲೂಕು

ಕಲಬುರಗಿ ತಾಲ್ಲೂಕಿನ ಖಿಣದಾಳ ಗ್ರಾಮದಲ್ಲಿ ಕಿ.ಮೀ 32.02ರಲ್ಲಿ ಪ್ರಾರಂಭವಾಗಿ ಇಟಗಾ (ಕೆ), ಫರಹತಾಬಾದ, ಹಾಗರಗುಂಡಗಿ, ಕವಲಗಾ (ಬಿ), ಕವಲಗಾ (ಕೆ), ಜೋಗುರ ಗ್ರಾಮದ ಸರ್ವೆ ನಂ: 231 ರಲ್ಲಿ ಕಿ.ಮೀ 72.03ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: 1)ಕಿ.ಮೀ 32.02 ರಿಂದ ಕಿ.ಮೀ 32.18 ರವರೆಗೆ - ರಾಜ್ಯ ಹೆದ್ದಾರಿ 149 ಮೇಲೆ

2)ಕಿ.ಮೀ 46.58 ರಿಂದ ಕಿ.ಮೀ 47.46 ರವರೆಗೆ - ರಾಷ್ಟ್ರೀಯ ಹೆದ್ದಾರಿ 50 ಮೇಲೆ

## ಕಲಬುರಗಿ ವಿಭಾಗ

## ಅಫಜಲಪೂರ ತಾಲ್ಲೂಕು

ಅಫಜಲಪೂರ ತಾಲ್ಲೂಕಿನ ಕಲ್ಲೂರ್ ಗ್ರಾಮದ ಕಿ.ಮೀ 72.03 ಸರ್ವೆ ನಂ: 161 ಎಡಕ್ಕೆ ಮತ್ತು 163 ಬಲಕ್ಕೆ ಪ್ರಾರಂಭವಾಗಿ ಚಿನಮಳ್ಳಿ ಮತ್ತು ಕಕ್ಕರಸಾವಳಗಿ ಸರ್ವೆ ನಂ: 77 ರಲ್ಲಿ ಕಿ.ಮೀ. 78.78 ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 74.50ರಿಂದ ಕಿ.ಮೀ 78.78ರವರೆಗೆ - ರಾಜ್ಯ ಹೆದ್ದಾರಿ 171 ಮೇಲೆ

## ಕಲಬುರಗಿ ವಿಭಾಗ

## ಜೇವರ್ಗಿ ತಾಲ್ಲೂಕು

ಜೇವರ್ಗಿ ತಾಲ್ಲೂಕಿನ ಕಲ್ಲೂರ್ (ಕೆ) ಗ್ರಾಮದ ಸರ್ವೆ ನಂ:23 ರಲ್ಲಿ ಕಿ.ಮೀ 78.78 ರಲ್ಲಿ ಪ್ರಾರಂಭವಾಗಿ ನೆಲೋಗಿ ಮತ್ತು ಕಲ್ಲೂರ್ (ಕೆ), ಮಂದೇವಾಲ ರಾಷ್ಟ್ರೀಯ ಹೆದ್ದಾರಿ-50 ಸರ್ವೆ ನಂ: 8/1 ರಲ್ಲಿ ಕಿ.ಮೀ 88.40 ರಲ್ಲಿ ಮುಕ್ತಾಯಗೊಳ್ಳುತ್ತದೆ.

ಓವರ್ ಲ್ಯಾಪ್: ಕಿ.ಮೀ 78.78 ರಿಂದ ಕಿ.ಮೀ 81.03 ರವರೆಗೆ - ರಾಜ್ಯ ಹೆದ್ದಾರಿ 171 ಮೇಲೆ

ರಾಜ್ಯ ಹೆದ್ದಾರಿ ಒಟ್ಟು ಉದ್ದ: 88.40 ಕಿ.ಮೀ

ರಾಜ್ಯ ಹೆದ್ದಾರಿ ಮೇಲೆ ಒಟ್ಟು ಓವರ್ ಲ್ಯಾಪ್‌ಉದ್ದ: 16.37 ಕಿ.ಮೀ

ವಾಸ್ತವಿಕ ರಾಜ್ಯ ಹೆದ್ದಾರಿ-169 ರಸ್ತೆಯ ಒಟ್ಟು ಉದ್ದ: 72.03 ಕಿ.ಮೀ ಇರುವುದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

ಸಹಿ/-

(ಶಾಂತಕುಮಾರ .ಕೆ)

ಸರ್ಕಾರದ ಅಪರ ಕಾರ್ಯದರ್ಶಿ

ಲೋಕೋಪಯೋಗಿ ಇಲಾಖೆ

**ಕರ್ನಾಟಕ ಸರ್ಕಾರ**

ಸಂ: ಸಿಒ 66 ಇಸಿಎ 2023

ಕರ್ನಾಟಕ ಸರ್ಕಾರ ಸಚಿವಾಲಯ  
ಬಹುಮಹಡಿಗಳ ಕಟ್ಟಡ  
ಬೆಂಗಳೂರು, ದಿನಾಂಕ:26.10.2023

**ಅಧಿಸೂಚನೆ-1**

ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳ ಉಪ ನಿಬಂಧಕರು, "ಉಳಿಕೆ ಮೂಲ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು" ದಿನಾಂಕ:31.12.2022ರಲ್ಲಿರುವಂತೆ ತಯಾರಿಸಿ, ಪ್ರಕಟಿಸಿ, ಈ ಬಗ್ಗೆ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗಿರುವುದಿಲ್ಲ.

ಆದ್ದರಿಂದ, ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳ ಉಪ ನಿಬಂಧಕರು, "ಉಳಿಕೆ ಮೂಲ ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು" ದಿನಾಂಕ: 31.12.2022ರಲ್ಲಿರುವಂತೆ ತಯಾರಿಸಿ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

**(ಕೆ.ಮಂಜುನಾಥ)**

ಸರ್ಕಾರದ ಅಧೀನ ಕಾರ್ಯದರ್ಶಿ-2  
ಸಹಕಾರ ಇಲಾಖೆ

## ಸರ್ಕಾರದ ಅಧಿಸೂಚನೆ-1 ಸಂಖ್ಯೆ:ಸಇ 66 ಇಸಿಎ 2023, ದಿನಾಂಕ:26.10.2023ಕ್ಕೆ ಅನುಬಂಧ-1

## ಮುಂಬಡ್ತಿ ಮಾಡುವ ವೃಂದಗಳಿಗೆ

ದಿನಾಂಕ:31-12-2022 ರಲ್ಲಿ ಇದ್ದಂತೆ ಅಂತಿಮ ಜೇಷ್ಠತಾ ಪಟ್ಟಿ

1	ಇಲಾಖೆ:	ಸಹಕಾರ ಇಲಾಖೆ
2	ವೃಂದದ ಹೆಸರು:	ಸಹಕಾರ ಸಂಘಗಳ ಉಪ ನಿಬಂಧಕರು (ಉಳಿಕೆ ಮೂಲ ವೃಂದ)
3	ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳರಡೂ ಒಳಗೊಂಡಂತೆ):	49
4	ನೇಮಕಾತಿ ನಿಯಮಗಳ ಅನುಸಾರ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ನಿಗದಿಪಡಿಸಲಾದ ಅನುಪಾತ/ಪ್ರತಿಶತ:	ಪದೋನ್ನತಿ 100 % 49

## ಭಾಗ-1 ಹುದ್ದೆಗಳ ವಾಸ್ತವಿಕ ಮಾಹಿತಿ

ಕ್ರ. ಸಂ	ವೃಂದದ ಹೆಸರು	ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿಗೆ ಮತ್ತು ಮುಂಬಡ್ತಿಗೆ ವರ್ಗೀಕರಿಸಲಾದ ಹುದ್ದೆಗಳ ಸಂಖ್ಯೆ		ವಾಸ್ತವವಾಗಿ ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆ		ಹುದ್ದೆಗಳ ಅನುಪಾತ (Quota) ಮತ್ತು ಭರ್ತಿ ಮಾಡಲಾದ ಹುದ್ದೆಗಳ ನಡುವಿನ ಸಂಖ್ಯಾ ವ್ಯತ್ಯಾಸ		ಹೆಚ್ಚುವರಿ		ಕೊರತೆ		ವಾಸ್ತವವಾಗಿ ಲಭ್ಯವಾಗುವ ಖಾಲಿ ಹುದ್ದೆಗಳ ಸಂಖ್ಯೆ	ಷರಾ
		ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ		
1	2	3	4	5	6	7	8	9	10	11	12	13	
1	ಸಹಕಾರ ಸಂಘಗಳ ಉಪ ನಿಬಂಧಕರು (ಉಳಿಕೆ ಮೂಲ ವೃಂದ) ಮಂಜೂರಾದ ಒಟ್ಟು ಹುದ್ದೆಗಳು - 49	0	49	0	31	0	0	0	0	0	18		

(ಕೆ.ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ  
ಸಹಕಾರ ಇಲಾಖೆ

**ಸರ್ಕಾರದ ಅಧಿಸೂಚನೆ-1 ಸಂಖ್ಯೆ:ಸಇ 66 ಇಸಿಎ 2023, ದಿನಾಂಕ:26.10.2023ಕ್ಕೆ ಅನುಬಂಧ-II**

**ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 106 ಸೆನೆನಿ 2021, ದಿನಾಂಕ:10.12.2021 ರನ್ವಯ ದಿನಾಂಕ:31.12.2022ರ ಅಂತ್ಯಕ್ಕೆ ಇದ್ದಂತೆ ಸಹಕಾರ ಸಂಘಗಳ ಉಪ ನಿಬಂಧಕರು ಉಳಿಕೆ ಮೂಲ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ.**

ಕ್ರ. ಸಂ	ಹಿಂದಿನ ಜೇಷ್ಠತಾ ಪಟ್ಟಿ ಕ್ರಮಾಂಕ	ಹೆಸರು	ಮೀಸಲಾತಿ ವರ್ಗ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ವಾಸ್ತವ ವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	2	3	4	5	6	7	8	9
	1	ಸಿ.ಸಿ.ಸ್ವಾಮಿ		15-05-1919	-	04-10-1965	04-10-1965	
	2	ಎಲ್.ವಿ.ಲೋಬೊ		15-03-1908	21-06-2027	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ
	3	ಬಿ.ಎಸ್.ಕೋರಿ		01-02-1931	22-11-1955	06-01-1966	03-01-1966	
	4	ಎಸ್.ಎಸ್.ಚಂದ್ರಶೇಖರ ಮಠ		20-09-1930	08-11-1956	06-01-1966	03-01-1966	
	5	ಎಂ.ಎಸ್.ಪರಿಯಾರ್		01-12-1909	23-03-1934	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ
	6	ಎಸ್. ವೀರಶೇಖರ		01-06-1906	25-05-1931	-	-	
	7	ಎಂ.ವೆಂಕಟರಮಣ		05-10-1910	16-03-1936	-	-	
	8	ಬಿ.ವೈ.ಸಾಂಬ್ರಾಣಿ		06-05-1924	21-07-1952	07-06-1966	03-01-1966	

9	ಬಿ.ಬಿ.ಕಜಗಾರ್		<b>07-04-1906</b>	<b>18-08-1939</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ
10	ವಿ.ಕೆ.ಚಿನ್ನಳ್ಳಗುಂದ್		<b>15-04-1928</b>	<b>03-11-1953</b>	<b>05-01-1966</b>	<b>03-01-1966</b>	
11	ಬಿ.ಕೆ.ಪಾಟೀಲ್		<b>03-10-1927</b>	<b>02-11-1952</b>	<b>05-01-1966</b>	<b>03-01-1966</b>	
12	ಕೆ.ಬಿ. ಪರ್ವತೀಕರ್		<b>05-03-1915</b>	<b>27-05-1938</b>	-	<b>03-01-1966</b>	
13	ಎ.ಕೆ.ಕುಲಕರ್ಣಿ		<b>16-06-1912</b>	<b>28-09-1937</b>	-	<b>03-06-1966</b>	
14	ಎಂ.ಎಸ್.ಮುದಕವಿ		<b>12-03-1914</b>	<b>14-05-1938</b>	<b>07-01-1966</b>	<b>03-06-1966</b>	
15	ಹೆಚ್.ಕೆ.ಕುಂಭಾರ		<b>24-06-1916</b>	<b>23-10-1939</b>	<b>19-04-1970</b>	<b>03-06-1966</b>	
16	ಎಸ್.ಎಂ.ವಸ್ತದ		<b>20-02-1910</b>	<b>26-06-1939</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ
17	ಟಿ.ಕೆ.ಬಯಂಗಾರ್		<b>06-05-1919</b>	<b>01-08-1947</b>	<b>22-04-1970</b>	<b>03-06-1966</b>	
18	ಹೆಚ್.ಆರ್.ಗುಡಿ		<b>08-05-1913</b>	<b>26-06-1936</b>	-	-	ವಯೋನಿವೃತ್ತಿ ಹೊಂದುವವರೆಗೆ ಬಡ್ಡಿ ಪಡೆಯಲು ಅನರ್ಹರಾಗಿರುತ್ತಾರೆ

19	ವಿ.ಆರ್.ಪಟ್ಟಣಶೆಟ್ಟಿ		25-12-1903	23-09-1935	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
20	ವಿ.ಎಸ್.ಹೆಗ್ಡೆ		03-06-1905	11-09-2029	-	-	
21	ಬಿ.ಎನ್.ಪಾಟೀಲ್		12-01-1921	06-07-1948	20-04-1970	03-06-1966	
22	ಎಸ್.ಹೆಚ್.ಕಲಘಟಗಿ		12-03-1918	22-04-1940	-	08-08-1966	
23	ಹೆಚ್.ಪಿ.ರಾಯಚೂರ		17-06-1918	03-07-1940	20-04-1970	06-05-1968	
24	ಎಂ.ಹೆಚ್.ಭಬ್ಹಿ		02-12-1916	26-05-1940	-	06-05-1968	
25	ಜಿ.ಜಿ.ಕೊಟ್ಟೂರ		21-09-1911	01-10-1944	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
26	ಬಿ.ಎ.ಸೌಂಶಿ		01-11-1911	15-09-1944	-	-	
27	ಬಿ.ಎಸ್.ಮನಗೋಲಿ		16-02-1926	24-11-1953	18-04-1970	06-05-1968	
28	ಎಸ್.ಆರ್.ಬ್ಯಾಹಟ್ಟಿ		16-02-1921	15-01-1945	20-04-1970	06-05-1968	
29	ಜಿ.ಬಿ.ಚಿನ್ನಿವಾರ್		10-01-1917	16-01-1945	18-04-1970	06-05-1968	
30	ಬಿ.ಟಿ.ಪಾಟೀಲ್		08-04-1933	02-06-1962	16-05-1968	06-05-1968	
31	ಎ.ಎ.ದೇಸಾಯಿ		06-02-1938	24-04-1962	13-05-1968	06-05-1968	
32	ಜಿ.ಕೆ.ಸಂಗಮೇಶ್ವರ		05-04-1936	21-04-1962	18-05-1968	06-05-1968	
33	ಎಂ.ಕೆ.ವೆಂಕಟರಾಮೇಗೌಡ		05-04-1930	24-02-1953	21-05-1968	06-05-1968	

34	ಎಂ.ಹನುಮಯ್ಯ	17-04-1926	10-09-1951	08-05-1968	06-05-1968
35	ಬಿ.ಎಸ್.ಮುಗಳಿ	16-02-1926	26-11-1953	-	-
36	ಇ.ಎ.ಪಾಟೀಲ್	20-12-1920	15-04-1945	21-04-1970	06-05-1968
37	ಎ.ಎಂ.ಪಾಟೀಲ್	01-04-1923	01-08-1945	19-04-1970	06-05-1968
38	ಹೆಚ್.ಬಿ.ನಾಯಕ್	03-09-1922	05-12-1947	30-08-1973	11-10-1968
39	ವಿ.ಆರ್. ಕುಲಕರ್ಣಿ	31-05-1922	17-11-1944	30-08-1973	11-10-1968
40	ಕೆ.ವೈ.ದೀಕ್ಷಿತ್	20-12-1918	01-06-1940	30-08-1973	11-10-1968
41	ಜೆ.ಬಿ.ಪಾಟೀಲ್	05-01-1917	22-09-1944	-	18-04-1970
42	ಎಸ್.ಕೆ.ಗಲಗಲಿ	29-11-1920	18-01-1945	30-08-1973	18-04-1970
43	ಎಸ್.ಆರ್.ಅಮೀನಭಾವಿ	26-05-1922	10-01-1945	30-08-1973	18-04-1970
44	ಎನ್.ಎನ್.ಕರಡಿ	31-08-1918	28-01-1945	30-08-1973	18-04-1970
45	ಜಿ.ಎಸ್.ಮಠದ್	10-05-1918	15-04-1945	-	18-04-1970
46	ಎಸ್.ಪಿ.ಶಿರಸಂಗ್	20-09-1920	30-01-1945	-	18-04-1970
47	ಎಲ್.ಎಂ.ದೇಸಾಯಿ	27-12-1919	17-05-1945	-	18-04-1970
48	ಆರ್.ಎನ್.ಭಾಪಟ್	28-01-1921	01-08-1945	30-08-1973	18-04-1970



49	ವಿ.ಆರ್.ಪಾಟೀಲ್		<b>04-08-1922</b>	<b>01-08-1945</b>	-	-	1974 ರವರೆಗೆ ಬಡ್ಡಿಗೇ ಅನರ್ಹರಾಗಿರುತ್ತಾರೆ (1970 ಹಾಗೂ 1971 ಸಾಲಿನ ಸಾಲಿನ ರಹಸ್ಯ ವರದಿಗಳು ಪ್ರತಿಕೂಲ ಷರಾದಿಂದ ಕೂಡಿರುತ್ತವೆ)
50	ಯು.ಗೋಪಾಲಕೃಷ್ಣ		<b>15-07-1913</b>	<b>15-10-1937</b>	<b>15-10-1937</b>	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
51	ವಿ.ಪಿ. ಕುಲಕರ್ಣಿ		<b>30-03-1923</b>	<b>01-08-1945</b>	<b>30-08-1973</b>	<b>18-04-1970</b>	
52	ಬಿ.ಎಂ.ಜೋರಾಪುರ		<b>17-11-1923</b>	<b>01-08-1945</b>	<b>30-08-1973</b>	<b>18-04-1970</b>	
53	ಬಿ.ಆರ್.ಮಠದ		<b>17-11-1919</b>	<b>08-03-1948</b>	<b>30-08-1973</b>	<b>18-04-1970</b>	
54	ಎಸ್.ಬಿ.ಯಡಹಳ್ಳಿ		<b>15-04-1913</b>	<b>15-10-1937</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
55	ಎಂ.ಎಂ.ಪರಾಣ		<b>22-08-1916</b>	<b>16-08-1943</b>	-	<b>18-04-1970</b>	
56	ಆರ್.ಪಾರ್ಥಸಾರಥಿ		<b>27-08-1925</b>	<b>06-10-1950</b>	-	<b>18-04-1970</b>	
57	ಎಸ್.ಟಿ.ಬುಳ್ಳಾ		<b>19-10-1923</b>	<b>14-06-1947</b>	<b>30-08-1973</b>	<b>24-09-1970</b>	
58	ಎಸ್.ವಿ.ರಾವ್		<b>08-01-1917</b>	<b>01-03-2017</b>	-	<b>24-09-1970</b>	

59	ಎಸ್.ಬಿ.ಸಾವಕರ್		<b>30-09-1921</b>	<b>18-05-1945</b>	<b>30-08-1973</b>	<b>24-09-1970</b>	
60	ಎಂ.ವಿ.ಭುಜರಂಗ		<b>12-02-1922</b>	<b>13-12-1946</b>	<b>30-08-1973</b>	-	ಬಡ್ಡಿಗೇ ಅನರ್ಹರಿರುತ್ತಾರೆ.ದ ಯವಿಟ್ಟು ಕ್ರಮ ಸಂಖ್ಯೆ: 61 ನೋಡುವುದು.
61	ಎಸ್.ಎಸ್.ಜೋಶಿ		<b>13-05-1923</b>	<b>04-12-1947</b>	<b>30-08-1973</b>	<b>03-11-1970</b>	
62	ಜಿ.ವಿ.ಹಿರೇಮಠ		<b>10-08-1925</b>	<b>28-06-1948</b>	<b>30-08-1973</b>	<b>03-11-1970</b>	
63	ಎ.ಗೌಸಖಾನ್		<b>13-06-1915</b>	<b>19-07-1938</b>	<b>11-10-1968</b>	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
64	ಬಿ.ಆರ್.ಗೋಪಾಲಕೃಷ್ಣ		<b>12-07-1914</b>	<b>20-12-1938</b>	<b>03-01-1966</b>	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
65	ಎಂ.ವಿದ್ಯಾಶಂಕರ		<b>02-09-1915</b>	<b>18-04-1939</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
66	ಜಿ.ಅಡಯ್ಯ		<b>14-09-1914</b>	<b>21-05-1939</b>	-	-	ಪದೋನ್ನತಿಯನ್ನು ತಿರಸ್ಕರಿಸಿರುತ್ತಾರೆ.

67	ಬಿ.ಶಾಮಣ್ಣ		04-01-1914	21-12-1939	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
68	ಬಿ.ಎನ್.ನರಸಿಂಹ ಅಯ್ಯಂಗಾರ್		05-06-1914	26-03-1940	18-05-1968	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
69	ಜಿ.ಆರ್.ವೆಂಕಟಪ್ಪ		20-12-1912	21-12-1940	03-01-1966	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
70	ಜಿ.ಎಸ್.ಜಯದೇವ್		06-12-1916	15-04-1949	03-06-1966	31-03-1971	
71	ಎಸ್.ಜಿ.ಪ್ರಭಾಚಂದ್ರ		01-07-1918	19-09-1941	11-10-1968	31-03-1971	
72	ಟಿ.ಹೆಚ್.ಎಲ್ಲೂರಕರ		04-05-1926	10-01-1949	-	03-06-1971	
73	ಟಿ.ಡಿ.ಶ್ಯಾಮಸುಂದರಮ್		10-07-1920	25-10-1941	-	03-06-1971	
74	ಎಂ.ವಿ.ಶ್ರೀನಿವಾಸಮೂರ್ತಿ		21-03-1913	04-01-1942	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
75	ಹೆಚ್.ಎನ್.ಜ್ವಾಲಣ್ಣ		08-01-1918	05-08-1942	03-06-1966	03-06-1971	
76	ಅಬ್ದುಲ್ ಖುದ್ದೂಸ್		01-06-1919	16-09-1942	03-06-1966	03-06-1971	

77	ಜಿ.ಹಾಲಸಿದ್ದಪ್ಪ		<b>08-06-1917</b>	<b>16-09-1942</b>	<b>08-08-1966</b>	<b>31-12-1971</b>	
78	ಕೆ.ಹೆಚ್. ಶ್ರೀನಿವಾಸಮೂರ್ತಿ		<b>14-03-1917</b>	<b>12-04-1943</b>	<b>06-05-1968</b>	<b>31-12-1971</b>	
79	ಕೆ.ಗುರುಮೂರ್ತಯ್ಯ		<b>15-12-1915</b>	<b>02-07-1943</b>	<b>11-10-1968</b>	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
80	ಎನ್.ಮಾಧವರಾವ್		<b>08-05-1912</b>	<b>17-06-1943</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
81	ಬಿ.ಶಿವಲಿಂಗಪ್ಪ		<b>06-05-1916</b>	<b>18-04-1944</b>	<b>06-05-1968</b>	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
82	ವಿ.ಎಲ್.ಕೃಷ್ಣಮೂರ್ತಿ		<b>05-01-1920</b>	<b>28-09-1944</b>	<b>06-05-1968</b>	<b>31-12-1971</b>	
83	ಎಲ್.ಕೆ.ಗಡ್		<b>11-08-1920</b>	<b>28-10-1948</b>	<b>28-08-1974</b>	<b>31-12-1971</b>	

84	ಎಂ.ಆರ್.ಅತ್ತಾರ		<b>05-03-1916</b>	<b>25-08-1944</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
85	ಎ.ವೈ.ಅಣ್ಣಿಗೇರಿ		<b>05-08-1919</b>	<b>26-01-1945</b>	<b>28-08-1974</b>	<b>31-12-1971</b>	
86	ಹೆಚ್.ಕೆ.ಅಧಣಿ		<b>05-03-1923</b>	<b>23-08-1945</b>	<b>28-08-1974</b>	<b>31-12-1971</b>	
87	ಕೆ.ಮಾಧವರಾವ್		<b>14-03-1923</b>	<b>19-10-1944</b>	-	<b>13-03-1972</b>	
88	ಎಂ.ಎನ್.ದಾಸ್		<b>24-12-1921</b>	<b>27-11-1944</b>	<b>06-05-1968</b>	<b>24-04-1972</b>	
89	ಎಂ.ವಿ.ಬುಜಂಗ		<b>12-03-1922</b>		<b>30-08-1973</b>	<b>28-04-1972</b>	
90	ಹೆಚ್.ಆರ್.ಸುಂದರರಾಜ್ ಅಯ್ಯಂಗಾರ್		<b>17-12-1914</b>	<b>15-12-1938</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
91	ಎನ್.ಕೃಷ್ಣಸ್ವಾಮಿ		<b>01-06-1920</b>	<b>06-11-1946</b>	<b>18-04-1970</b>	<b>30-08-1973</b>	
92	ಮಹಮದ್ ಅಬ್ದುಲ್ಲಾ		<b>31-10-1915</b>	<b>23-08-1937</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.

93	ಜಿ.ಕೆಂಚಪ್ಪ		12-10-1918	17-02-1947	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
94	ಎಂ.ಶೇಖ್ ಅಬುಬಕರ್		04-07-1923	25-02-1941	18-04-1970	30-08-1973	
95	ಎ.ಮುತ್ತಯ್ಯಗೌಡ		04-02-1921	01-10-1945	18-04-1970	30-08-1973	
96	ಪಿ.ಅಬ್ದುಲ್ ಖಾದರ್		15-03-1920	14-04-1944	-	30-08-1973	
97	ಎಂ.ಗೋಪಿಚಂದ್ರ ಕಾಮತ್		08-11-1922	18-04-1944	18-04-1970	30-08-1973	
98	ಪಿ.ಲಕ್ಷ್ಮಪ್ಪ		01-03-1919	24-03-1942	13-03-1972	30-08-1973	
99	ಎಂ.ಬಾಲಾಜಿಸಿಂಗ್		11-11-1918	26-04-1944	02-04-1972	30-08-1973	
100	ಡಿ.ಸೇತುಮಾಧವ ರಾವ್		01-05-1922	09-05-1944	20-08-1974	30-08-1973	
101	ಎನ್.ಎಸ್.ಕಾರಂತ		23-10-1918	13-04-1943	-	-	ಬಡ್ಡಿಗೇ ಅನರ್ಹರೆಂದು ಪರಿಗಣಿಸಿದೆ. ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
102	ಸಿದ್ದೇಗೌಡ		06-09-1924	11-09-1947	28-08-1974	30-08-1973	

103	ಕೆ.ಗಿರಿಯಪ್ಪ			<b>01-07-1910</b>	<b>10-09-1947</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
104	ವಿ.ರಂಗಾರೆಡ್ಡಿ			<b>15-07-1922</b>	<b>21-12-1942</b>	<b>28-08-1974</b>	<b>30-08-1973</b>	
105	ಸಿ.ವಿ.ಶೀಲಂತ			<b>11-10-1917</b>	<b>14-04-1944</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
106	ವಿ.ಎಂ.ಹದ್ದಿ			<b>05-01-1914</b>	<b>05-04-1936</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
107	ಕೆ.ಆರ್.ಕುಲಕರ್ಣಿ			<b>05-03-1914</b>	<b>17-02-1940</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.

108	ಮಹಮ್ಮದ್ ನಜರುಲ್ಲಾಖಾನ್		03-04-1916	11-02-2028	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
109	ಜಿ.ಡಬ್ಲ್ಯೂ.ಸಾಲಾನಾ		25-06-1917	08-08-1941	24-09-1970	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
110	ಡಿ.ವೆಂಕರಾಯ ನಾಯಕ್		16-12-1923	02-02-1946	24-09-1970	30-08-1973	
111	ಎ.ಬಸವ್ವ		05-06-1922	15-01-1948	28-08-1974	30-08-1973	
112	ಎಸ್.ರಾಮಚಂದ್ರರಾವ್		18-04-1921	22-04-1948	28-08-1974	30-08-1973	
113	ಐ.ಎಂ.ಬೇಡಿಕರ್		17-05-1922	14-06-1947	28-08-1974	-	ಬಡ್ಡಿಗೇ ಅನರ್ಹರಿರುತ್ತಾರೆ.
114	ಮಹಮ್ಮದ್ ಫಕ್ರುದ್ದೀನ್		12-06-1925	28-04-1948	-	30-08-1973	
115	ಬಿ.ಎನ್.ಶ್ರೀನಿವಾಸ್ ಅಯ್ಯಂಗಾರ್		03-02-1928	12-03-1948	24-09-1970	28-08-1974	
116	ಐ.ಎಂ.ಬೇಡಿಕರ್		17-05-1922		28-08-1974	28-08-1974	
117	ಹೆಚ್.ಎಂ.ನಾಗರಾಜ್		18-09-1925	17-03-1948	28-08-1974	28-08-1974	
118	ಹೆಚ್.ಎ.ಮಾರ್ಕಾಂಡೇಯ		11-01-1924	17-06-1948	28-08-1974	28-08-1974	
119	ಜಿ.ಎಂ.ಹೊಸಮಠ		31-05-1923	25-06-1948	28-08-1974	28-08-1974	



120	ಎಂ.ಅಬ್ದುಲ್ ಘನಿ		<b>05-04-1921</b>	<b>13-07-1948</b>	--	--	ಬಡ್ಡಿಗೇ ಅನರ್ಹರೆಂದು ಪರಿಗಣಿಸಲಾಗಿದೆ. ಅಂತೆಯೇ ಅರ್ಹತಾ ದಿನಾಂಕವನ್ನು ನೀಡಲಾಗಿಲ್ಲ.
121	ಕೆ.ರಾಜಾರಾವ್		<b>16-08-1925</b>	<b>20-07-1948</b>	<b>03-11-1970</b>	<b>28-08-1974</b>	
122	ಎನ್.ವಿ.ರಂಗನಾಥ ಮೊದಲಿಯಾರ		<b>09-08-1916</b>	<b>14-07-1944</b>	<b>03-11-1970</b>	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.
123	ಟಿ.ಸಯ್ಯದ್ ಅಬ್ದುಲ್ ರೆಹಮಾನ		<b>17-06-1921</b>	<b>28-08-1948</b>	<b>28-08-1974</b>	<b>28-08-1974</b>	
124	ನೂರ್ ಅಹ್ಮದ್		<b>04-05-1927</b>	<b>13-05-1950</b>	--	<b>28-08-1974</b>	
125	ಎಂ.ಎ.ಸೋಮಯ್ಯ		<b>05-05-1933</b>	<b>03-11-1952</b>	<b>26-07-1979</b>	<b>28-08-1974</b>	
126	ಯು.ಆರ್.ರಂಗನಾಥರಾವ್		<b>07-03-1924</b>	<b>26-12-1947</b>	<b>28-08-1974</b>	<b>28-08-1974</b>	
127	ಜೆ.ಚಂದ್ರಶೇಖರ್		<b>21-07-1918</b>	<b>03-06-1942</b>	--	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕ ನೀಡಿರುವುದಿಲ್ಲ.

128	ಯು.ಗಜಾನನ ರಾವ್		<b>30-01-1922</b>	<b>05-04-1944</b>	<b>28-08-1974</b>	<b>28-08-1974</b>	
129	ಎನ್.ಕೃಷ್ಣಮೂರ್ತಿ		<b>23-11-1923</b>	<b>08-10-1948</b>	<b>28-08-1974</b>	<b>28-08-1974</b>	
130	ಎ.ಎನ್.ಮರಿಯಪ್ಪ		<b>15-04-1918</b>	<b>25-04-1940</b>	--	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
131	ಬಿ.ರಾಮಚಂದ್ರರಾವ್		<b>26-05-1918</b>	<b>21-08-1939</b>	--	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
132	ಕೆ.ನೀಲಕಂಠರಾವ್		<b>03-12-1922</b>	<b>04-06-1946</b>	<b>26-09-1977</b>	--	ಬಡ್ಡಿಗೇ ಅನರ್ಹರೆಂದು ಕಡೆಗಣಿಸಲಾಗಿದೆ.
133	ಕೆ.ಸತ್ಯನಾರಾಯಣ		<b>05-03-1923</b>	<b>06-10-1945</b>	<b>28-08-1974</b>	<b>28-08-1974</b>	
134	ಕೆ.ಅನಂತರಾಜ ಮಲ್ಲ		<b>08-03-1921</b>	<b>10-04-1946</b>	--	--	ಬಡ್ಡಿಗೇ ಅನರ್ಹರೆಂದು ಪರಿಗಣಿಸಲಾಗಿದೆ. ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.

135	ಸೈಯದ್ ಅಸೈನ್ ಹುಸೇನ್	22-04-1919	16-07-1944	--	--	ಪದೋನ್ನತಿಗೆ ಪೂರ್ವ ಸ್ವಇಚ್ಛಾ ನಿವೃತ್ತಿ ಪಡೆದಿದ್ದಾರೆ.
136	ಅಬ್ದುಲ್ ಬಾಕಿ ಲತೀಫ್	26-07-1920	26-07-1946	--	--	ಬಡ್ಡಿಗೆ ಅನರ್ಹರೆಂದು ಪರಿಗಣಿಸಲಾಗಿದೆ. ಅಂತೆಯೇ ಅರ್ಹತಾ ದಿನಾಂಕವನ್ನು ನೀಡುವುದಿಲ್ಲ.
137	ಎನ್.ಬಿ.ಪಾಚಾ	10-06-1924	03-01-1949	31-03-1971	28-08-1974	
138	ಜೆ.ಆರ್.ಜಮಾದಾರ	--	08-04-1970	--	--	ಸೇವೆ ಬಿಟ್ಟಿರುತ್ತಾರೆ.
139	ಎಲ್.ಆರ್.ಲೂಯಿಸ್	28-02-1940	04-04-1970	26-09-1977	28-08-1974	
140	ಸಿ.ಎನ್.ಪರಶಿವಮೂರ್ತಿ	10-05-1940	09-04-1970	26-09-1977	28-08-1974	
141	ಎಸ್.ಎನ್.ಮೂರ್ತಿ	15-02-1943	04-04-1970	26-09-1977	28-08-1974	
142	ಟಿ.ಬಿ.ಸಾಂಬಶಿವರಾಧ್ಯ	28-01-1945	08-04-1970	26-09-1977	28-08-1974	
143	ಇಲಿಯಾಸ್ ಹಸನ್	25-02-1942	04-04-1970	26-09-1977	28-08-1974	
144	ಬಿ.ಎ.ದೇಸಾಯಿ	28-02-1940	10-04-1970	26-09-1977	28-08-1974	
145	ಹೆಚ್.ಸಿದ್ರಾಮಪ್ಪ	10-06-1942	13-04-1970	26-09-1977	28-08-1974	ಸಂಯುಕ್ತ ನಿಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ದಿನಾಂಕ: 14-01-1989 ರಂದು ನಿಧನ ಹೊಂದಿರುತ್ತಾರೆ.

146	ಎಂ.ಎಸ್.ಮುದ್ದೂರ್		05-07-1945	08-04-1970	26-09-1977	28-08-1974	
147	ಕೆ.ಪ್ರಮೋದ್ ಕುಮಾರ್ ರೈ		11-07-1943	13-04-1970	26-09-1977	28-08-1974	
148	ಆರ್.ಸೀತಾರಾಮ		20-07-1945	04-04-1970	26-09-1977	28-08-1974	
149	ಯಂ.ರಾಮಯ್ಯ ಶೆಟ್ಟಿ		15-08-1940	15-04-1970	26-09-1977	28-08-1974	
150	ಎನ್.ಆರ್.ರಂಗಯ್ಯ		03-06-1940	04-04-1970	03-01-1978	28-08-1974	
151	ಎಸ್.ಎ.ನಾಯಕ್		10-10-1944	08-04-1970	26-09-1977	28-08-1974	
152	ಶಾಂತಪ್ಪ	ಪ.ಜಾ	16-10-1944	09-04-1970	26-09-1977	28-08-1974	
153	ಕೆ.ಎ.ಮಾದಯ್ಯ		22-10-1940	09-04-1970	26-09-1977	28-08-1974	
154	ಕೆ.ನೀಲಕಂಠರಾವ್		03-12-1922		26-09-1977	20-08-1974	
155	ಜಿ.ಆರ್.ಭಾಟಿಯಾ		15-08-1938	04-05-1970	--	--	1976 ರಲ್ಲಿ ನಿಧನ ಹೊಂದಿರುತ್ತಾರೆ.
156	ಪಿ.ಮಹಾದೇವಯ್ಯ	ಪ.ಜಾ	03-10-1935	08-04-1970	26-09-1977	28-08-1974	
157	ಕೆ.ಎಸ್.ಚೌಗುಲೆ		08-08-1943	09-04-1970	26-09-1977	28-08-1974	
158	ಎಸ್.ಶಿವಕುಮಾರ್		08-02-1944	15-04-1970	26-09-1977	22-08-1977	
159	ಕೆ.ಹೊವಯ್ಯ		08-10-1940	14-04-1970	26-09-1977	22-08-1977	
160	ಜಿ.ಆರ್.ಎನ್.ಅಯ್ಯಂಗಾರ್		13-09-1922	24-02-1949	12-08-1974	22-08-1977	
161	ಆರ್.ಆರ್.ನಂಜೇಗೌಡ		03-09-1922	08-04-1949	--	22-08-1977	
162	ಕಾಶೀಮ್ ಓಸ್ಮಾನಿ		--	29-01-1946	--	--	

163	ಮಹಮ್ಮದ್ ಆದ್ಲಿ	--	16-10-1943	--	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
164	ಎಸ್.ಎ.ಖಾದ್ರಿ	--	08-06-1948	--	--	
165	ಮಲ್ಲರೆಡ್ಡಿ	--	03-08-1941	--	--	
166	ಮುರುಡಪ್ಪ. ಕೆ	--	06-07-1942	--	--	
167	ಕುಲಕರ್ಣಿ. ಡಿ. ಎಂ	--	27-03-1944	--	--	
168	ಕೆ.ಪಿ.ಜಗನ್ನಾಥರಾವ್	26-06-1926	03-01-1949	28-08-1974	22-08-1977	ಸಂಯುಕ್ತ ನಿಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿರುತ್ತಾರೆ.
169	ಆರ್.ಎಸ್.ವೆಂಕಟರಾಮಯ್ಯ	04-10-1922	22-05-1949	18-04-1970	22-08-1977	
170	ಬಿ.ಎಫ್.ಡಿಸೋಜ	5986	06-10-1947	--	--	ಬಡ್ಡಿ ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.

171	ಕೆ.ಬಾಲಕೃಷ್ಣ ಶೆಟ್ಟಿ			14-03-1921	01-10-1947	28-08-1974	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
172	ಜಯಂಧರ			07-07-1921	12-07-1949	28-08-1974	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
173	ಕೆ.ವೆಂಕಟರಾಮಯ್ಯ			10-06-1926	27-10-1949	28-08-1974	22-08-1977	
174	ಕೆ.ಎಸ್.ಕೇಶವಮೂರ್ತಿ			11-06-1923	31-08-1948	28-08-1974	22-08-1977	
175	ಎಂ.ಎನ್.ಅಶ್ವತ್ಥನಾರಾಯಣ			16-07-1946	08-10-1971	26-09-1977	22-08-1977	
176	ಎಸ್.ಕೃಷ್ಣಮೂರ್ತಿ	ಪ.ಜಾ		12-06-1935	01-10-1971	03-01-1978	22-08-1977	
177	ಜಿ.ಆರ್.ವೇಣೀಕರ			12-06-1935	04-10-1971	03-01-1978	22-08-1977	ಸಂಯುಕ್ತ ನಿಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿರುತ್ತಾರೆ.
178	ಎಂ.ಭಗವಂತ ಗುಪ್ತಾ			23-08-1925	02-09-1949	28-08-1974	22-08-1977	

179	ಕೆ.ಆರ್.ಶ್ರೀಕಂಠಯ್ಯ		26-06-1923	29-08-1949	28-08-1974	--	ಇವರ ಸೇವೆಯನ್ನು ದಿನಾಂಕ: 11-08-1977 ರಂದು ಲೆಕ್ಕಪರಿಶೋಧನಾ ಇಲಾಖೆಗೆ ಕೊಡಲಾಗಿದೆ. ಅಂತೆಯೇ ಇವರಿಗೆ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
180	ಹೆಚ್.ವಿ.ವೆಂಕಟಸುಬ್ಬ ಶೆಟ್ಟಿ		04-02-1919	01-09-1949	--	--	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
181	ಎಲ್.ಗೋಪಾಲಸಿಂಗ್		01-07-1923	29-09-1949	28-08-1974	26-09-1977	
182	ಜಿ.ಎಲ್.ರಂಗರಾವ್		25-01-1926	26-08-1949	26-09-1977	26-09-1977	
183	ಎಂ.ಶಾಮಣ್ಣ		01-01-1924	05-09-1949	22-08-1977	26-09-1977	
184	ಜಿ.ಸಿದ್ರಾಮಯ್ಯ		06-06-1920	02-09-1949	31-03-1971	-	
185	ಟಿ.ಎನ್.ಚೌಡಪ್ಪ		10-06-1936	14-08-1972	03-01-1978	26-09-1977	
186	ಟಿ.ಶೇಖ್ ಮಹಮ್ಮದ್		05-06-1939	17-08-1972	03-01-1978	26-09-1977	
187	ಎಸ್.ಆರ್.ನಾಯಕ್		01-02-1939	21-08-1972	03-01-1978	26-09-1977	
188	ಹೆಚ್.ವೀರಪ್ಪ		--	23-08-1972	--	--	ಸೇವೆಯನ್ನು ಬಿಟ್ಟಿರುತ್ತಾರೆ.

189	ಎಸ್.ವೆಂಕಟರಾಮಯ್ಯ	ಪ.ಜಾ	10-06-1932	19-08-1972	03-01-1978	26-09-1977	
190	ಪಿ.ಸಿ.ಸೋಮಶೇಖರ್		10-05-1941	14-08-1972	25-01-1979	26-09-1977	
191	ಆರ್.ಶಂಕರನಾರಾಯಣ ಅಯ್ಯಂಗಾರ್		30-09-1925	24-09-1949	22-08-1977	26-09-1977	
192	ಎಂ.ಎನ್.ನರಸಿಂಹನ್		08-05-1924	01-09-1949	22-08-1977	26-09-1977	
193	ಸಿ.ರಾಮದಾಸ್	ಪ.ಜಾ	06-07-1932	18-03-1959	25-01-1979	26-09-1977	
194	ಎಂ.ಸಿದ್ದಪ್ಪ		01-06-1941	08-02-1974	07-06-1979	26-09-1977	
195	ಬಿ.ಎನ್.ಪಾಂಡುರಂಗ ವಿಠಲ		15-04-1940	03-01-1974	-	-	ಸೇವೆಯನ್ನು ಬಿಟ್ಟಿರುತ್ತಾರೆ.
196	ಎನ್.ಬಿ.ತೊಂಟಾಪುರ	ಪ.ಜಾ	03-07-1935	03-01-1974	06-01-1982	26-09-1977	
197	ಕೆ.ಎಂ.ಚೆಂಗಪ್ಪ		02-05-1936	03-01-1974	07-06-1979	26-09-1977	ಸಂಯುಕ್ತ ನಿಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿರುತ್ತಾರೆ.
198	ಹೆಚ್.ವಿ.ವಿಜಯಪಾಲಸಿಂ ಗ್		28-11-1922	01-09-1949	-	26-09-1977	
199	ಎಂ.ಎಸ್.ಗೋಪಿನಾಥ		28-12-1923	12-10-1949	22-08-1977	26-09-1977	
200	ಎಂ.ಕಾಮಣ್ಣ		18-11-1926	01-09-1949	22-08-1977	26-09-1977	
201	ಟಿ.ಎಸ್.ಶ್ರೀಕಂಠೇಶ್ವರಯ್ಯ		03-09-1923	09-09-1949	-	-	ಪದೋನ್ನತಿಗೆ ಪೂರ್ವವೇ ನಿಧನ ಹೊಂದಿದ್ದಾರೆ.
202	ಬಿ.ಎಸ್.ಚಂದ್ರನಾಥ್		08-05-1924	15-09-1949	21-08-1977	26-09-1977	



203	ಸಿ.ಕೆ.ಕೇಶವಮೂರ್ತಿ		20-10-1923	02-12-1949	03-06-1971	26-09-1977	
204	ಸೈಯದ್ ಸಿರಾಜುಲ್ಲಾ ಹುಸೇನ್		17-08-1925	15-08-1950	-	26-09-1977	
205	ಎಂ.ರಾಮಸ್ವಾಮಿ		01-08-1920	30-03-1950	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
206	ಎನ್.ಡಿ. ಚೌಡಾಪುರಕರ		10-10-1920	05-08-1950	-	-	ಪದೋನ್ನತಿ ಪೂರ್ವವೇ ನಿವೃತ್ತರಾಗಿರುತ್ತಾರೆ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
207	ಎ.ಹೆಚ್.ಭೀಮಯ್ಯ		29-11-1926	-	03-01-1978	26-09-1977	
208	ಜಿ.ಗಂಗಯ್ಯ		02-05-1924	09-08-1950	26-09-1977	26-09-1977	
209	ಕೆ.ಪಿ.ಪೂವಪ್ಪ		20-09-1920	01-06-1946	-	-	ಅರ್ಹತಾ ದಿನಾಂಕ: ಪದೋನ್ನತಿ ಪೂರ್ವವೇ ವಯೋ ನಿವೃತ್ತಿ. ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
210	ಸಿ ಕಾಮಯ್ಯ		12-06-1924	13-09-1950	26-09-1977	26-09-1977	

211	ಎಂ.ವಾಸುದೇವಮೂರ್ತಿ		06-01-1951	22-08-1974	14-12-1979	26-09-1977	
212	ಕಾಮಲೇಕರ್ ಶಿವಾಜಿ		07-06-1945	27-08-1974	14-12-1979	26-09-1977	
213	ಪಾಟೀಲ್ ತಿಪ್ಪಣ್ಣ		04-03-1949	28-08-1974	14-12-1979	26-09-1977	
214	ಖಾಜಾ ಅಬ್ದುಲ್ ಅಜೀಜ್		05-01-1946	26-08-1974	14-12-1979	26-09-1977	
215	ಜಿ.ಸಿದ್ದಪ್ಪ	ಪ.ಜಾ	-	26-08-1974	-	-	ಸೇವೆ ಬಿಟ್ಟಿರುತ್ತಾರೆ.
216	ಸಿ.ಎಸ್.ಬದರಿನಾಥ್		04-01-1945	21-08-1974	14-12-1979	26-09-1977	
217	ಡಿ.ಅಮೃತರಾವ್ ಜಗದಾಳೆ	ಪ.ಜಾ	12-08-1941	22-08-1974	03-09-1980	26-09-1977	
218	ಟಿ.ಚಂದ್ರಶೇಖರ	ಪ.ಜಾ	11-09-1949	23-08-1974	14-12-1979	-	ಸೇವೆ ಬಿಟ್ಟಿರುತ್ತಾರೆ.
219	ಕೆ.ಎಸ್.ಚಿಕ್ಕೇಗೌಡ		-	20-09-1974	-	-	ಸೇವೆ ಬಿಟ್ಟಿರುತ್ತಾರೆ.
220	ಬಿ.ಕೆ.ಸುಭಾಷ್‌ಚಂದ್ರ		28-07-1950	22-08-1974	14-12-1979	26-09-1977	
221	ಉಮೇಶ್‌ಭೋವಿ		01-11-1948	22-08-1974	14-12-1979	03-01-1978	
222	ವಿ.ಚನ್ನಪ್ಪ		20-11-1949	21-08-1974	06-01-1982	03-01-1978	
223	ಹೆಚ್.ಎಸ್.ಬರಕತ್ ಆಲಿಖಾನ್		-	19-08-1974	-	-	ಸೇವೆ ಬಿಟ್ಟಿರುತ್ತಾರೆ.
224	ಎಸ್.ಎಂ.ಕಲೂತಿ		06-07-1946	29-08-1974	03-09-1980	03-01-1978	
225	ಬಿ.ಆರ್.ಸುಬ್ಬರಾಯನ್		18-07-1948	29-08-1974	03-09-1980	03-01-1978	
226	ಸಿ.ಪಿ.ಪಾಪಣ್ಣ		16-08-1945	22-08-1974	03-09-1980	03-01-1978	
227	ಎನ್.ಎನ್.ನೆಹರು		15-09-1946	26-08-1974	03-09-1980	03-01-1978	
228	ವಿ.ಗೋವಿಂದರೆಡ್ಡಿ		02-09-1949	23-08-1974	03-09-1980	03-01-1978	
229	ಬಿ.ನಾಗರಾಜ		09-05-1950	21-08-1974	03-09-1980	03-01-1978	

230	ಕೆ.ಪದ್ಮನಾಭ	ಪ.ಜಾ	01-07-1943	28-08-1974	22-05-1981	03-01-1978	
231	ಗೋವಿಂದರಾವ್ ಕುರ್ಡೇಕರ್		01-09-1945	27-09-1974	03-09-1980	03-01-1978	
232	ಆರ್.ರಾಮಕೃಷ್ಣ ಐಯಂಗಾರ್		14-11-1924	09-09-1950	22-03-1977	03-01-1978	
233	ಎಂ.ಎಲ್.ಶಂಕರಪ್ಪ		06-06-1923	13-10-1950	-	03-01-1978	
234	ಎಂ.ಎಲ್.ವೆಂಕಟಾಚಲಶೆ ಟ್ಟಿ		05-07-1924	05-06-1951	26-09-1977	03-01-1978	
235	ಜಿ.ಡಬ್ಲ್ಯೂ.ಬೆನಿಗ್ನಿಸ್		10-12-1925	29-01-1947	03-06-1971	04-01-1978	
236	ಎಸ್.ಸುಬ್ಬರಾಯಭಟ್ಟ		25-08-1923	05-02-1948	26-09-1977	24-01-1978	
237	ಎಂ.ವಿ.ಆನಂದ		08-07-1920	07-09-1948	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.
238	ಬಿ.ಸುಬ್ಬಯ್ಯ		04-02-1929	01-10-1948	26-09-1977	30-05-1978	
239	ಹೆಚ್.ಆರ್.ಸೂರ್ಯ ನಾರಾಯಣ ರಾವ್.		19-09-1925	07-09-1951	22-08-1977	30-05-1978	
240	ಬಿ.ಎನ್.ಕೃಷ್ಣಮೂರ್ತಿ		06-08-1925	03-09-1951	22-08-1977	30-05-1978	
241	ಕೆ.ಪಿ.ನರಸಿಂಗರಾವ್		14-10-1921	01-10-1948	31-12-1971	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.
242	ಬಿ.ಶಾಂತಮೂರ್ತಿ		26-05-1928	01-09-1951	22-08-1977	30-05-1978	

243	ಡಿ.ವೆಂಕಟರಮಣ		09-10-1925	31-08-1951	02-09-1971	30-05-1978	
244	ಕೆ.ಚನ್ನಂಕೇಗೌಡ		14-01-1923	01-09-1951	26-09-1977	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.
245	ಎಂ.ಎನ್.ನಾಗರಾಜ್		07-08-1923	31-08-1951	26-09-1971	28-06-1978	
246	ವೈ.ಅಂಕೇಗೌಡ		07-05-1927	30-08-1951	26-09-1977	28-06-1978	
247	ಹೆಚ್.ಆರ್.ಕೃಷ್ಣಮೂರ್ತಿ		20-07-1926	03-09-1951	31-12-1971	09-11-1978	
248	ಬಿ.ಕೆ.ಅಹಮದುಲ್ಲಾಖಾನ್		01-07-1924	30-08-1951	31-12-1971	25-01-1979	
249	ಬಿ.ರುದ್ರಪ್ಪ		05-11-1924	08-09-1951	31-12-1971	25-01-1979	
250	ಎ.ಸಿ.ಕೃಷ್ಣ		01-04-1925	08-09-1951	-	-	ಇಲಾಖಾ ಪರೀಕ್ಷೆ ಪಾಸು ಮಾಡದೇ ಇರುವುದಕ್ಕಾಗಿ ಬಡ್ಡಿಗೇ ಪರಿಗಣಿಸಲಾಗಿರುವುದಿ ಲ್ಲ.
251	ಎಂ.ಎನ್.ನರಸಿಂಹಮೂ ರ್ತಿ		01-07-1926	06-09-1951	31-12-1971	25-01-1979	
252	ಹೆಚ್.ಕೆ.ಖಾಸೀಂ ಖಾನ್		02-07-1924	28-09-1951	-	-	ಬಡ್ಡಿ ಪೂರ್ವದಲ್ಲಿಯೇ ದಿನಾಂಕ:25-10-75 ರಂದು ಕ.ನಾ.ಸೇ. ನಿಯಮಗಳ ನಿಯಮ 285 ರಡಿಯಲ್ಲಿ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.

253	ವೈ.ವಿ.ಶೇಷಗಿರಿರಾವ್		19-03-1925	30-08-1951	28-08-1974	25-01-1979	
254	ಎಸ್.ಭೀಮಾನಾಯಕ್		15-05-1925	10-09-1951	25-01-1979	25-01-1979	
255	ವಿ.ಭದ್ರಾಚಾರಿ		-	03-09-1951	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
256	ಪಿ.ಶ್ರೀನಿವಾಸಮೂರ್ತಿ		-	30-07-1951	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
257	ಕೆ.ವಿ.ಕಪನೀಪತಯ್ಯ		-	27-07-1951	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
258	ಸಿ.ಪಿ.ವೀರಭದ್ರಪ್ಪ		09-06-1922	30-07-1951	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.
259	ಕೆ.ಎಸ್.ಗುರುಶಂಭು		13-05-1928	08-10-1951	26-09-1977	25-01-1979	
260	ಬಿ.ಕೆ.ದೇಶಮುಖ್		15-04-1921	24-11-1951	-	-	ಕ.ನಾ.ಸೇ.ನಿಯಮಗಳ ನಿಯಮ 785 ರಡಿಯಲ್ಲಿ ಬಡ್ಡಿ ಪೂವಾವೇ ಕಡ್ಡಾಯವಾಗಿ ನಿವೃತ್ತಿಗೊಳಿಸಲ್ಪಟ್ಟಿದ್ದಾರೆ.
261	ಜಿ.ಕೃಷ್ಣಪ್ಪ		12-06-1924	20-03-1949	31-12-1971	25-01-1979	
262	ಕೆ.ಆರ್.ದಾಸಪ್ಪ		22-04-1922	14-08-1952	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.

263	ಡಿ.ವಿ.ಸುಬ್ರಹ್ಮಣ್ಯರಾಜ್‌ಅ ರಸ್		24-08-1922	03-11-1952	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.
264	ಜಿ.ಅಶ್ವತ್ಥಾಮ ಭಟ್		02-11-1925	02-04-1952	03-01-1978	25-01-1979	
265	ಮಹಮ್ಮದ್ ಉಮ್ಮರ್		02-12-1931	12-04-1948	03-01-1978	25-01-1979	
266	ಎಂ.ಎನ್. ನಾರಾಯಣಮೂರ್ತಿ		10-07-1923	01-05-1945	03-01-1978	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿದ್ದಾರೆ.
267	ಟಿ.ಚಂದ್ರ ಶೇಖರಯ್ಯ		04-02-1924	05-05-1945	-	-	ಇಲಾಖಾ ಪರೀಕ್ಷೆಪಾಸು ಮಾಡದೇ ಇದ್ದುದಕ್ಕಾಗಿ ಬಡ್ಡಿಗೇ ಪರಿಗಣಿಸಿರುವುದಿಲ್ಲ. ಸಹಾಯಕ ನಿಬಂಧಕರಾಗಿ ನಿವೃತ್ತಿ ಹೊಂದಿರುತ್ತಾರೆ.
268	ಬಿ.ಕೃಷ್ಣಯ್ಯ		9272	01-10-1951	28493	28880	
269	ಹೆಚ್.ನಾಗೇಶ್ ರಾವ್		06-07-1921	05-07-1946	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
270	ಎಂ.ಎನ್.ಮಹಾದೇವಪ್ಪ		06-08-1927	14-04-1954	25-01-1979	25-01-1979	
271	ಎನ್.ಆರ್.ಕೃಷ್ಣರಾವ್		03-11-1928	05-11-1944	-	-	ಬಡ್ಡಿ ಪೂರ್ವವೇ ನಿಧನ ಹೊಂದಿರುತ್ತಾರೆ
272	ಎಂ.ಎ.ದಸ್ತಗೀರ್ ಪೀರ್		24-11-1926	14-10-1954	25-01-1979	25-01-1979	

273	ಎ.ಜಿ.ದುರ್ಗಪ್ಪ	ಪ.ಜಾ	06-03-1925		30-05-1978	25-01-1979	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
274	ಜಿ.ಗುರುವಯ್ಯ		12-02-1926	12-09-1954	04-01-1978	25-01-1979	
275	ಕೆ.ಜಿ.ಸಾಂಬ್ರಾಣಿ		01-06-1935	15-01-1954	24-01-1978	15-02-1979	
276	ಕಾಶಪ್ಪ		09-09-1926	24-06-1950	25-01-1979	25-04-1979	
277	ಹೆಚ್.ಎನ್.ನಾಗೇಶ್ ರಾವ್		-	09-06-1947	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
278	ಟಿ.ನಾಗರಾಜರಾವ್		07-02-1926	09-05-1955	23-02-1978	25-04-1979	
279	ಬಿ.ವಿ.ಅನಂತರಾಮು		30-04-1928	09-05-1955	23-02-1978	25-04-1979	
280	ಹೆಚ್.ಕೆ.ದಾಸಪ್ಪ		01-03-1923	05-06-1945	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
281	ಡಿ.ಸಿದ್ದಯ್ಯ		27-09-1978	02-12-1948	30-05-1978	25-04-1979	
282	ಎಸ್.ಟಿ.ಹೊನ್ನೇಗೌಡ		07-04-1931	09-05-1955	30-05-1978	25-04-1979	
283	ಬಿ.ರಾಮಚಂದ್ರ ರಾವ್		-	09-05-1955	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
284	ಎಂ.ಎಸ್.ವೆಂಕಟಕೃಷ್ಣಯ್ಯ		28-02-1924	12-05-1955	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
285	ಸಿ.ಕಾಳಹಸ್ತಾಚಾರ್		14-09-1928	15-05-1955	30-05-1978	24-05-1979	
286	ಎಂ.ಶಿವಪ್ಪಗೌಡ		12-09-1929	21-07-1955	30-05-1978	24-05-1979	

287	ಬಿ. ನಾರಾಯಣಸ್ವಾಮಿ		-	15-10-1955	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
288	ಕೆ.ಎಂ.ರಂಗಪ್ಪ		17-06-1929	17-10-1955	22-06-1978	24-05-1979	
289	ಎ.ಜಿ.ದುರ್ಗಪ್ಪ	ಪ.ಜಾ	06-03-1925	31-10-1955	30-05-1978	25-01-1979	ಕ್ರಮ ಸಂಖ್ಯೆ: 185 ನ್ನು ನೋಡುವುದು
290	ಬಿ.ಬಸವಲಿಂಗಯ್ಯ		04-03-1931	29-09-1954	26-07-1979	24-05-1979	
291	ಜಿ.ವೈ.ಚಂದ್ರಶೇಖರಪ್ಪ		22-07-1929	17-06-1955	-	24-05-1979	
292	ಎಂ.ಹೆಚ್.ಹನುಮಪ್ಪ		24-12-1927	17-10-1955	28-06-1978	24-05-1979	
293	ಕೆ.ಪಿ.ಸದಾನಂದರಾಜು		-	20-08-1952	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
294	ಎನ್.ಕೆ.ಐಯಂಗಾರ್		10-01-1929	01-11-1955	-	-	ಇಲಾಖಾ ಪರಿಶೋಧನೆ ಪಾಸಾಗದೇ ಇದ್ದುದಕ್ಕಾಗಿ ಬಡ್ಡಿಗೇ ಪರಿಗಣಿಸಿರುವುದಿಲ್ಲ. ದಯವಿಟ್ಟು ಕ್ರ.ಸಂ.ನೋಡುವುದು.
295	ಆರ್.ಗೋಪಾಲ್		10-06-1927	11-11-1955	25-01-1979	24-05-1979	
296	ಜಿ.ನಾರಾಯಣಸ್ವಾಮಿ		13-09-1932	20-10-1955	25-01-1979	24-05-1979	
297	ಆರ್.ಎಸ್.ಉಳ್ಳಾಲ್		29-12-1922	25-06-1949	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
298	ಇ.ಡಿಸೌಜಾ		19-11-1927	03-07-1952	25-01-1979	07-06-1979	



299	ಎ.ಸದಾಶಿವ		01-07-1929	20-08-1952	06-01-1982	07-06-1979	
300	ಪಿ.ಶ್ರೀನಿವಾಸಪ್ರಭು		25-12-1927	02-12-1944	25-01-1979	07-06-1979	
301	ಹೆಚ್.ಶಾಂತ ಆಳ್ವೆ		-	27-08-1945	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
302	ಆರ್.ಬಿ.ಸೋಮಯ್ಯ		10-09-1923	16-01-1947	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ
303	ಕೆ ವಿಶ್ವನಾಥಮಲ್ಯ		26-06-1927	05-08-1947	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
304	ಕೆ.ವಾಮದೇವನಾಯಕ್		10-06-1931	21-08-1952	25-01-1979	08-06-1979	
305	ಎಂ.ಡಿ.ಸುವರ್ಣ		25-02-1925	02-04-1951	25-01-1979	08-06-1979	
306	ಎಸ್.ಲಿಂಗಯ್ಯ		-	10-07-1952	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
307	ಜಿ ಆರ್ ನಂಜುಂಡಯ್ಯ		01-07-1931	25-04-1956	25-01-1979	26-07-1979	
308	ಪಿ ಕೆ.ಉರುವ		-	20-07-1976	-	-	ಇಲಾಖೆ ಬಿಟ್ಟಿದ್ದಾರೆ
309	ಎ.ಲಕ್ಷ್ಮಣ ಕಿಣಿ		10-03-1950	31-07-1976	-	-	ಇಲಾಖೆ ಬಿಟ್ಟಿದ್ದಾರೆ
310	ಪೂವಪ್ಪ		08-06-1949	20-07-1976	06-01-1982	26-07-1979	
311	ಜಿ.ಆರ್.ಕೃಷ್ಣದಾಸ್	ಪ.ಜಾ	20-05-1949	09-08-1976	06-01-1982	26-07-1979	
312	ಎಸ್ ವೈ ಮಾಸಮಟ್ಟಿ	ಪ.ಜಾ	02-06-1950	05-08-1976	06-01-1982	26-07-1979	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ

313	ಪೂವಪ್ಪ		08-06-1949		06-01-1982	26-07-1979	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
314	ಮಹಮ್ಮದ್ ರಹಮತುಲ್ಲಾ		12-12-1952		06-01-1982	26-07-1979	
315	ಹೆಚ್.ಜಯದೇವ್		30-05-1953	02-08-1976	26-07-1976	26-07-1976	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ. ಕ್ರಮ ಸಂಖ್ಯೆ: 211 ನ್ನು ನೋಡಿ
316	ಮಹಮ್ಮದ್ ರಹಮತುಲ್ಲಾ		12-12-1952	21-07-1976	06-01-1982	26-07-1979	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
317	ಹೆಚ್ ಜಯದೇವ್		30-05-1953	02-08-1976	06-01-1982	26-07-1979	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
318	ಎಸ್ ವೈ ಮಾಸಮಟ್ಟಿ	ಪ.ಜಾ	02-06-1950	05-08-1976	06-01-1982	26-07-1979	
319	ಟಿ.ವಿ.ಸಂಪತ್‌ಸ್ವಾಮಿ ನಾಯ್ಡು		08-04-1948	17-07-1976	06-01-1982	26-07-1979	ಜಂಟಿ ನಿಬಂಧಕರಾಗಿದ್ದಾಗ ಮೃತಪಟ್ಟಿರುತ್ತಾರೆ.
320	ಬಿ.ಬಿ.ಸಜ್ಜನ	ಪ.ಜಾ	03-12-1949	23-08-1976	06-01-1982	26-07-1979	
321	ಆರ್.ಎಸ್.ಹುಚ್ಚಾಚಾರಿ		05-02-1952	26-08-1976	06-01-1982	26-07-1979	
322	ರಾಮು	ಪ.ಜಾ	05-04-1944	13-08-1976	06-01-1982	26-07-1979	
323	ಎಸ್.ಎ.ಶ್ರೀನಿವಾಸನ್		14-01-1952	12-08-1976	06-01-1982	06-08-1979	
324	ವಿಶ್ವನಾಥನ್		-	17-07-1976	-	-	ಬಡ್ಡಿಗೆ ಮುಂಚೆಯೇ ಇಲಾಖೆ ಬಿಟ್ಟಿದ್ದಾರೆ

325	ಹೆಚ್.ಎಂ.ವೀರಭದ್ರಸ್ವಾಮಿ		01-07-1953	17-07-1976	06-01-1982	06-08-1979	
326	ಕೆ.ಎಂ.ನಾಗರಾಜು	ಪ.ಜಾ	21-06-1950	13-08-1976	06-01-1982	06-08-1979	
327	ಎಸ್.ವಿ.ಕರಿಯಣ್ಣನವರ್		10-04-1950	19-07-1976	06-01-1982	06-08-1979	
328	ಪ್ರಭಾಕರ ಚಂದ್ರಶೇಖರ ತಟ್ಟಿ		15-10-1952	28-03-1992	-	06-08-1979	ಸಿವಿಲ್ ಅರ್ಜಿ ಸಂಖ್ಯೆ: 1587/91 ರಲ್ಲಿನ ಸರ್ವೋಚ್ಚ ನ್ಯಾಯಾಲಯದ ಆದೇಶ ದಿನಾಂಕ: 04-04-1991ರ ಮೇರೆಗೆ
329	ಅಬ್ದುಲ್ ರಶೀದ್		01-01-1930	27-04-1956	-	06-08-1979	
330	ಬಿ.ಎನ್.ಹನುಮಯ್ಯ		08-06-1927	26-04-1956	-	06-08-1979	
331	ನಜೀರ್ ಅಹಮ್ಮದ್		22-05-1949	01-04-1977	28-12-1983	03-08-1980	
332	ಹೆಚ್.ಎನ್.ಶ್ರೀನಿವಾಸಯ್ಯ		19-01-1949	30-03-1977	28-12-1983	03-09-1980	ಜಂಟಿ ನಿಬಂಧಕರಾಗಿದ್ದಾಗ ಮೃತಪಟ್ಟಿರುತ್ತಾರೆ.
333	ಜಿ.ದಯಾನಂದ		-	12-04-1977	-	-	ಇಲಾಖೆ ಬಿಟ್ಟಿದ್ದಾರೆ
334	ಎಂ.ಡಿ.ಕಾಂಬ್ಳೆ	ಪ.ಜಾ	09-09-1950	06-05-1977	30-04-1983	03-09-1980	
335	ಸಿ.ಎಸ್.ಪುಟ್ಟರಾಜು	ಪ.ಜಾ	15-10-1953	11-04-1977	30-04-1983	03-09-1980	
336	ಎಂ.ಎನ್.ರಾಯಣ್ಣನವರ್	ಪ.ಜಾ	15-04-1946	06-05-1977	28-12-1983	03-09-1980	ನಿಧನರಾಗಿರುತ್ತಾರೆ
337	ಅಲ್ಲಾಭಕ್ಷ		08-09-1947	31-03-1977	28-12-1983	03-09-1980	

338	ಪೂಜಾರಿ ಮೈಲಗೇರಿ	ಪ.ಪಂ	17602	23-04-1977	-	-	ದಿನಾಂಕ: 20-12-1990 ರಲ್ಲಿ ಸೇವೆಯಿಂದ ವಜಾಗೊಂಡಿದ್ದಾರೆ
339	ಕೆ.ಬಿ.ಚನ್ನೇಗೌಡ		03-12-1949	15-04-1977	22-12-1983	03-09-1980	
340	ಎಂ.ವೆಂಕಟರಡ್ಡಿ		29-05-1952	14-04-1977	22-06-1984	03-09-1980	
341	ಎಂ.ಎಸ್.ರುದ್ರಯ್ಯ		15-09-1947	30-09-1979	22-06-1984	03-09-1980	
342	ಎಸ್.ಡಿ.ರಣತ್ತೂರ್		01-06-1942	30-04-1977	22-06-1984	03-09-1980	
343	ಎ.ಪ್ರಸನ್ನಕುಮಾರಸ್ವಾಮಿ		05-02-1953	18-04-1977	22-06-1984	03-09-1980	
344	ಆರ್.ಕೃಷ್ಣೋಜಿರಾವ್		-	06-04-1977	-	-	ಇಲಾಖೆ ಬಿಟ್ಟಿದ್ದಾರೆ
345	ಎಸ್.ನರಸಿಂಹಯ್ಯ		08-09-1931	02-05-1956	25-04-1979	31-12-1980	
346	ಬಿ.ಚಂದ್ರಶೇಖರ್		22-06-1929	20-09-1954	25-04-1979	31-12-1980	
347	ಎನ್.ಲಿಂಗೇಗೌಡ		27-07-1924	27-04-1956	25-04-1979	-	ಬಡ್ಡಿಗೇ ಮುನ್ನವೇ ನಿವೃತ್ತಿ ಹೊಂದಿದ್ದಾರೆ
348	ಬಿ.ಎಸ್ .ಪುರುಷೋತ್ತಮರಾಜು		14-12-1929	09-05-1956	25-04-1979	31-12-1980	
349	ಬಿ.ಎಂ.ಶ್ರೀಕಂಠಶೆಟ್ಟಿ		04-06-1928	01-06-1956	25-04-1979	31-12-1980	
350	ಜಿ.ವೃಷಭೇಂದ್ರಪ್ಪ		06-04-1932	18-06-1956	25-04-1979	31-12-1980	
351	ನಜರುಲ್ಲಾಖಾನ್		19-11-1926	23-12-1953	24-05-1979	10-04-1981	
352	ಸಿ.ನಾರಾಯಣರಾವ್		23-08-1929	20-09-1954	-	22-05-1981	
353	ಎಂ.ಎಸ್.ಗಣಪತಿ		14-01-1930	14-02-1958	24-05-1979	22-05-1981	

354	ಎಸ್.ಎ.ರಹೀಂ		<b>05-05-1923</b>	<b>16-02-1948</b>	-	-	ಬಡ್ಡಿಗೇ ಮುನ್ನವೇ ನಿವೃತ್ತಿ ಹೊಂದಿದ್ದಾರೆ
355	ಎಂ.ಪಿ.ಜೋಷಿ		<b>11-05-1925</b>	<b>11-03-1949</b>	<b>24-05-1979</b>	-	ಬಡ್ಡಿಗೇ ಮುನ್ನವೇ ನಿವೃತ್ತಿ ಹೊಂದಿದ್ದಾರೆ
356	ಜೆ.ವಿ.ಅಗಳಗೇರಿ		<b>03-05-1925</b>	<b>02-07-1949</b>	<b>24-05-1979</b>	-	ಅರ್ಹತಾ ದಿನಾಂಕ ದೊರೆಯುವ ಮುನ್ನವೇ ವಯೋ ನಿವೃತ್ತಿ.
357	ಆರ್.ಕೆ.ರಾಯದುರ್ಗ		<b>24-02-1925</b>	<b>05-10-1945</b>	<b>07-06-1979</b>	-	ಅರ್ಹತಾ ದಿನಾಂಕ ದೊರೆಯುವ ಮುನ್ನವೇ ವಯೋ ನಿವೃತ್ತಿ.
358	ಆರ್.ಪಿ.ಚಿತ್ತಾಳ್		<b>03-06-1923</b>	<b>25-06-1949</b>	-	-	ಅರ್ಹತಾ ದಿನಾಂಕ ದೊರೆಯುವ ಮುನ್ನವೇ ವಯೋ ನಿವೃತ್ತಿ.
359	ಎನ್.ಸಿ.ಹಳ್ಳಿಕೇರಿ		<b>23-03-1923</b>	<b>29-06-1949</b>	-	-	ಅರ್ಹತಾ ದಿನಾಂಕ ದೊರೆಯುವ ಮುನ್ನವೇ ವಯೋ ನಿವೃತ್ತಿ.
360	ಬಿ.ಬಿ.ಪಾಟೀಲ್		<b>28-01-1924</b>	<b>26-06-1949</b>	-	-	ಅರ್ಹತಾ ದಿನಾಂಕ ದೊರೆಯುವ ಮುನ್ನವೇ ವಯೋ ನಿವೃತ್ತಿ.
361	ಬಿ.ಆರ್.ಸಂಡೂರು		<b>12-06-1927</b>	<b>08-10-1949</b>	<b>24-05-1979</b>	-	-

362	ಎಂ.ವಿ.ಕುಲಕರ್ಣಿ		10-01-1923	10-01-1948	-	-	ಅರ್ಹತಾ ದಿನಾಂಕ ದೊರೆಯುವ ಮುನ್ನವೇ ವಯೋ ನಿವೃತ್ತಿ.
363	ಜಿ.ವಿ.ಅಣ್ಣಿಗೇರಿ		10552	20-03-1944	-	29728	-
364	ಹೆಚ್.ಎಂ.ಹಾವನೂರ		08-02-1923	20-01-1944	-	-	ಪದೋನ್ನತಿ: ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
365	ಎಸ್.ಎಂ.ಕಡಪಾ		06-03-1923	07-12-1944	-	-	ಪದೋನ್ನತಿ: ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
366	ಜಿ.ಟಿ.ತುಪ್ಪದ		13-01-1925	01-06-1945	24-05-1979	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.

367	ವಿ.ಜಿ.ಭಟ್		26-04-1924	14-07-1945	-	-	ಬಡ್ಡಿ ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
368	ಎಸ್.ಎಲ್.ಕುರ್ತಕೋಟಿ		06-10-1927	06-08-1948	24-05-1979	22-05-1981	
369	ಎಸ್.ವಿ.ವಂಟಮುರಿ		06-02-1928	18-07-1946	24-05-1979	22-05-1981	
370	ವಿ.ವಿ.ಜೋಶಿ		28-09-1925	28-07-1945	-	-	ಬಡ್ಡಿ ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
371	ಆರ್.ಎಸ್.ಕಡಕೋಳ		29-10-1925	18-11-1945	-	-	ಬಡ್ಡಿ ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
372	ವೈ.ಎ.ನಾಗಸಂಪಿಗೆ		06-12-1928	19-03-1947	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
373	ಕೆ.ವಿ.ವಿಠಲರಾವ್		12-05-1932		22-05-1981	22-05-1981	
374	ಡಿ.ಆರ್.ಹರಿಯಾಚಾರ		01-02-1928		22-05-1981	22-05-1981	

	375	ಅಬ್ದುಲ್ ಖಾದರ್		15-03-1933		-	22-05-1981	
	376	ಎಸ್.ಪಿ.ಮುರಡಿ		18-06-1930	22-02-1954	-	-	ಲೆಕ್ಕಪರಿಶೋಧನಾ ಇಲಾಖೆಗೆ ಸೇರಿದ್ದಾರೆ.
	377	ಎಂ.ಸಿ.ಮುಚ್ಚಂಡಿ		20-02-1928	13-05-1952	-	-	ಲೆಕ್ಕಪರಿಶೋಧನಾ ಇಲಾಖೆಗೆ ಸೇರಿದ್ದಾರೆ.
	378	ಎಸ್.ಎಂ.ದಾನಪ್ಪಗೌಡರ		11-04-1924	03-12-1945		-	ಅರ್ಹತಾ ದಿನಾಂಕ ಪೂರ್ವವೇ ವಯೋನಿಷ್ಠಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
	379	ವಿ.ಆರ್.ಭಟ್		29-04-1930	05-12-1948	08-06-1979	22-05-1981	
	380	ಎನ್.ಕೆ.ಕೋಟೇಶ್ವರ		07-07-1928	23-12-1947	-	22-05-1981	
	381	ಜಿ.ಎನ್.ಬೈಲಕೆರಿ		24-01-1925	17-12-1946	29062	-	ಅರ್ಹತಾ ದಿನಾಂಕ ಪೂರ್ವವೇ ವಯೋನಿಷ್ಠಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
	382	ಬಿ.ಎಸ್.ಕುಲಕರ್ಣಿ		15-01-1927	08-07-1947	26-07-1979	22-05-1981	



383	ಕೆ.ಎಸ್.ಕಲ್ಲಾಪುರ		19-11-1924	19-10-1944	-	-	ಬಡ್ಡಿ ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
384	ವೈ.ಕೆ.ಮನಗುಳಿ		09-12-1928	26-09-1946	-	22-05-1981	
385	ನರಸಿಂಗರಾವ್ ಮಾನ್ವಿ		21-10-1934	05-10-1956	26-07-1979	22-05-1981	
386	ಮಹಮ್ಮದ್ ಫಕ್ರುದ್ದೀನ್		01-09-1927	20-09-1955	26-07-1979	06-01-1982	
387	ಬಿ.ಎಸ್.ನಾರಾಯಣ		20-12-1924	20-09-1955	26-07-1979	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
388	ಬಸವೇಗೌಡ		08-03-1952	24-08-1978	30-06-1989	06-01-1982	
389	ಎಸ್.ಎಸ್. ಶಿಂತ್ರಿ		24-05-1948	14-09-1978	30-06-1989	06-01-1982	
390	ಎಂ.ಜಿ. ಪಾಟೀಲ್		22-03-1953	07-09-1978	30-06-1989	06-01-1982	
391	ಗೊಣ್ಣು ಅಶೋಕಕುಮಾರ್		07-08-1951	16-08-1978	30-06-1989	06-01-1982	
392	ಆರ್. ಎಂ. ನಟರಾಜ್		03-06-1949	14-09-1978	29-07-1989	06-01-1982	
393	ಆರ್. ಎಸ್. ನೂಲಿ		25-01-1952	18-08-1978	29-07-1989	06-01-1982	
394	ಕೆ. ಟಿ. ಜಯರಾಮ್		16-05-1949	14-08-1978	29-07-1989	06-01-1982	
395	ಎಂ.ಎ.ಬಾಳಿಗಾರ		-	21-08-1978	-	-	ಸೇವೆ ಬಿಟ್ಟಿರುತ್ತಾರೆ.

396	ಮಹಮ್ಮದ್ ಸಮಿಯುಲ್ಲಾ		18-05-1953	24-08-1978	29-07-1989	06-01-1982	
397	ಕೆ.ನಾರಾಯಣಸ್ವಾಮಿ		20-03-1952	16-08-1978	29-07-1989	06-01-1982	
398	ಬಿ.ರಾಮಿರೆಡ್ಡಿ		01-04-1949	16-08-1978	29-07-1989	06-01-1982	
399	ಬಿ.ರಮೇಶ್		10-07-1951	17-08-1978	29-07-1989	06-01-1982	
400	ಕೆ.ಹೆಚ್.ತಿಮ್ಮಯ್ಯ		10-04-1954	16-08-1978	29-07-1989	06-01-1982	
401	ಎನ್.ಶಿವರಾಮು	ಪ.ಜಾ	01-06-1946	25-08-1978	23-06-1984	06-01-1982	
402	ಹೆಚ್.ಎಸ್.ಉತ್ತಪ್ಪ		-	01-09-1978	-	-	ಸೇವೆ ಬಿಟ್ಟಿರುತ್ತಾರೆ.
403	ಎ.ಜಿ.ದುಮಾಲ್		-	24-08-1978	-	-	ಸೇವೆ ಬಿಟ್ಟಿರುತ್ತಾರೆ.
404	ಜಿ.ಕೆ.ಅಂಥೋನಿ ಕ್ರೂಜ್		-	19-08-1978	-	-	ಸೇವೆ ಬಿಟ್ಟಿರುತ್ತಾರೆ.
405	ಸಿ.ಡಿ.ಕೆರೂರು		12-07-1943	13-09-1978	29-07-1989	06-01-1982	
406	ಎ.ಜಿ.ಪಾಂಡುರಂಗಿ		11525	20-02-1955	29062	29957	
407	ಕೆ.ಬಿ.ಎಕರನಾಳ		12-11-1933	20-02-1956	06-01-1982	-	ರಹಸ್ಯ ವರದಿಗಳು ಪ್ರತಿಕೂಲ ಷರಾದಿಂದ ಕೂಡಿದ್ದರ ಮೇರೆಗೆ ಬಡ್ಡಿಗೇ ಅನರ್ಹರೆಂದು ಕೈಬಿಡಲಾಗಿದೆ.
408	ಬಿ.ಕೊಣ್ಣವರ		07-06-1931	20-02-1956	-	06-01-1982	
409	ಹೆಚ್.ಎಂ.ನಾಯಕ್		20-10-1930	20-02-1956	26-07-1979	06-01-1982	

410	ವಿ.ಎಂ.ಗಂಗನಹಳ್ಳಿ		03-11-1931	20-02-1956	-	-	ದಿನಾಂಕ: 30-05-1979 ರಂದು ನಿಧನ ಹೊಂದಿರುತ್ತಾರೆ.
411	ಕೆ.ಎನ್.ತಿರುಮಲಾಚರ್ಮ		26-01-1936	16-10-1956	26-07-1979	30-04-1983	
412	ಎಲ್.ಬಿ.ಜೋಶಿ		12-11-1933	16-10-1956	06-08-1979	30-04-1983	
413	ಕೆ.ಬಿ.ಎಕರನಾಳ		12-11-1933	20-02-1956	06-01-1982	30-04-1983	
414	ಜಿ.ಶರಣಪ್ಪ		08-08-1930	21-06-1956	-	30-04-1983	
415	ಎಂ.ರುದ್ರಪ್ಪ		08-06-1930	08-07-1956	-	30-04-1983	
416	ಎಸ್.ಕೃಷ್ಣಾನಂದರಾವ್		24-02-1936	18-07-1956	06-08-1979	30-04-1983	
417	ಹೆಚ್.ರಾಮಪ್ಪ		15-08-1930	20-07-1956	-	30-04-1983	
418	ಎಸ್.ಕೃಷ್ಣರಾವ್		15-04-1935	07-08-1956	-	30-04-1983	
419	ಎಂ.ಕೆ.ಬಾಲರಾಜ್	ಪ.ಜಾ	04-05-1930	14-12-1959	22-05-1981	30-04-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
420	ಪಿ.ಟಿ.ರೂಪಾನಾಯಕ್	ಪ.ಜಾ	08-08-1936	26-12-1959	22-06-1984	30-04-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
421	ಟಿ.ಆರ್.ಮುನಿಸ್ವಾಮಿ	ಪ.ಪಂ	21-10-1931	20-08-1960	-	30-04-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
422	ಜಿ.ಎಂ.ಕೃಷ್ಣಶೆಟ್ಟಿ		29-11-1929	08-08-1956	-	30-04-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ

423	ಜಿ.ಕೆ.ನರಸಿಂಹಮೂರ್ತಿ		09-05-1932	10-08-1956	-	30-04-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
424	ಎಂ.ಕೆ.ಬಾಲರಾಜ್	ಪ.ಜಾ	04-05-1930	14-12-1959	22-05-1981	28-12-1983	
425	ಪಿ.ಟಿ.ರೂಪ್ಪಾನಾಯಕ್	ಪ.ಜಾ	08-08-1936	26-12-1959	22-06-1984	28-12-1983	
426	ಟಿ.ಆರ್.ಮುನಿಸ್ವಾಮಿ	ಪ.ಪಂ	21-10-1931	20-08-1960	-	28-12-1983	
427	ಕೆ.ಕೃಷ್ಣಪ್ಪ		10-06-1930	17-07-1953	-	28-12-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
428	ರಾಮರಾಜು.ವಿ		09-07-1930	12-09-1956	-	28-12-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
429	ಎನ್.ಶಿವಾನಂದ		08-04-1932	17-09-1956	-	28-12-1983	
430	ಎನ್.ಲಿಂಗಯ್ಯ	ಪ.ಜಾ	21-04-1926	03-08-1946	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿಷ್ಠಿ
431	ಬಿ.ಹೆಚ್.ಪಾಟೀಲ್		12-03-1952	26-02-1980	29-07-1989	28-12-1983	
432	ಎಂ.ಆರ್.ದೀಪಕ್‌ರಾಜ್	ಪ.ಜಾ	06-11-1951		-	28-12-1983	2017 ಅಧಿನಿಯಮದನ್ವಯ ಪುನರಾವಲೋಕಿಸಿದೆ
433	ಎಸ್.ಅನಂತು		02-01-1953	30-01-1980	-	-	ಸೇವೆ ಬಿಟ್ಟಿರುತ್ತಾರೆ.
434	ಆರ್.ವಿ.ಮಧುಸೂಧನ್		25-12-1955	04-02-1980	22-06-1984	22-06-1984	ಇವರಿಗೆ ದಿನಾಂಕ: 28- 12-1983 ರಲ್ಲಿ ಅರ್ಹತಾ ದಿನಾಂಕ ಲಭ್ಯವಾಗಿದೆ.
435	ಎಂ.ಎಸ್.ಮಂಜುನಾಥ		04-05-1954	30-01-1980	-	-	ಸೇವೆ ಬಿಟ್ಟಿರುತ್ತಾರೆ.

436	ಸಾಸನೂರ ಅಜಿತಕುಮಾರ್		29-09-1952	13-02-1980	29-07-1989	22-06-1984	
437	ಎಸ್.ಎಸ್.ಬಿಳಗಿಪೀರ್		11-02-1949	28-02-1980	29-07-1989	22-06-1984	
438	ಬಿ.ಹೆಚ್.ಮಂಜಪ್ಪ		10-04-1953	06-02-1980	29-07-1989	22-06-1984	
439	ಕೆ.ನಾಗರಾಜ		08-02-1953	07-02-1980	29-07-1989	22-06-1984	
440	ವಿ.ಎಲ್.ಓಂಪುಕಾಶ್		07-12-1949	29-01-1980	-	-	1983 ರಲ್ಲಿ ನಿಧನ ಹೊಂದಿರುತ್ತಾರೆ.
441	ಬಿ.ಸಿ.ಕುರಬೇಟ್		20-05-1953	06-02-1980	29-07-1989	22-06-1984	
442	ಎಸ್.ವೈ.ಪಾಟೀಲ್		29-11-1949	07-02-1980	29-07-1989	22-06-1984	
443	ಕೆ.ಆರ್.ಧರ್ಮಪ್ಪ		02-02-1949	02-02-1980	29-07-1989	22-06-1984	
444	ಡಿ.ಜ್ಯೋತಿಸ್ವಾರಾಣಿ		24-06-1953	03-03-1980	-	-	ಇಲಾಖೆಯನ್ನು ದಿನಾಂಕ: 01-09-1982 ರಲ್ಲಿ ಬಿಟ್ಟಿದ್ದಾರೆ.
445	ಎಂ.ಆರ್.ದೀಪಕರಾಜ್	ಪ.ಜಾ	09-11-1951	06-03-1980	29-07-1989	22-06-1984	
446	ಹೆಚ್.ಎನ್.ಸಿದ್ದಣ್ಣ		-	06-03-1980	-	-	ಇಲಾಖೆ ಬಿಟ್ಟಿದ್ದಾರೆ.
447	ಸಿ.ಬಿ.ನಿತ್ಯಾನಂದಮೂರ್ತಿ		20-04-1944	30-01-1980	29-07-1989	22-06-1984	
448	ಕೆ.ಎನ್.ನರಸಿಂಹಸ್ವಾಮಿ	ಪ.ಪಂ	11-03-1944	02-02-1980	28-12-1990	22-06-1984	
449	ಎಸ್.ಗುಳನ್ನವರ್		14-02-1943	28-02-1980	-	-	ಇಲಾಖೆ ಬಿಟ್ಟಿದ್ದಾರೆ.
450	ಎನ್.ಎಮ್.ಪಾಟೀಲ್		17-08-1950	15-05-1982	29-07-1989	30-06-1989	
451	ಕೆ.ಸಿದ್ದಪ್ಪ		05-08-1950	01-05-1982	29-07-1989	30-06-1989	

452	ಹೆಚ್.ಎನ್.ಜಯಪಾಲ್		05-10-1952	01-05-1982	-	-	ಇಲಾಖೆ ಬಿಟ್ಟಿದ್ದಾರೆ.
453	ಪಿ.ವಿಶ್ವನಾಥ		14-10-1953	19-04-1982	29-07-1989	30-06-1989	
454	ಎಸ್.ಶಂಕರನಾರಾಯಣ		-	29-04-1982	-	-	ಇಲಾಖೆ ಬಿಟ್ಟಿದ್ದಾರೆ.
455	ಬಿ.ಕೆ.ಯದುನಾಥ		01-05-1953	18-05-1982	29-07-1989	30-06-1989	
456	ಆರ್.ಬಿ.ಬೋರಗಿ		20-04-1952	29-04-1982	23-10-1989	30-06-1989	
457	ಟಿ.ಹೆಚ್.ಕರಿಯಪ್ಪ		07-03-1946	13-04-1982	29-07-1989	28-07-1989	
458	ಡಿ.ವಿ.ದೇಸಾಯಿ		08-09-1950	19-04-1982	29-07-1989	28-07-1989	
459	ಜಿ.ಕರಿಬಸಪ್ಪ		30-09-1956	19-04-1982	29-07-1989	28-07-1989	
460	ಜಿ.ವಿ.ಕೊರಳ್ಳಿ		04-04-1953	29-04-1982	28-12-1990	28-07-1989	ಸರ್ಕಾರದ ಆದೇಶ ಸಂಖ್ಯೆ: ಸಿಎಂಡಬ್ಲ್ಯೂ/48/ಸಿಇ ಎಂ/2000, ದಿ: 26-06- 2001 ರಲ್ಲಿ ಜೇಷ್ಠತೆಯನ್ನು ಪುನರ್ ಸ್ಥಾಪಿಸಿದೆ.
461	ಜಿ.ಎಸ್.ರಮಣರೆಡ್ಡಿ		01-07-1956	28-04-1982	28-07-1989	28-07-1989	
462	ಬಿ.ಸೌಭಾಗ್ಯಲತ	ಪ.ಪಂ	06-01-1945	22-04-1982	28-07-1989	28-07-1989	
463	ಎಸ್.ಚಿಕ್ಕಸಾವಕ	ಪ.ಜಾ	25-04-1952	11-05-1982	28-07-1989	29-07-1989	
464	ಎಸ್.ಮುನಿವೆಂಕಟಪ್ಪ	ಪ.ಜಾ	08-06-1948	06-05-1982	28-07-1989	29-07-1989	
465	ಬಿ.ಎನ್.ನೀಲಜಗಿ		18-02-1943	02-07-1982	29-07-1989	29-07-1989	
466	ಎಂ.ನಾರಾಯಣಪ್ಪ	ಪ.ಜಾ	05-03-1954	23-06-1982	29-07-1989	29-07-1989	
467	ಎಂ.ಆರ್.ರಂಗನಾಥ		13-02-1956	20-01-1983	29-07-1989	29-07-1989	

468	ಕೃಷ್ಣರೆಡ್ಡಿ ರಾಜು		-	21-01-1983	-	-	ದಿನಾಂಕ: 19-11-1985 ರಲ್ಲಿ ನಿಧನ ಹೊಂದಿದ್ದಾರೆ.
469	ಬಿ.ಟಿ.ಚಾಮರಾಜನ್		12-04-1951	24-01-1983	29-07-1989	29-07-1989	
470	ಕೆ.ಆರ್.ಅನಂತಪದ್ಮನಾಭ ಉಡುಪ		19-02-1951	02-02-1983	29-07-1989	29-07-1989	
471	ಕೇಶವ ಹರಿನಾಥ ರೆಡ್ಡಿ		01-07-1951	14-02-1983	29-07-1989	29-07-1989	
472	ಎಸ್.ಹೆಚ್.ನಾಯಕ್		05-10-1951	17-12-1983	30-07-1989	29-07-1989	
473	ಶಮೀಮ್ ಅಕ್ತರ್		12-02-1956	20-01-1983	28-12-1990	29-07-1989	
474	ಕೆ.ಎ.ವೆಂಕಟೇಶ್		15-03-1956	27-01-1983	28-12-1990	29-07-1989	
475	ಬಿ.ಎ.ಮಹದೇವಪ್ಪ		25-05-1954	21-02-1983	28-12-1990	29-07-1989	
476	ಕೆ.ಎಸ್.ಹಿಮವಂತ ಗೋಪಾಲ್		08-02-1952	24-01-1983	28-12-1990	29-07-1989	
477	ಎಸ್.ಎಸ್.ಮಹೇಂದ್ರ		22-04-1954	24-01-1983	28-12-1990	29-07-1989	
478	ವೈ.ಎಸ್.ದೇವದಾಸರ್	ಪ.ಜಾ	22-05-1951	02-03-1983	-	-	ಅಮಾನತ್ತಿನಲ್ಲಿ
479	ಎನ್.ವಿ.ನಾಯಕ್		29-04-1951	17-02-1983	28-12-1990	29-07-1989	
480	ಜಿ.ತಿಪ್ಪೇಸ್ವಾಮಿ		-	03-02-1983	-	-	ಇಲಾಖೆ ಬಿಟ್ಟಿದ್ದಾರೆ.
481	ಹೆಚ್.ಎನ್.ಮಾದರ್		-	27-01-1983	-	-	ಇಲಾಖೆ ಬಿಟ್ಟಿದ್ದಾರೆ.
482	ಸಿ.ಎಸ್.ವೀರೇಶ್		01-10-1954	31-01-1983	28-12-1990	29-07-1989	
483	ಸತೀಶ್ ಜಿ.ಕಶ್ಯಪ್		14-08-1956	24-01-1983	28-12-1990	29-07-1989	
484	ಪಿ.ಡಿ.ಸುಗತೆ		01-03-1946	25-01-1983	28-12-1990	29-07-1989	

485	ಬಿ.ಮಂಜುನಾಥನಾಯಕ್	ಪ.ಪಂ	10-03-1952	01-02-1983	29-07-1989	29-07-1989	
486	ಜಿ.ಮುರುಗೇಂದ್ರಪ್ಪ		13-10-1941	01-03-1983	28-12-1989	29-07-1989	
487	ಎ.ಶ್ರೀನಿವಾಸಮೂರ್ತಿ		14-02-1930	03-06-1956	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ ಹೊಂದಿರುತ್ತಾರೆ.
488	ಬಿ.ಮಾಧವ		14-07-1933	16-10-1956	-	20-07-1989	
489	ಪಿ.ಕುನ್ನಿಮುಹಿನಕುಟ್ಟಿ		15-06-1934	16-10-1956	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
490	ನೂರುಲ್ಲಾ ಖಾನ್		10-05-1933	15-06-1956	-	29-07-1989	
491	ಎಂ.ಟಿ.ಮುತ್ತಪ್ಪ		01-02-1930	07-04-1955	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
492	ಮಹಮ್ಮದ್ ಮಸ್ತಾನ್ ಆಲಿ		10-08-1928	30-11-1945	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
493	ಬಿ.ಪಿ.ರಾಮಕೃಷ್ಣಯ್ಯ		24-04-1933	05-07-1956	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
494	ಎ.ಜಿ.ಮೊರಬ		01-02-1930	07-04-1955	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
495	ಎಸ್.ಬಿ.ಸುಲ್ತಾನಿಪುರಿ		06-04-1932	31-08-1957	22-05-1981	29-07-1989	



496	ಹೆಚ್.ಎಸ್.ನಾಗೇಂದ್ರಪ್ಪ		18-04-1935	06-12-1956	22-05-1981	29-07-1989	
497	ಬಿ.ಎಲ್.ಕರಿಗಾರ		26-08-1933	18-06-1958	-	29-07-1989	
498	ಎ.ಎಸ್.ಮರಿಸ್ವಾಮಿ		16-08-1932	12-06-1958	22-05-1981	29-07-1989	
499	ಉಚ್ಚಿಲ್ ವಾಸುದೇವ್		19-08-1929	13-12-1951	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
500	ಎಸ್.ನಂಜುಂಡಯ್ಯ		-	-	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
501	ಕೆ.ಕೃಷ್ಣಪ್ಪ		05-10-1932	12-06-1968	-	29-07-1989	
502	ಸಿ.ವಿ.ಹಿರೇಮಠ್		28-05-1934	13-06-1958	-	29-07-1989	
503	ಎಲ್.ನರಸಯ್ಯ		15-10-1933	19-07-1956	-	29-07-1989	
504	ಡಿ.ಎಸ್.ನಂದಗಡ		15-07-1935	14-06-1958	18-01-1992	29-07-1989	
505	ಎಂ.ಸಿ.ವಿಷಕಂಠಯ್ಯ		15-04-1932	09-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
506	ಬಿ.ಎಸ್.ಲತ್ತೆ		20-03-1930	09-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
507	ಸಿ.ತಮ್ಮಣ್ಣ		16-10-1928	10-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
508	ಜೆ.ಎಸ್.ಪಾಟೀಲ್		06-01-1933	24-08-1957	-	29-07-1989	
509	ಜೆ.ಜಿ.ಜಯರಾಜ್		06-12-1930	16-05-1957	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ

510	ಕೆ.ಎಂ.ಸವಡಿ		05-02-1934	11-06-1958	-	29-07-1989	
511	ಎಸ್.ಎಸ್.ಜತ್ತಿ		20-07-1929	11-06-1958	-	-	
512	ಹೆಚ್.ಜಿ.ಬಸವರಾಜು	ಪ.ಪಂ	03-05-1931	20-05-1954	-	-	ಸಿ.ಸಿ.ಎ ನಿಯಮಾನುಸಾರ ದಿ: 06-04-1988 ರಲ್ಲಿ ಸೇವೆಯಿಂದ ವಜಾ ಮಾಡಲ್ಪಟ್ಟಿರುತ್ತಾರೆ.
513	ಎಲ್.ಆರ್.ಲಮಾಣಿ		10-05-1936	07-01-1963	-	29-07-1989	
514	ಎ.ಚಿಕ್ಕಮುನಿಯಪ್ಪ	ಪ.ಜಾ	02-06-1938	20-03-1963	-	29-07-1989	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
515	ಎಂ.ಕೆ.ಲಿಂಗಯ್ಯ	ಪ.ಜಾ	03-02-1937	12-12-1962	11-03-1994	29-07-1989	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
516	ದೇವದಾಸರ್.ವೈ.ಎಸ್.	ಪ.ಜಾ	02-05-1951		28-12-1990	22-12-1990	
517	ಡಿ.ಯು.ಮಂಜಯ್ಯ	ಪ.ಜಾ	14-07-1937	08-07-1958	18-01-1992	29-07-1989	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
518	ಬಿ.ಜಿ.ಮಲಂಕೇರಿ	ಪ.ಜಾ	27-07-1929	27-02-1956			ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
519	ಎಸ್.ಎಲ್.ಶಿವರಾಮ		15-01-1934		-	28-10-1989	
520	ದೇವದಾಸರ್.ವೈ.ಎಸ್	ಪ.ಜಾ	02-05-1951		28-12-1990	22-12-1990	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
521	ಎಸ್.ನಾಗಯ್ಯ		15-01-1934	03-07-1958	-	28-12-1990	

522	ಹೆಚ್.ಆರ್.ಹೊರಕೇರಪ್ಪ		<b>08-07-1930</b>	<b>23-08-1958</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
523	ಕೆ.ಪಿ.ಶಿವಮಲ್ಲಪ್ಪ		<b>09-09-1932</b>	<b>07-01-1958</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
524	ಎಸ್.ಎಸ್.ಅನಿಗೋಳ		<b>03-01-1932</b>	<b>13-06-1958</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
525	ಕೆ.ಶ್ರೀಕಂಠಯ್ಯ		<b>08-03-1931</b>	<b>12-05-1958</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
526	ಕೆ.ರಂಗಪ್ಪ		<b>04-08-1933</b>	<b>14-06-1958</b>	<b>22-06-1984</b>	<b>28-12-1990</b>	
527	ಹೆಚ್.ಕೆ.ಕೃಷ್ಣಮೂರ್ತಿರಾವ್		<b>01-07-1936</b>	<b>14-06-1958</b>	<b>22-06-1984</b>	<b>28-12-1990</b>	
528	ಎಸ್.ಎಂ.ಷಣ್ಮುಖಾರಾಧ್ಯ		<b>23-05-1932</b>	<b>04-12-1957</b>	<b>22-06-1984</b>	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
529	ಕೆ.ಕಮಲಾಕ್ಷ		<b>12-09-1933</b>	<b>13-06-1958</b>	-	<b>28-12-1990</b>	
530	ಎಸ್.ಎಸ್.ಹೂವಿನ		<b>16-05-1932</b>	<b>18-06-1958</b>	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
531	ಜಿ.ಎಸ್.ಹನಗಂಡಿ		<b>10-05-1932</b>	<b>11-06-1958</b>	-	-	ಲೆಕ್ಕಪರಿಶೋಧನಾ ಇಲಾಖೆಗೆ ಹೋಗಿರುತ್ತಾರೆ.
532	ವೀರಕೃಷ್ಣಯ್ಯ		<b>20-04-1934</b>	<b>06-06-1958</b>	-	<b>28-12-1990</b>	
533	ಮಂಜುನಾಥ ನಾಯಕ್		<b>01-06-1935</b>	<b>13-06-1958</b>	-	<b>28-12-1990</b>	

534	ಕೆ.ಎಸ್.ಬೆಲ್ಲೋಡಿ	ಪ.ಜಾ	16-06-1930	07-04-1954	-	-	ಅರ್ಹತಾ ದಿನಾಂಕ ಪೂರ್ವವೇ ವಯೋ ನಿವೃತ್ತಿ
535	ಎಲ್.ಆರ್.ಲಮಾಣಿ		10-05-1936	07-01-1963	18-01-1992	29-07-1989	
536	ಎ.ಚಿಕ್ಕಮುನಿಯಪ್ಪ	ಪ.ಜಾ	02-06-1938	20-03-1963	18-01-1992	28-12-1990	
537	ಎಂ.ಕೆ.ಲಿಂಗಯ್ಯ	ಪ.ಜಾ	03-02-1937	12-12-1962	11-03-1994	28-12-1990	
538	ಡಿ.ಯು.ಮಂಜಯ್ಯ	ಪ.ಜಾ	14-07-1937	08-07-1958	18-01-1992	29-07-1989	
539	ಜಿ.ಎಸ್.ಸಿದ್ದಯ್ಯ	ಪ.ಜಾ	10-07-1936	05-01-1961	-	28-12-1990	
540	ಹೆಚ್.ಬಿ.ಬಾಲಗಂಗಾಧರ	ಪ.ಪಂ	10-10-1940	05-09-1964	-	28-12-1990	
541	ಆರ್.ನಂಜಯ್ಯ	ಪ.ಜಾ	04-06-1936	11-05-1960	-	28-12-1990	
542	ಎನ್.ಪ್ರಕಾಶ್		01-06-1955	14-07-1983	-	-	ದಿನಾಂಕ: 16-01-1987 ರಂದು ಸೇವೆ ಬಿಟ್ಟಿರುತ್ತಾರೆ.
543	ಬಿ.ಆರ್.ಓಂಪ್ರಕಾಶ್		01-03-1955	04-08-1983	-	28-12-1990	
544	ಆರ್.ಟಿ.ದೇಸಾಯಿ		20-02-1957	05-08-1983	28-06-1993	28-12-1990	
545	ಐ.ಎಂ.ಮಣಿಯಾರ್		05-06-1953	05-09-1983	28-06-1993	28-12-1990	
546	ಸಿ.ಸಿಂಗರಾಜು		10-01-1953	04-08-1983	28-06-1993	28-12-1990	
547	ಶಶಿಧರ ಎಲೆ		15-06-1953	01-08-1983	28-06-1993	28-12-1990	
548	ಶಹರ್ ಬಾನು		01-06-1959	01-08-1983	28-06-1993	28-12-1990	
549	ಎಲ್.ಜಯರಾಮ್		06-10-1954	01-08-1983	28-06-1993	07-05-1992	
550	ಮಹಮದ್ ಸಲೀಂ		10-08-1956	01-08-1983	28-06-1993	07-05-1992	
551	ಡಿ.ಕೆ.ಗಾಂವಕರ್		21-07-1956	04-08-1983	-	-	ಸೇವೆ ಬಿಟ್ಟಿರುತ್ತಾರೆ.

552	ಬಿ.ಎಸ್.ಪುರುಷೋತ್ತಮ		20-08-1955	04-08-1983	-	-	ಸೇವೆ ಬಿಟ್ಟಿರುತ್ತಾರೆ.
553	ಲಿಜಿ ಫಿಲಿಪ್ಸ್		09-02-1959	01-08-1983	28-06-1993	07-05-1992	
554	ಎನ್.ಪ್ರಭುಸ್ವಾಮಿ		30-09-1956	01-08-1983	-	-	ಸೇವೆ ಬಿಟ್ಟಿರುತ್ತಾರೆ.
555	ಎನ್.ರಾಜಣ್ಣ		02-06-1951	01-08-1983	28-06-1993	07-05-1992	
556	ಸಿ.ಬಿ.ಮೇಟಿ		01-01-1953	05-08-1983	28-06-1993	07-05-1992	
557	ಎಂ.ವೆಂಕಟಸ್ವಾಮಪ್ಪ		06-02-1949	08-08-1983	28-06-1993	07-05-1992	
558	ವಿ.ಎಂ.ಸುಂಕದ		29-05-1943	05-08-1983	28-06-1993	07-05-1992	
559	ಮರಿಮಾದಯ್ಯ	ಪ.ಜಾ	20-10-1938	14-03-1961	07-09-1992	07-05-1992	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
560	ಪಿ.ಸುಬ್ರಹ್ಮಣ್ಯಂ		01-11-1943	04-08-1983	-	-	ದಿನಾಂಕ: 16-01-1987 ರಂದು ಸೇವೆ ಬಿಟ್ಟಿರುತ್ತಾರೆ.
561	ಇಫ್ತಿಕಾರ ಮೊಹಮ್ಮದ್		09-05-1955	15-09-1983	28-06-1993	28-06-1993	
562	ಆರ್.ನಂಜುಂಡಯ್ಯ	ಪ.ಜಾ	04-06-1936	14-03-1961	-	28-06-1993	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
563	ಎಂ.ಹೆಚ್.ಓಬಳಪ್ಪ	ಪ.ಜಾ	17-10-1950	20-09-1984	28-06-1993	28-06-1993	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
564	ಕೆ.ಎಂ.ಚಂದ್ರಯ್ಯ	ಪ.ಜಾ	12-02-1948	12-10-1984	28-06-1993	28-06-1993	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ.
565	ಟಿ.ರಾಜಲಕ್ಷ್ಮೀ	ಪ.ಜಾ	12-03-1952	28-09-1984	28-06-1983	28-06-1983	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ.

566	ಆರ್.ಬಿ.ಶಿವಳ್ಳಿ		<b>18-08-1932</b>	<b>12-01-1958</b>	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
567	ಬಿ.ಕೃಷ್ಣಪ್ಪ		<b>14-10-1930</b>	<b>10-06-1958</b>	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
568	ಎಸ್.ಪಿ.ಹಿರೇಮಠ		<b>07-10-1933</b>	<b>19-06-1958</b>	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
569	ಎಸ್.ಆರ್.ನಾಯಕ್		<b>24-02-1930</b>	<b>09-06-1958</b>	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
570	ಪಿ.ಪಿ.ಬೆಳ್ಳಿಯಪ್ಪ		<b>20-04-1929</b>	<b>19-07-1958</b>	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.
571	ಬಿ.ಬಸವೇಗೌಡ		<b>24-12-1930</b>	<b>09-06-1958</b>	-	-	ಅರ್ಹತಾ ದಿನಾಂಕ ಪೂರ್ವವೇ ನಿವೃತ್ತಿ ಹೊಂದಿರುತ್ತಾರೆ.

	572	ಎಸ್.ಎಸ್.ವಿರಕ್ತಮಠ		02-07-1930	16-06-1958	-	-	ಕ.ನಾ.ಸೇ.ನಿಯಮಗಳ ನಿಯಮ 285(4) ರನ್ವಯ ದಿನಾಂಕ: 27-11-1987 ರಂದು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿದೆ.
	573	ವಿ.ಮಾದಪ್ಪ		10-08-1932	11-06-1958	-	-	
	574	ಎಂ.ಎಸ್.ಭಾರತಿ ಶಂಕರ್		03-02-1932	13-06-1958	-	-	
	575	ವಿ.ಜಿ.ಚಿತ್ತವಾಡಗಿ		16-01-1935	13-06-1958	-	-	
	576	ಆರ್.ಮರಿಮಾದಯ್ಯ	ಪ.ಜಾ	20-10-1938	14-03-1961	07-09-1992	28-06-1993	
	577	ಆರ್.ನಂಜುಂಡಯ್ಯ	ಪ.ಜಾ	04-12-1937	14-03-1961	-	28-06-1993	
	578	ಡಿ.ಎ.ಚೌಗುಲೆ		08-10-1952	28-09-1984	11-03-1994	28-06-1993	
	579	ಹೆಚ್.ಎಂ.ವಿಶು		05-03-1959	27-09-1984	-	-	ಸೇವೆ ಬಿಟ್ಟಿರುತ್ತಾರೆ.
	580	ಕಿಶೋರ್ ಎಂ.ಪಾಟೀಲ		09-02-1959	27-09-1984	-	-	ಸೇವೆ ಬಿಟ್ಟಿರುತ್ತಾರೆ.
	581	ಎಸ್.ಆರ್.ದೇವಪ್ಪ		16-06-1952	27-09-1984	11-03-1994	28-06-1993	
	582	ಹೆಚ್.ಜನ್ನಪ್ಪ		25-06-1955	21-09-1984	-	-	ಸೇವೆ ಬಿಟ್ಟಿರುತ್ತಾರೆ.
	583	ಜಿ.ಸಿದ್ದಯ್ಯ		05-07-1952	20-09-1984	-	-	ಸೇವೆ ಬಿಟ್ಟಿರುತ್ತಾರೆ.
	584	ಕೆ.ಜಿ.ಶಾಂತರಾಮ		20-05-1959	25-09-1984	-	-	ಸೇವೆ ಬಿಟ್ಟಿರುತ್ತಾರೆ.
	585	ಸಿ.ಎನ್.ರುದ್ರಪ್ಪ		01-06-1956	28-09-1984	11-03-1994	28-06-1993	
	586	ಹೆಚ್.ಎಸ್.ನಾಗರಾಜಯ್ಯ		06-09-1955	28-09-1984	11-03-1994	28-06-1993	
	587	ಎಂ.ಹೆಚ್.ಓಬಳಪ್ಪ	ಪ.ಜಾ	17-10-1950	20-09-1984	28-06-1993	28-06-1993	

588	ಕೆ.ಎ.ಕುಮಾರ್		20-07-1958	19-09-1984	12-10-1994	28-06-1993	
589	ಎಂ.ವೆಂಕಟೇಶ್‌ಗೌಡ		14-03-1955	05-10-1989	12-10-1994	28-06-1993	
590	ಜಿ.ಕೊಟ್ಟೇಶಿ		01-08-1951	29-10-1984	12-10-1994	28-06-1993	
591	ಕೆ.ಎಂ.ಚಂದ್ರಯ್ಯ	ಪ.ಜಾ	12-02-1948	12-10-1984	12-10-1994	28-06-1993	
592	ಟಿ.ರಾಜಲಕ್ಷ್ಮಿ	ಪ.ಜಾ	12-03-1952	28-09-1984	12-10-1994	28-06-1993	
593	ಟಿ.ಓ.ಸುನಂದಮ್ಮ	ಪ.ಪಂ	10-11-1955	28-09-1984	12-10-1994	28-06-1993	
594	ಕೆ.ಎಸ್.ಗಿರಿಸಾಗರ		01-06-1949	28-09-1984	12-10-1994	28-06-1993	
595	ಚಂದ್ರಶೇಖರ ಸುವರ್ಣ		10-09-1946	28-09-1984	12-10-1994	28-06-1993	
596	ಬಿ.ಬಿ.ಪರೆಡ್ಡಿ		01-04-1954	29-10-1984	12-10-1994	28-06-1993	
597	ಆರ್.ಗಂಗಣ್ಣ	ಪ.ಜಾ	03-06-1949	13-03-1986	28-06-1993	28-06-1993	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ.
598	ಸಿ.ರಾಮಮೂರ್ತಿ		11-10-1930	11-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.
599	ವಿ.ರಂಗನಾಥ		27-08-1933	26-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಅಂತೆಯೇ ಅರ್ಹತಾ ದಿನಾಂಕವನ್ನು ನೀಡಿರುವುದಿಲ್ಲ.



600	ಡಿ.ಕೆ.ದೇವೂರ		04-06-1935	23-06-1958	07-05-1992	28-06-1993	
601	ಬಿ.ಟಿ.ರಾಮಚಂದ್ರನ್		29-09-1936	06-06-1958	07-05-1992	11-03-1994	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ.
602	ಹನುಮಾಕ್ಷಿಗೋಗಿ		01-06-1955	08-05-1986	14-03-1996	11-03-1994	
603	ಗುತ್ತಿ ಜಂಬುನಾಥ್		31-07-1960	12-03-1986	-	-	ಇಲಾಖೆ ಬಿಟ್ಟಿರುತ್ತಾರೆ.
604	ಎಂ.ಡಿ.ಮರಪತಿ		01-06-1955	11-03-1986	14-03-1996	11-03-1994	
605	ಹೆಚ್.ಆರ್.ಕೃಷ್ಣಯ್ಯಗೌಡ		26-10-1953	13-03-1986	14-03-1996	11-03-1994	
606	ಟಿ.ವಿ.ನರಸಿಂಹಮೂರ್ತಿ		11-08-1956	12-03-1986	09-02-1998	12-10-1994	
607	ಶಂಕರ್		01-01-1955	13-03-1986	14-03-1996	12-10-1994	
608	ಕೆ.ಈಶ್ವರಸ್ವಾಮಿ		20-03-1953	09-12-1988	09-02-1998	12-10-1994	
609	ಎನ್.ಲಕ್ಷ್ಮೀನಾರಾಯಣ		15-10-1951	06-10-1989	14-03-1996	12-10-1994	
610	ಹೆಚ್.ವಿ.ಗುರುರಾಜ್		08-07-1957	05-03-1986	07-10-1998	12-10-1994	
611	ವೈ.ರಂಗಪ್ಪ		01-06-1957	13-03-1986	14-03-1996	12-10-1994	
612	ಸಿದ್ದಪ್ಪ		08-02-1957	12-03-1986	-	-	ಇಲಾಖೆ ಬಿಟ್ಟಿರುತ್ತಾರೆ
613	ಜಿ.ಕುಬೇರಪ್ಪ		14-06-1958	10-03-1986	14-03-1996	12-10-1994	
614	ಆರ್.ಗಂಗಣ್ಣ	ಪ.ಜಾ	03-06-1949	13-03-1986	28-06-1993	12-10-1994	
615	ಶಂಕರಪ್ಪ	ಪ.ಜಾ	14-01-1961	12-03-1986	-	-	ದಿನಾಂಕ: 31-7-1990 ರಂದು ಪೌತಿಯಾಗಿರುತ್ತಾರೆ
616	ಕೆ.ಪಿ.ಅಪ್ಪಣ್ಣ		21-02-1943	14-03-1986	14-03-1996	12-10-1994	

617	ಎನ್.ಕಲ್ಲಪ್ಪ	ಪ.ಪಂ	21-09-1957	10-03-1986	14-03-1996	12-10-1994	(ದಿನಾಂಕ: 17-02-2002 ರಂದು ಮೃತಪಟ್ಟಿರುತ್ತಾರೆ)
618	ವಿ.ಹೆಚ್.ಕುಲಕರ್ಣಿ		28-10-1944	13-03-1986	14-03-1996	12-10-1994	
619	ಎಸ್.ಎಸ್.ಪಾಟೀಲ್		12-05-1930	11-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ. ಅಂತೆಯೇ ದಿನಾಂಕ ನೀಡಿರುವುದಿಲ್ಲ.
620	ಟಿ.ಲಕ್ಷ್ಮಪ್ಪ		15-11-1932	21-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ. ಅಂತೆಯೇ ದಿನಾಂಕ ನೀಡಿರುವುದಿಲ್ಲ.
621	ಟಿ.ಮಲ್ಲಪ್ಪ	ಪ.ಪಂ	30-10-1935	16-10-1963	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ. ಅಂತೆಯೇ ದಿನಾಂಕ ನೀಡಿರುವುದಿಲ್ಲ.
622	ಕೆ.ನರಸಿಂಹಯ್ಯ	ಪ.ಪಂ	16-01-1933	11-09-1957	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ.ಅಂತೆ ಯೇ ದಿನಾಂಕ ನೀಡಿರುವುದಿಲ್ಲ.

623	ಆರ್.ವಿ.ಪಾಟೀಲ			08-07-1931	11-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ. ಅಂತೆಯೇ ದಿನಾಂಕ ನೀಡಿರುವುದಿಲ್ಲ.
624	ಎಸ್.ಜಿ.ವಿಠಲ			19-07-1930	26-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ. ಅಂತೆಯೇ ದಿನಾಂಕ ನೀಡಿರುವುದಿಲ್ಲ.
625	ಚಂದ್ರಶೇಖರಯ್ಯ			18-07-1931	19-06-1958	-	-	ಅರ್ಹತಾ ದಿನಾಂಕ ಪೂರ್ವವೇ ವಯೋನಿವೃತ್ತಿ ಹೊಂದಿರುತ್ತಾರೆ. ಅಂತೆಯೇ ದಿನಾಂಕ ನೀಡಿರುವುದಿಲ್ಲ.
626	ಡಿ.ಆರ್.ಶಿವಶರಣ	ಪ.ಜಾ		08-03-1938	07-12-1962	12-10-1994	12-10-1994	
627	ಎಲ್.ತಿಮ್ಮಯ್ಯ			12-10-1932	16-07-1958	-	-	
628	ಚಂದ್ರಶೇಖರಯ್ಯ			07-07-1933	10-06-1958	-	-	
629	ಪಿ.ಸಿ.ಸೋಮಶೇಖರ್ ರಾಜ ಅರಸ್			28-07-1931	10-06-1958	-	-	
630	ಎಂ.ಡಿ.ಇಸ್ಮಾಯಿಲ್			09-10-1933	06-08-1959	-	-	
631	ಎಂ.ಎ.ಶರ್ಮ			15-10-1934	02-07-1956	-	-	
632	ಓ.ಹೆಚ್.ಜಂಗಣ್ಣನವರ್	ಪ.ಜಾ		08-03-1937	27-08-1963	-	-	

633	ಕೆ.ಎಸ್.ಗುರುಸಿದ್ದಪ್ಪ		19-12-1932	04-08-1958	-	-	
634	ಬಿ.ವಸಂತ		03-11-1932	01-08-1956	-	-	
635	ಸಿ.ಪ್ರೇಮಾನಂದ		27-01-1938	07-08-1958	10-03-1995	10-03-1995	
636	ಕೆ.ಜಯಭೀಮಪ್ಪ		01-07-1935	22-10-1956	-	-	
637	ಎಸ್.ಎಸ್.ಮನೋಹರ್		24-05-1937	04-08-1958	10-03-1995	10-03-1995	
638	ಎಂ.ಜಿ.ಗೋವಿಂದಸ್ವಾಮಿ		20-11-1934	08-08-1958	-	-	
639	ಪಿ.ಎಫ್.ಅಂಚಿ		20-04-1932	27-10-1958	-	-	
640	ಜಿ.ರಾಮಚಂದ್ರಯ್ಯ		07-10-1931	08-11-1958	-	-	
641	ಎಸ್.ನಾಗರಾಜ		17-02-1932	24-01-1959	-	-	
642	ಎಂ.ವಿರುಪಾಕ್ಷಪ್ಪ		21-06-1935	10-06-1960	-	-	
643	ಗಂಗಣ್ಣ	ಪ.ಜಾ	31-05-1932	15-05-1957	-	-	
644	ಡಿ.ಕೆ.ಕುಚನೂರು		10-12-1932	25-01-1960	-	-	
645	ಎಸ್.ಚಂದ್ರಶೇಖರಯ್ಯ		22-03-1932	01-06-1960	-	-	
646	ಕಾಶಿನಾಥ್ ಧರಣಿ	ಪ.ಜಾ	08-07-1935	27-07-1965	-	-	
647	ವಿ.ಕೆ.ಪಾಟೀಲ್		21-09-1931	13-06-1960	-	-	
648	ವಿ.ವಿ.ದುರ್ಗದಮಠ		24-05-1935	13-06-1960	-	-	
649	ಬಿ.ಎಸ್.ಹಿರೇಮಠ		05-01-1933	04-06-1960	-	-	
650	ಎಸ್.ಎಸ್.ಹೊನ್ನಿಡಿಬ್ಬ		14-12-1936	03-06-1960	-	-	
651	ಬಿ.ಕೆ.ರೇವಣಸಿದ್ದಪ್ಪ		15-06-1934	11-05-1959	-	-	

652	ಎಂ.ನಾಗಪ್ಪ		01-06-1935	04-06-1960	-	-	
653	ಆರ್.ಎನ್.ಪಾಟೀಲ್		21-05-1937	04-06-1960	-	-	
654	ಎಂ.ಎನ್.ರಾಜಕೀರ್ತಿ		06-01-1932	03-06-1960	-	-	
655	ನಂಜಪ್ಪ		25-09-1931	02-06-1960	-	-	
656	ಪಿ.ಎನ್.ನಾಯಕ್		05-06-1934	01-02-1953	-	-	
657	ಸೈಯದ್ ಜಮಾಲ್‌ದೀನ್		10-03-1937	01-06-1960	-	-	
658	ಕೆ.ಎಲ್.ನಾರಾಯಣ ಮೂರ್ತಿ		10-09-1935	09-05-1958	-	-	
659	ಪಿ.ನಂಜಪ್ಪ		04-08-1935	02-06-1960	-	-	
660	ಪಿ.ಎಂ.ಜಗದೀಶ್		02-01-1933	03-06-1960	-	-	
661	ಪಿ.ಆರ್.ಸುಶೀಲೇಂದ್ರಾಚಾರ್		08-12-1937	05-06-1960	-	-	
662	ಎನ್.ಜವರೇಗೌಡ		29-07-1935	29-04-1959	-	-	
663	ವಿ.ಪಿ.ಗಂಗಣ್ಣ		20-01-1937	10-06-1960	-	-	
664	ಎಸ್.ಬಿ.ಕರಿಬಸವೇಗೌಡ		08-10-1932	02-06-1960	-	-	
665	ಎಂ.ಲಿಂಗಣ್ಣ		01-03-1934	16-06-1960	-	-	
666	ಬಿ.ಎಸ್.ದಕ್ಷಿಣಮೂರ್ತಿ		29-03-1935	03-06-1960	-	-	
667	ಜಿ.ನಂಜುಂಡಯ್ಯ	ಪ.ಜಾ	20-05-1933	10-09-1963	-	-	
668	ಕೆ.ನಾಗಪ್ಪ	ಪ.ಪಂ	01-05-1937	19-11-1962	-	-	
669	ಎಸ್.ಎಸ್.ತಾಳಿಕೋಟೆ	ಪ.ಜಾ	08-11-1941	05-09-1963	14-03-1996	14-03-1996	

670	ಆರ್.ತಿಮ್ಮಯ್ಯ	ಪ.ಜಾ	11-06-1939	25-07-1963	03-08-1996	03-08-1996	
671	ಬಿ.ವೀರಪ್ಪ	ಪ.ಜಾ	05-05-1939	26-07-1965	-	-	
672	ಎಸ್.ಪುಟ್ಟಬುಡ್ಡಿ		14-06-1939	02-06-1960	-	-	
673	ಟಿ.ಎಸ್.ರಾಜಣ್ಣ		13-05-1938	06-06-1960	-	-	
674	ಎಸ್.ರಾಮಣ್ಣ		15-05-1938	07-06-1960	-	-	
675	ಮಹಮದ್ ಬೇಗ್		15-03-1938	24-04-1957	-	-	
676	ಹನುಮಂತರೆಡ್ಡಿ		27-08-1933	31-01-1959	-	-	
677	ಐ.ಪರಮೇಶ್ವರಪ್ಪ		07-06-1963	02-06-1959	-	-	
678	ಎಸ್.ಸುಬ್ಬರಾವ್		28-09-1934	19-11-1956	-	-	
679	ಎನ್.ಕೃಷ್ಣೋಜಿರಾವ್		06-07-1934	03-06-1960	-	-	
680	ಟಿ.ಎಂ.ರಾಮರೆಡ್ಡಿ		10-07-1933	04-06-1960	-	-	
681	ಹನುಮಂತರಾವ್ ಬಸನಕರ್	ಪ.ಜಾ	01-12-1942	10-10-1963	01-02-1999	31-10-1998	
682	ಕೆ.ಸಿ.ನಂಜೇಗೌಡ		28-03-1933	29-10-1958	-	-	
683	ಎಂ.ಮಂಚಯ್ಯ		06-05-1933	04-06-1960	-	-	
684	ಟಿ.ವೆಂಕಟೇಗೌಡ		12-04-1933	18-11-1958	-	-	
685	ಎನ್.ಜಯದೇವರಾಜೇ ಅರಸ್		14-03-1935	21-05-1960	-	-	
686	ಜಿ. ನಾರಾಯಣ		24-08-1933	30-05-1958	-	-	
687	ಕೆ.ಬೂದಪ್ಪ	ಪ.ಜಾ	17-01-1938	06-12-1960	-	-	

688	ಹೆಚ್.ಪಿ.ರುದ್ರಾಚಾರ್		<b>24-06-1934</b>	<b>14-06-1960</b>	-	-	
689	ಎಸ್.ಬಿ.ಗಂಗಾಧರಪ್ಪ	<b>ಪ.ಪಂ</b>	<b>25-11-1938</b>	<b>26-11-1959</b>	-	-	
690	ಬಿ.ಎನ್.ಶ್ರೀನಿವಾಸನ್		<b>10-04-1934</b>	<b>15-06-1960</b>	-	-	
691	ವಿ.ಶ್ರೀನಿವಾಸ್		<b>25-02-1935</b>	<b>28-05-1958</b>	-	-	
692	ಆರ್.ಚಂದ್ರಶೇಖರಗೌಡ		<b>01-07-1936</b>	<b>07-06-1960</b>	-	-	
693	ಹೆಚ್.ಜನಾರ್ದನ್		<b>25-09-1933</b>	<b>20-10-1959</b>	-	-	
694	ಹೆಚ್.ಹನುಮಂತಯ್ಯ		<b>03-05-1934</b>	<b>03-06-1960</b>	-	-	
695	ಬಿ.ಹನುಮಂತಯ್ಯ	<b>ಪ.ಜಾ</b>	<b>06-04-1934</b>	<b>20-02-1962</b>	-	-	
696	ತಿಗಡಿ		<b>01-03-1949</b>	<b>23-12-1967</b>			
697	ಷಫೀವುಲ್ಲಾ ಬೊಕಾರಿ		<b>07-02-1935</b>	<b>02-03-1958</b>	-	-	
698	ಪಿ.ಆರ್.ರಂಗಸ್ವಾಮಿ		<b>15-07-1936</b>	<b>02-03-1958</b>	-	-	
699	ಎ.ಬಸವಲಿಂಗಪ್ಪ		<b>01-07-1936</b>	<b>08-01-1960</b>	-	-	
700	ಅಬ್ದುಲ್ ರಜಾಕ್		<b>08-05-1937</b>	<b>04-01-1961</b>	-	-	
701	ಕೆ.ವೆಂಕಟರಾವ್		<b>01-07-1939</b>	<b>04-07-1960</b>	<b>05-11-1996</b>	<b>31-10-1998</b>	
702	ಸಿದ್ದರಾಮಯ್ಯ ಕುಂಡೆ	<b>ಪ.ಜಾ</b>	<b>20-02-1938</b>	<b>30-11-1963</b>	-	-	
703	ಕೆ.ಮಲ್ಲಿಕಾರ್ಜುನಪ್ಪ		<b>10-04-1937</b>	<b>01-07-1960</b>	-	-	
704	ಸೈಯದ್ ಅನ್ವರ್ ಪಾಷಾ		<b>25-10-1935</b>	<b>07-07-1960</b>	-	-	
705	ಕೆ.ಜಗನ್ನಾಥರಾವ್		<b>01-06-1934</b>	<b>01-07-1960</b>	-	-	
706	ಜಿ.ಸಿ.ಧಲಬಂಜನ್		<b>07-05-1935</b>	<b>01-07-1960</b>	-	-	

707	ಎಂ.ಎಸ್.ಸದಾಶಿವ		17-06-1935	01-07-1960	-	-	
708	ಗಣೇಶ್ ಕುಮಾರ್		-	21-06-1991	-	-	ಸಹಾಯಕ ನಿಬಂಧಕರ ವೃಂದದಲ್ಲಿಯೇ ದಿನಾಂಕ: 29-01-1992 ರಂದು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
709	ದೇವರಾಜ್ ಡಿ.ಸಿ.		07-07-1955	28-06-1991	31-10-1998	31-10-1998	
710	ಯತೀಶ್ ಕುಮಾರ್ ಕೆ.ಸಿ.		01-09-1963	28-06-1991	31-10-1998	31-10-1998	
711	ಹರೀಶ್ ಬಿ.ಎಸ್.		01-06-1961	21-06-1991	31-10-1998	31-10-1998	
712	ನಾಗರಾಜಯ್ಯ ಡಿ.ಸಿ.		21-05-1950	24-06-1991	31-10-1998	31-10-1998	
713	ಭೀಮಸೇನ ಬಂಕದ		14-04-1953	01-07-1991	31-10-1998	31-10-1998	
714	ಹೆಚ್.ದಂಡಪ್ಪ	ಪ.ಜಾ	01-10-1998	01-08-1991	-	-	ಸೇವೆ ಬಿಟ್ಟಿರುತ್ತಾರೆ
715	ಆಶಾ.ಕೆ.ಎಂ.		08-04-1964	24-06-1991	31-10-1998	31-10-1998	
716	ಕುಲಕರ್ಣಿ ಎಸ್.ವಿ.		19-03-1961	28-06-1991	15-09-2001	31-10-1998	
717	ಅರಳಿಸೂರ್ಯಕಾಂತ ಎಸ್.	ಪ.ಜಾ	21-03-1963	02-07-1991	15-09-2001	31-10-1998	
718	ಅನಂತ ಕೆ.ಬಿ.	ಪ.ಪಂ	29-07-1959	24-06-1991	31-10-1998	31-10-1998	ದಿನಾಂಕ: 01-06-2007 ರಂದು ನಿಧನ ಹೊಂದಿರುತ್ತಾರೆ.
719	ಸಿಂಗಾರಿ ಭೀಮಪ್ಪ ರಂಗಪ್ಪ	ಪ.ಪಂ	01-06-1948	27-06-1991	31-10-1998	31-10-1998	



720	ಕೆ.ವೇದವ್ಯಾಸಚಾರ್		05-12-1934	29-08-1960	-	-	
721	ಎಸ್.ಆರ್.ರಾಮಚಂದ್ರ	ಪ.ಜಾ	12-07-1940	07-06-1960	-	-	
722	ಬಿ.ಹೆಚ್.ರಾಮೇಗೌಡ		18-11-1935	22-08-1960	-	-	
723	ಎಂ.ಎ.ಪಾಟೀಲ್		21-01-1935	20-08-1960	-	-	
724	ಎಸ್.ವಿ.ಕೂಣೂರು		10-05-1934	22-08-1960	-	-	
725	ಹೆಚ್.ನಾರಾಯಣ ಹೆಗ್ಡೆ		17-06-1935	21-01-1959	-	-	
726	ಎಸ್.ಎಂ.ಹೊಸೂರು		17-07-1935	24-08-1960	-	-	
727	ಚಂಪ್ಲಾನಾಯಕ್	ಪ.ಜಾ	15-06-1935	08-06-1960	-	-	
728	ಪ್ರಭಾಕರ ಚಂದ್ರಶೇಖರ ತಟ್ಟಿ	-	15-10-1952	16-03-1992	16-03-1992	-	
729	ನಂಜಯ್ಯ		12-08-1934	17-08-1960	-	-	
730	ಬಿ.ಸಿ.ಬೋರೇಗೌಡ		18-09-1934	27-08-1960	-	-	
731	ಎಸ್.ಎಂ.ಹಸಿಮುಕ್		28-11-1935	29-08-1960	-	-	
732	ಎಂ.ಎ.ಧರಣಪ್ಪಗೌಡ		01-06-1935	19-08-1960	-	-	
733	ಕೆ.ರಾಧಕೃಷ್ಣಮೂರ್ತಿ		06-07-1935	07-08-1960	-	-	
734	ವಿ.ಎಸ್.ಹಿರೇಮಠ		01-07-1937	25-08-1960	-	-	
735	ಡಿ.ಆದಿಶೇಷರಾವ್		03-05-1934	16-11-1960	-	-	
736	ಆರ್.ಎಸ್.ಹೂಗಾರ		18-05-1935	17-11-1960	-	-	
737	ಎಸ್.ಬಿ.ನಿರಡಿ		12-12-1936	13-01-1960	-	-	
738	ಕೆ.ಶ್ರೀಕಂಠಯ್ಯ		24-07-1937	19-11-1960	-	-	

739	ಆರ್.ಸಿ.ವಸಾರಧ	03-07-1937	21-11-1960	-	-
740	ಎ.ಆರ್.ತಹಸೀಲ್ದಾರ್	02-04-1936	07-11-1960	-	-
741	ಬಿ.ಹೆಚ್.ರಂಗೇಗೌಡ	04-04-1936	17-11-1960	-	-
742	ಹೆಚ್.ಗಂಗಯ್ಯ	09-05-1936	26-11-1960	-	-
743	ಎಂ.ಜಿ.ಕಲ್ಲಾಪುರ	17-03-1936	09-12-1960	-	-
744	ಟಿ.ನಾರಾಯಣಸ್ವಾಮಿ	01-01-1936	02-01-1961	-	-
745	ಕೆ.ಸಿ.ಶಿವಣ್ಣ	07-03-1935	16-12-1957	-	-
746	ಜಿ.ಕೆ.ಮಂಗೂರಿ	28-12-1934	02-01-1961	-	-
747	ಆರ್.ವಿ.ಪಾಟೀಲ್	06-06-1934	30-04-1959	-	-
748	ಆರ್.ಸುಬ್ಬಯ್ಯ	10-07-1935	21-03-1959	-	-
749	ಡಿ.ಪುಟ್ಟಸ್ವಾಮಿಗೌಡ	18-04-1936	29-08-1959	-	-
750	ಬಿ.ಸಿ.ಸಿಂತ್ರಿ	20-05-1935	05-12-1962	-	-
751	ಬಿ.ಪಿ.ಶಂಕರನಾರಾಯಣ ರಾವ್	29-09-1934	23-09-1954	-	-
752	ಪ್ರಹ್ಲಾದ ಚಾರಿ	04-06-1936	16-03-1954	-	-
753	ಡಿ.ಎಸ್.ಹಬ್ಬು	24-02-1935	24-12-1954	-	-
754	ಎಂ.ಎ.ದಾರೂದವಾಲೆ	01-02-1936	23-08-1956	-	-
755	ಬಿ.ಪಿ.ಕುಲಕರ್ಣಿ	24-02-1935	25-02-1956	-	-
756	ಎಸ್.ಕೆ.ಮಜರುದ್ದೀನ್	12-12-1935	12-04-1952	-	-
757	ಸಿದ್ದರಾಮಪ್ಪ	06-06-1936	19-02-1953	-	-

758	ಕೆ.ಆರ್.ಲಿಂಗರಾಜು	ಪ.ಜಾ	01-02-1938	14-06-1960	-	-	ದಿನಾಂಕ: 23-09-1995 ಮೃತಪಟ್ಟಿರುತ್ತಾರೆ.
759	ಚಿಕ್ಕವೀರಯ್ಯ	ಪ.ಪಂ	29-06-1938	02-06-1960	-	-	ಬಿ.ಹನುಮಂತಪ್ಪ (ಎಸ್.ಸಿ)
760	ಬಿ.ಹನುಮಂತಪ್ಪ	ಪ.ಜಾ	19-12-1935	09-06-1960	-	-	
761	ಎಂ.ಹೆಚ್.ಯಮುನಕ್ಕನವ ರ್	ಪ.ಜಾ	28-05-1935	18-02-1961	-	-	
762	ಆರ್.ಹೆಚ್.ಭಜಂತ್ರಿ	ಪ.ಜಾ	17-02-1935	06-09-1962	-	-	
763	ಎಸ್.ಎಂ.ಕನ್ನೋಲಿ	ಪ.ಜಾ	05-09-1937	05-12-1962	-	-	
764	ಎನ್.ನರಸಿಂಹಯ್ಯ	ಪ.ಜಾ	20-10-1940	03-01-1968	31-10-1998	31-10-1998	
765	ಎ.ಆರ್.ಪುಷ್ಪಲತಾ	ಪ.ಜಾ	26-11-1950	01-09-1994	15-09-2001	15-09-1901	
766	ಎಸ್.ದೇವರಸಿದ್ದಯ್ಯ		25-03-1938	26-07-1957	-	-	
767	ಅಬ್ದುಲ್ ಖಾದರ್		15-03-1933	03-06-1954	-	-	
768	ಎಸ್.ಮೋಹನರಾವ್		-	-	-	-	
769	ಬಿ.ಎನ್.ಗೋಪಾಲಕೃಷ್ಣ ಮೂರ್ತಿ		01-04-1942	28-01-1970	-	-	
770	ಕೆ.ವಿ.ಮಾಲಿನಿ		30-12-1946	02-08-1970	15-09-2001	15-09-1901	
771	ಪಿ.ಎಲ್.ರಾಜು		15-04-1943	05-04-1965	-	-	
772	ಎ.ಶಂಕರ್		21-09-1941	04-04-1962	-	-	
773	ಶ್ರೀನಿವಾಸ ಚಾರಿ		05-02-1945	16-02-1970	15-09-2001	15-09-1901	
774	ಮಹಮದ್ ಇಸ್ಮಾಯಿಲ್		09-10-1938	06-08-1959	-	-	

775	ಎಸ್.ಸುಬ್ಬಾರಾವ್		-	19-11-1956	-	-	
776	ಎಂ.ನಾಗಯ್ಯ	ಪ.ಜಾ	16-10-1938	28-07-1963	-	-	
777	ರಾಮದಾಸ್	ಪ.ಪಂ	-	07-08-1964	-	-	
778	ಜೆ.ರಾಜಪ್ಪ	ಪ.ಜಾ	20-12-1937	20-09-1963	-	-	
779	ದಿವಾಕರ ಎ.ಸಿ.		28-11-1969	13-03-1997	14-02-2002	14-02-2002	
780	ಗೋಪಾಲಕೃಷ್ಣ ವೈ.ಹೆಚ್		28-06-1970	20-03-1997	14-02-2002	14-02-2002	
781	ಅರವಿಂದ ಮಲ್ಲಪ್ಪ ಮನಗೊಳಿ		-	-	-	-	ಇಲಾಖೆಯ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ
782	ನುಸರತ್ ಮುವಾಹಿದಾ ಬೇಗಂ		10-06-1960	13-03-1997	14-02-2002	14-02-2002	
783	ಶ್ರೀಧರ ಆರ್		25-12-1965	10-03-1997	14-02-2002	14-02-2002	
784	ಸವಿತ.ಬಿ.ಪಿ		20-08-1970	12-03-1997	25-02-2005	14-02-2002	ಸರ್ಕಾರದ ಅಧಿಸೂಚನೆ ಸಂ: ಸಇ/5/ಎಸಸೇ/2005, ದಿನಾಂಕ: 25-02-2005 ರಲ್ಲಿ ದಿನಾಂಕ: 14-02- 2002 ರಿಂದ ಪೂರ್ವಾನ್ವಯವಾಗಿ ಸ.ಸಂ.ಉಪ ನಿಬಂಧಕರ ಹುದ್ದೆಗೆ ಮುಂಬಡ್ಡಿ ನೀಡಲಾಗಿರುತ್ತದೆ.
785	ರವೀಂದ್ರ ಜಿ.ಎಂ.		12-05-1969	12-03-1997	14-02-2002	14-02-2002	
786	ಸಿರಾಜ್ ಅಹ್ಮದ್ ಖಾಲೀದ್		20-07-1958	04-04-1997	14-02-2002	14-02-2002	

787	ಸತೀಶ್ ಬಿ.ಸಿ.		28-04-1964	12-03-1997	14-02-2002	14-02-2002	
788	ರಾಜಶ್ರೀ ಭೀಮರಾವ್ ಅಗಸರ್ (ರಾಜಶ್ರೀ ಬಿ.ಅಗಸರ್)		01-06-1961	19-03-1997	14-02-2002	14-02-2002	
789	ಶಿವಪ್ರಕಾಶ್ ಆರ್		07-06-1965	10-03-1997	14-02-2002	14-02-2002	
790	ಅರುಣ್ ಕುಮಾರ್ ಎಸ್.ಎನ್		13-09-1968	17-03-1997	14-02-2002	14-02-2002	
791	ನಾಗರಾಜು ಬಿ.		01-06-1960	20-03-1997	14-02-2002	14-02-2002	
792	ನವೀನ್ ಕೆ.ಎಸ್.		23-02-1965	17-03-1997	14-02-2002	14-02-2002	
793	ಮಲ್ಲೂರ್ ಮಲ್ಲಿಕಾರ್ಜುನ ಡಿ.(ಎಂ.ಡಿ.ಮಲ್ಲೂರ್)		20-05-1967	19-03-1997	14-02-2002	14-02-2002	
794	ರಾಮಕೃಷ್ಣ ಗೌಡ.ಪಿ		23-05-1958	20-03-1997	14-02-2002	14-02-2002	
795	ಈರಪ್ಪ ಶಿವಪ್ಪ ಗಿರಡ್ಡಿ (ಐ.ಎಸ್.ಗಿರಡ್ಡಿ)		05-10-1962	10-04-1997	14-02-2002	14-02-2002	
796	ಜಬ್ಬಾರ್ ಬೇಗ್		01-06-1958	20-03-0997	14-02-2002	14-02-2002	
797	ಲತಾ ಕೆ.ಎಸ್.		-	-			ಇಲಾಖೆಯ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ
798	ಕೆಂಪಯ್ಯ ಸಿ.		-	-			ಇಲಾಖೆಯ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ
799	ವೈಜಯಂತಿ ದೇಸಾಯಿ.ಬಿ		15-10-1965	20-03-1997	14-02-2002	14-02-2002	

800	ಸಿ.ಎನ್.ದೇವರಾಜು	ಪ.ಜಾ	22-10-1962	13-03-1997	14-02-2002	14-02-2002	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
801	ಎಂ.ವೆಂಕಟೇಶಪ್ಪ	ಪ.ಜಾ	01-06-1958	20-03-1997	14-02-2002	14-02-2002	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
802	ಕೆ.ಎಲ್.ನರಸಿಂಹಮೂರ್ತಿ	ಪ.ಜಾ	19-12-1956	20-03-1997	14-02-2002	14-02-2002	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
803	ಎಂ.ವೆಂಕಟಸ್ವಾಮಿ		03-06-1962	19-03-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
804	ಉಮಾಕಾಂತ		01-06-1964	15-03-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
805	ಜ್ಯೋತೀಂದ್ರ ಪಿ.ಎಲ್.		20-05-1958	20-03-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
806	ಪಾಟೀಲ್ ಜಿ.ಎಂ. (ಪಾಟೀಲ್ ಗುರಪ್ಪ ಮಲ್ಲಪ್ಪ)		22-07-1967	17-03-1997	05-12-2005	05-12-2005	
807	ಕುಬೇರಪ್ಪ ಬಿ.		03-07-1958	20-03-1997	05-12-2005	05-12-2005	
808	ನಯನ ಕೆ.		28-04-1966	19-03-1997	05-12-2005	05-12-2005	
809	ವೀರಣ್ಣ ಬಿ. ಯಳ್ಳಿ		01-04-1959	21-03-1997	05-12-2005	05-12-2005	
810	ಲಿಂಗರಾಜು ಬಿ.ಆರ್.		27-04-1966	19-03-1997	05-12-2005	05-12-2005	

811	ಮೊಹಮ್ಮದ್ ಜಫರುಲ್ಲಾಖಾನ್		21-05-1966	10-03-1997	05-12-2005	05-12-2005	
812	ಗದ್ದನಕೇರಿ.ಹೆಚ್.ವೈ (ಗದ್ದನಕೇರಿ ಹನುಮಂತ ಯೋಗಪ್ಪ)		21-07-1968	19-03-1997	05-12-2005	05-12-2005	
813	ಪಳಂಗಪ್ಪ ಪಿ.ಆರ್. ಪಳಂಗಪ್ಪ ಪಂತಳ ರಾಮಪ್ಪ		27-06-1957	12-03-1997	05-12-2005	05-12-2005	
814	ಲೋಕೇಶ್ ಆರ್.		08-07-1963	17-03-1997	05-12-2005	05-12-2005	
815	ಬೆಣ್ಣೂರು ಶರಣಬಸಪ್ಪ		22-08-1965	10-03-1997	05-12-2005	05-12-2005	
816	ಗುರುಸ್ವಾಮಿ		23-04-1965	19-03-1997	05-12-2005	05-12-2005	
817	ನಾಗಶಯನ ಪಿ.ಎಂ.	ಪ.ಪಂ	20-07-1960	04-04-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
818	ಲೀಲಾದೇವಿ ಎಂ.	ಪ.ಜಾ	17-12-1962	20-03-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
819	ಶಿವಣ್ಣ ಎಂ.	ಪ.ಜಾ	26-07-1958	20-03-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
820	ವನಜಾಕ್ಷಿ ಸಿ.	ಪ.ಜಾ	07-07-1967	17-03-1997	05-12-2005	05-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
821	ನರಸಿಂಹಮೂರ್ತಿ ಎಂ.ಡಿ.		15-04-1961	19-03-1997	31-12-2005	31-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ

822	ಫೈರೋಜ್ ಟಿ.			13-06-1958	10-03-1997	31-12-2005	31-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
823	ಪಾಂಡುರಂಗಪ್ಪ ಡಿ.			05-06-1961	10-03-1997	31-12-2005	31-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
824	ಪ್ರಕಾಶ್ ರಾವ್			01-08-1964	13-03-1997	31-12-2005	31-12-2005	2017 ಅಧಿನಿಯಮ ರನ್ವಯ ಪುನರಾವಲೋಕಿಸಿದೆ
825	ಉಮಾಶಂಕರ್ ಎಂ.ಜಿ.				-			ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ
826	ಸಿ.ಎನ್.ದೇವರಾಜು	ಪ.ಜಾ		22-10-1962	13-03-1997	14-02-2002	31-12-2005	
827	ಎಂ.ವೆಂಕಟೇಶಪ್ಪ	ಪ.ಜಾ		01-06-1958	20-03-1997	14-02-2002	31-12-2005	
828	ನಾಗಶಯನ ಪಿ.ಎಂ.	ಪ.ಪಂ		20-07-1960	04-04-1997	05-12-2005	31-12-2005	
829	ಕೆ.ಎಲ್.ನರಸಿಂಹಮೂರ್ತಿ	ಪ.ಜಾ		19-12-1956	20-03-1997	14-02-2002	31-12-2005	
830	ಲೀಲಾದೇವಿ ಎಂ.	ಪ.ಜಾ		17-12-1962	20-03-1997	05-12-2005	31-12-2005	
831	ಶಿವಣ್ಣ ಎಂ.	ಪ.ಜಾ		26-07-1958	20-03-1997	05-12-2005	31-12-2005	
832	ಶಿವಕುಮಾರಸ್ವಾಮಿ ಕೆ.ಎಂ.			02-08-1959	19-03-1997	31-12-2005	31-12-2005	
833	ವನಜಾಕ್ಷಿ ಸಿ.	ಪ.ಜಾ		07-07-1967	17-03-1997	05-12-2005	31-12-2005	
834	ಪೂಜಾರಿ ಎಸ್.ಎಸ್. (ಸಂಜಯ್ ಕುಮಾರ್ ಎಸ್.ಪೂಜಾರ)			11-09-1967	20-03-1997	31-12-2005	31-12-2005	



	835	ಇಲ್ಯಾಸ್ ಉಲ್ಲಾ ಷರೀಫ್		03-07-1962	10-03-1997	31-12-2005	31-12-2005	
	836	ಬಾಲಶೇಖರ ಹೆಚ್.	ಪ.ಜಾ	05-06-1966	20-03-1997	31-12-2005	31-12-2005	
	837	ಬೆಲ್ಲದ ಶಿವಪುತ್ರಪ್ಪ ಹನುಮಪ್ಪ (ಎಸ್.ಹೆಚ್.ಬೆಲ್ಲದ)	ಪ.ಪಂ	20-07-1956	20-03-1997	11-03-2011	04-01-2007	ಸರ್ಕಾರದ ಅಧಿಸೂಚನೆ ಸಂ: ಸಇ 283 ಎಸಸೇ 2009, ದಿನಾಂಕ: 11-03-2011 ರಲ್ಲಿ ಪೂರ್ವಾನ್ವಯವಾಗಿ ಪದೋನ್ನತಿ ನೀಡಲಾಗಿರುತ್ತದೆ.
	838	ಸುನೀಲ ಪಾರ್ವತಿ ನಾಯಕ (ಎಸ್.ಪಿ.ನಾಯ್ಕ)		04-06-1964	26-03-1997	04-01-2007	04-01-2007	ದಿನಾಂಕ: 16-01-2010 ರಂದು ಮೃತಪಟ್ಟಿರುತ್ತಾರೆ.
	839	ಸಿ.ರಾಜಣ್ಣ ರೆಡ್ಡಿ		18-05-1959	17-03-1997	04-01-2007	04-01-2007	
	840	ಬಿ.ಮಾದೇಶ್		04-07-1968	20-03-1997	-	-	ಪದೋನ್ನತಿ ಪೂರ್ವದಲ್ಲಿಯೇ ಸೇವೆ ಬಿಟ್ಟಿರುತ್ತಾರೆ
	841	ಎಸ್.ಹೆಚ್.ಸಂತೋಷ್ ಕುಮಾರ್	ಪ.ಜಾ	24-07-1958	19-03-1997	03-09-2011	04-01-2007	ಸರ್ಕಾರದ ಅಧಿಸೂಚನೆ ಸಂ: ಸಇ 120 ಎಸಸೇ 2011, ದಿನಾಂಕ: 03-09-2011 ರಲ್ಲಿ ಪೂರ್ವಾನ್ವಯವಾಗಿ ಪದೋನ್ನತಿ ನೀಡಲಾಗಿರುತ್ತದೆ.
	842	ಹೆಚ್.ಸಿ.ಜೋಷಿ	ಪ.ಜಾ	01-03-1960	12-03-1997	04-01-2007	04-01-2007	

843	ಅಶೋಕ್ ವಿ.ವೊರಬ್		<b>03-07-1960</b>	<b>04-04-1997</b>	<b>04-01-2007</b>	<b>04-01-2007</b>	
844	ಯು.ಭರತ್ ಕುಮಾರ್		<b>15-01-1962</b>	<b>20-03-1997</b>	<b>04-01-2007</b>	<b>04-01-2007</b>	
845	ಮಹೇಂದ್ರಕರ ಮನೋಹರ ಶಂಕರ (ಎಂ.ಎಸ್.ಮಹೇಂದ್ರಕರ)		<b>01-06-1951</b>	<b>17-03-1997</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
846	ಎಂ.ಆರ್.ತಿಮ್ಮಯ್ಯ	<b>ಪ.ಜಾ</b>	<b>02-06-1948</b>	<b>19-03-1997</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
847	ಡಿ.ಬಿ.ಲಿಂಗಣ್ಣಯ್ಯ	<b>ಪ.ಜಾ</b>	<b>01-10-1960</b>	<b>06-12-1999</b>	<b>21-04-2007</b>	<b>21-04-2007</b>	
848	ಮುನಿಯಪ್ಪ ಕೋಲೂರ್	<b>ಪ.ಜಾ</b>	<b>25-04-1964</b>	<b>07-08-2000</b>	<b>21-04-2007</b>	<b>21-04-2007</b>	
849	ಗೋಪಾಲ ಚವ್ವಾಣ್	<b>ಪ.ಜಾ</b>	<b>01-07-1965</b>	<b>02-08-2000</b>	<b>21-04-2007</b>	<b>21-04-2007</b>	
850	ಟಿ.ಜಯಪ್ಪ	<b>ಪ.ಜಾ</b>	<b>25-06-1958</b>	<b>04-04-2001</b>	-	-	ಪದೋನ್ನತಿ ಪೂರ್ವದಲ್ಲಿಯೇ ಸೇವೆ ಬಿಟ್ಟಿರುತ್ತಾರೆ
851	ವಿ.ಕೃಷ್ಣ	<b>ಪ.ಜಾ</b>	-	-	-	-	ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
852	ಡಿ.ಎನ್.ತಿಗಡಿ		<b>01-03-1949</b>	<b>23-12-1967</b>	-	-	
853	ಬಿ.ಬಾಲಕೃಷ್ಣ ರಾವ್		<b>06-01-1953</b>	<b>23-04-1973</b>	<b>21-04-2007</b>	<b>21-04-2007</b>	
854	ಮಂಜುಳಾ ಸುಂದರರಾಜ್		<b>09-10-1952</b>	<b>05-04-1973</b>	<b>21-04-2007</b>	<b>21-04-2007</b>	
855	ಬಿ.ಎಂ.ಮಣಿಯಾರ್		<b>24-10-1955</b>	<b>08-02-1976</b>	<b>04-10-2007</b>	<b>04-10-2007</b>	

856	ಭಾರತಿ		<b>31-05-1949</b>	<b>05-02-1970</b>	-	-	ಪದೋನ್ನತಿ ಪೂರ್ವದಲ್ಲಿಯೇ ಸ್ವಇಚ್ಛಾ ನಿವೃತ್ತಿ ಹೊಂದಿರುತ್ತಾರೆ.
857	ಹೆಚ್.ವಿ.ವೆಂಕಟೇಶ್		<b>10-06-1950</b>	<b>02-02-1976</b>	<b>04-10-2007</b>	<b>04-10-2007</b>	
858	ಕೆ.ಪಾಂಡುರಂಗ		<b>11-08-1953</b>	<b>17-01-1976</b>	<b>04-10-2007</b>	<b>04-10-2007</b>	
859	ಸದಾಶಿವಯ್ಯ		<b>04-07-1949</b>	-			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
860	ಮಹಮ್ಮದ್ ಯೂಸುಫ್		<b>27-12-1949</b>	<b>20-01-1977</b>	<b>04-10-2007</b>	<b>04-10-2007</b>	
861	ಎಂ.ಎನ್.ಶ್ರೀಧರಮೂರ್ತಿ		<b>01-04-1954</b>	<b>30-12-1976</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
862	ನಾಗಭೂಷಣ ಶೆಟ್ಟಿ		<b>22-03-1949</b>	<b>11-04-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
863	ಲಕ್ಷ್ಮಣಾಚಾರ್ಯ ಜೋಷಿ (ಎಲ್.ಎಸ್.ಜೋಷಿ)		<b>04-01-1945</b>	<b>20-10-1966</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
864	ಬಿ.ಪ್ರಭಾಕರಾಚಾರ್ಯ		<b>10-10-1943</b>	<b>07-02-1962</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

865	ಇನಾಂದಾರ್ ಬಿ.ಹೆಚ್.			20-01-1944	05-09-1970	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
866	ಕೃಷ್ಣಪ್ಪ ಆರ್.				05-09-1970	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
867	ಜಿ.ವಿ.ನಾಯಕ್			20-09-1943	09-10-1967	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
868	ಮಾಲತಿ ಎನ್.ಟಿ.			05-04-1946	21-09-1970	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
869	ಕುಲಕರ್ಣಿ ಎಂ.ಆರ್.			16-04-1946	15-04-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
870	ಶಿವಶಂಕರ್ ಎಂ.ಸಿ.			01-03-1944	14-04-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
871	ಸಂತಕಿಷನ್ ಎಸ್.	ಪ.ಜಾ		02-01-1948	24-04-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

872	ಶೇಕ್ ಮೊಹಿನುದ್ದೀನ್ ಎಂ.			01-07-1946	01-03-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
873	ಲಚ್ಚಪ್ಪ ಜಿ.	ಪ.ಪಂ		13-08-1952	21-11-1976	04-10-2007	04-10-2007	
874	ರಾಜಣ್ಣ ಎಸ್.ಜಿ.			20-09-1943	11-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
875	ಮಹಾರುದ್ರಪ್ಪ ಎಸ್.ಸಿ.			03-12-1946	11-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
876	ಮುರಳೀಧರ ಕೆ.			05-11-1946	16-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
877	ಸಜ್ಜನಶೆಟ್ಟಿ ಎಸ್.ಪಿ.			10-06-1944	13-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
878	ನಾಗರಾಜರಾವ್ ಡಿ.ವಿ.			09-01-1946	05-09-1970	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
879	ಎ.ಶ್ರೀನಿವಾಸಮೂರ್ತಿ			13-03-1944	16-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

880	ಎನ್.ಬಿ.ಶಾಸ್ತ್ರಿ			09-11-1944	16-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
881	ಅಕೋನಿ ಆರ್.ಎಲ್.			21-09-1944	05-10-1966	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
882	ಬೆಂಡಿಗೇರಿ ವಿ.ಕೆ.			31-05-1944	03-04-1964	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
883	ಹೆಚ್.ಬಂಡೆಪ್ಪ	ಪ.ಜಾ		02-12-1945	08-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
884	ಹೆಚ್.ಎಸ್.ಚಲವಾದಿ	ಪ.ಜಾ		04-02-1949	20-09-1961	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
885	ಜಿ.ಜಿ.ಲಾಡೆ	ಪ.ಜಾ		20-02-1944	14-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
886	ಜಿ.ಮಲ್ಲಪ್ಪ	ಪ.ಜಾ		01-07-1945	19-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

887	ಎಸ್.ಬಿ.ಬೋಲಾ	ಪ.ಜಾ	27-11-1943	16-07-1964	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
888	ಎನ್.ಎಸ್.ಹಣಗಿ	ಪ.ಪಂ	15-03-1954	10-12-1976	04-10-2007	04-10-2007	
889	ಎಸ್.ಬಿ.ಶಿವಪುರ	ಪ.ಪಂ	15-01-1950	11-05-1973	04-10-2007	04-10-2007	
890	ಪಿ.ಎಂ.ಜಾರ್ಜ್		04-07-1947	12-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
891	ಲಕ್ಷ್ಮಣ್		02-03-1944	12-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
892	ಮರ್ಸಿ ಕ್ರಿಶ್ಚಿನಾ		-	07-09-1970	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
893	ಜಿ.ಎಸ್.ಮೋಹಿತೆ		10-03-1945	08-03-1974	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
894	ಬಸವರಾಜ್ ವೈ.ಎಸ್.		23-01-1943	09-09-1968	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

895	ಸೈಯದ್ ಷಹಬುದ್ದೀನ್		<b>16-03-1946</b>	<b>27-02-1967</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
896	ನಾಗನೂರ್ ಪಿ.ಹೆಚ್.		<b>20-12-1945</b>	<b>18-11-1967</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
897	ನಜೀರ್ ಅಹಮದ್		<b>05-06-1946</b>	<b>18-11-1967</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
898	ಕಲಗುಡಿ ಎನ್.ಜಿ.		<b>01-03-1945</b>	<b>19-11-1968</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
899	ಸಣ್ಣನಂಜೇಗೌಡ ಸಿ.ಬಿ.		<b>20-08-1945</b>	<b>04-02-1962</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
900	ಪಾಟೀಲ್ ಬಿ.ಆರ್.		<b>25-03-1944</b>	<b>12-03-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
901	ಪಾಟೀಲ್ ಎಂ.ಜಿ.		<b>01-03-1945</b>	<b>01-03-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ



902	ರೋಹಿಣಿ ಮಠದ ಆರ್.ಜಿ.		15-01-1945	03-03-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
903	ಗುರುಮಠ ಜಿ.ಪಿ.		15-01-1945	03-03-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
904	ಕೆಂಭಾವಿ ಎ.ಜಿ.		24-09-1944	11-03-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
905	ನಾಯಕ್ ಎನ್.ವಿ.		01-06-1944	16-03-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
906	ರಾಯಣ್ಣಗೌಡ ಬಿ.ಪಿ.		27-12-1944	08-04-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
907	ಶಿವರುದ್ರಪ್ಪ ಪಿ.ಎನ್.		29-07-1945	13-05-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
908	ಶಿವಣ್ಣ		01-04-1946	20-05-1969	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

909	ಅಬ್ದುಲ್ ಸತ್ತರ್ ಖಾನ್		<b>19-04-1944</b>	<b>17-05-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
910	ಶ್ರೀನಿವಾಸಯ್ಯ ಬಿ.ಟಿ.		<b>25-09-1947</b>	<b>28-05-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
911	ಷೇಕ್ಫಲ್ಲಂಗ್ ಸಾಬ್ ಹೆಚ್.		<b>10-06-1949</b>	<b>15-08-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
912	ಸಿದ್ದಪ್ಪ ಎಲ್.		<b>12-07-1945</b>	<b>20-05-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
913	ಪಾಟೀಲ್ ಬಿ.ಆರ್.		<b>15-01-1946</b>	<b>29-06-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
914	ಖಾತಿಬ್ ಎಸ್.ಎಂ.ಎಲ್.		<b>22-02-1945</b>	<b>07-08-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
915	ಮಡಿವಾಳ್ ಎಸ್.ಜಿ. (ದೇಸಾಯಿ)		<b>11-06-1947</b>	<b>07-08-1969</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

916	ಅರ್ಗಿ ಎ.ಎಸ್.		13-04-1946	30-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
917	ಮಂಜಪ್ಪ ಎಸ್.		07-01-1947	18-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
918	ವೀರೇಗೌಡ		01-05-1945	10-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
919	ಅಬ್ಬಲಕಟ್ಟೆ ಎಸ್.ಎಸ್.		26-03-1947	17-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
920	ಗುರುನಂಜಾರಾಧ್ಯ		10-02-1946	10-10-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
921	ಇಜಾಜ್ ಅಹ್ಮದ್		02-01-1949	10-10-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
922	ಕೃಷ್ಣ ಪೂಜಾರಿ ಎಸ್.		17-05-1944	09-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
923	ಬಸಪ್ಪ ಎಂ.		12-10-1950	09-09-1971	04-10-2007	04-10-2007	

924	ಕಡಕೋಳ ಎಂ.ಬಿ.			02-10-1944	17-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
925	ಅಳದಿ ಜೆ.ಕೆ.			05-07-1949	18-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
926	ವೆಂಕಟೇಶ್ ಮೂರ್ತಿ ಕೆ.ಎಂ.			08-09-1951	08-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
927	ಮುಷಾಜ್ ಅಹಮದ್			25-05-1948	09-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
928	ಜಯಣ್ಣ ಬಿ.			05-03-1949	07-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
929	ಸುಬ್ರಹ್ಮಣ್ಯ ಪಿ.			08-04-1950	10-09-1971	04-10-2007	04-10-2007	
930	ಶ್ರೀಮಂತರಾವ್ ಡಬ್ಲ್ಯೂ.ಎಸ್.			18-04-1945	15-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
931	ಯಲ್ಲಪ್ಪ ಎ.	ಪ.ಜಾ		02-08-1944	11-07-1964	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

932	ಸೈಯದ್ ಅಬ್ದುಲ್ ಖಾದೆರ್		19-07-1947	08-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
933	ಅಸುಂಡಿ ಎಸ್.ಎಫ್.		05-10-1949	17-09-1971	04-10-2007	04-10-2007	
934	ಬಸವರಾಜ್ ಅರಸ್		15-03-1945	09-03-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
935	ಮೂರ್ತಯ್ಯ		09-03-1950	09-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
936	ಆದಿ ಚಂದ್ರಶೇಖರ್		18-06-1946	14-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
937	ಹೆಸರೂರ್ ವಿ.ಎಂ.		02-09-1948	20-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
938	ಅಮ್ಮದ್ ಪಾಷಾ		09-05-1949	16-09-1971	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
939	ಲಾಗೇಶ್	ಪ.ಜಾ	04-06-1950	09-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

940	ರಾಜಣ್ಣ ಎಂ.ಎಸ್.	ಪ.ಜಾ	-	14-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
941	ಗಜಕೋಶ್ ಆರ್.ಎನ್.	ಪ.ಜಾ	01-03-1948	07-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
942	ಮಲ್ಲಪ್ಪ ಬಿ.ಬಿ.(ಡಿ.ಎಂ.ದನ್ನಾ)	ಪ.ಜಾ	-	08-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
943	ಗವಿಯಪ್ಪ ಹೆಚ್.	ಪ.ಜಾ	-	14-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
944	ಭೀಮಣ್ಣ	ಪ.ಪಂ	05-05-1951	-	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
945	ಲಿಂಗಣ್ಣ ಬಿ.ಪಿ.		18-05-1951	16-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
946	ಲೋಕನಾಥ್ ಹೆಚ್.ಜಿ.		06-05-1951	14-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

947	ಮುರಳಿಕೃಷ್ಣಪ್ಪ ಟಿ.		<b>20-06-1949</b>	<b>11-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
948	ಚಂದ್ರಯ್ಯ ಎಂ.ಸಿ.		<b>12-01-1949</b>	<b>16-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
949	ಅಪ್ಪಿನಕೊಪ್ಪ ಎಫ್.ಟಿ.		<b>01-03-1946</b>	<b>05-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
950	ರಾಮೇಗೌಡ ಬಿ.ಎಂ.		<b>14-03-1947</b>	<b>16-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
951	ಚಂದ್ರಶೇಖರ್ ಕೆ.ಹೆಚ್.		<b>05-05-1948</b>	<b>11-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
952	ಸುಭಾಸ್ಕರ್ ಬಡಿಗೇರ		<b>20-12-1951</b>	<b>09-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
953	ನಾಗರಾಜ್ ಸಿ.		<b>17-07-1948</b>	<b>11-07-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

954	ಜಗತ್ (ಸುರೇಶ್ ಕುಲಕರ್ಣಿ)		<b>05-06-1950</b>	<b>10-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
955	ಮೊಹಮ್ಮದ್ ಮೊಮೀನ್		<b>18-01-1948</b>	<b>05-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
956	ನಾರಾಯಣಗೌಡ ಟಿ.ಎನ್.		<b>06-03-1948</b>	<b>19-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
957	ಕುಂದರಗಿ ಎಸ್.ಕೆ.		<b>02-08-1948</b>	<b>10-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
958	ಹಿದಾಯತ್ ಉಲ್ಲಾ ಖಾನ್		<b>10-02-1949</b>	<b>07-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
959	ಜಯರಾಂ ಎಸ್.ಡಿ.		<b>12-01-1951</b>	<b>09-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
960	ರೋಜ ಎಸ್.ಎನ್.		<b>10-05-1950</b>	<b>07-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ



961	ಪಾಪಯ್ಯ ಎ.ಎನ್.		<b>30-05-1948</b>	<b>14-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
962	ಪಟೇಲ್ ಹೆಚ್.ಎ.		<b>01-12-1945</b>	<b>14-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
963	ಲೋಕನಾಥ್ ಕೆ.ಎಂ.		<b>19-12-1946</b>	<b>14-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
964	ಏರಿಮನಿ ಎ.ಹೆಚ್.		<b>02-07-1947</b>	<b>04-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
965	ಮನೋಹರ ಸೂರ್ಯ		<b>02-07-1947</b>	<b>04-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
966	ಜಯರಾಮಪ್ಪ ಬಿ.ಟಿ.		<b>15-03-1951</b>	<b>10-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
967	ಪಾಲಂಕರ್ ವಿ.ಪಿ.		<b>01-06-1951</b>	<b>07-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

968	ಪಾಟೀಲ್ ವಿ.ಪಿ.		<b>28-02-1948</b>	<b>04-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
969	ಅರೆಬೆಂಚಿ ಎಸ್.ಪಿ.		<b>01-06-1947</b>	<b>05-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
970	ನಿಂಗಯ್ಯ ಎನ್.ಎಂ.		<b>08-01-1948</b>	<b>17-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
971	ದಿವಟೆ ಡಿ.ಪಿ.		<b>12-12-1950</b>	<b>07-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
972	ಡಿ.ರಾಜಶೇಖರಯ್ಯ		<b>12-09-1947</b>	<b>09-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
973	ನಾಯಕ್ ಕೆ.ಇ.		<b>27-01-1947</b>	<b>05-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
974	ಬೆದ್ರೆ ಕೆ.ವಿ.		<b>10-05-1973</b>	<b>27-05-1995</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

975	ಶಿವಣ್ಣ ಹೆಚ್.ಡಿ.		<b>07-02-1951</b>	<b>11-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
976	ಮಲ್ಲಪ್ಪ ಎಸ್.ಬಿ		<b>20-04-1949</b>	<b>14-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
977	ಸೈಯದ್ ರಷಿಯುದ್ದೀನ್		-	<b>16-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
978	ಶ್ರೀನಿವಾಸಮೂರ್ತಿ ವಿ.ಜಿ.		<b>04-11-1949</b>	<b>14-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
979	ಸುಮಂತ್ ಜಿ.ಎಸ್.		<b>15-08-1945</b>	<b>22-03-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
980	ಖಾಜಾ ಫೀರ್ ಹೆಚ್.ವೈ.		<b>26-01-1948</b>	<b>14-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
981	ಸೌರಭ ಅನ್ವರ್		<b>01-09-1951</b>	<b>16-05-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

982	ಶಿವಲಿಂಗಯ್ಯ	-	14-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
983	ಮೋವಿಸ್ ಶೈಲಾ ಸಾಲಿನಸ್ಸ	17-09-1947	28-003-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
984	ನೀಲಕಂಠ	02-02-1944	08-03-1974	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
985	ಲೊಹರ್ ಹಮೇದಿ	15-05-1950	18-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
986	ವಿಜಾಪುರೆ ಎ.ಟಿ.	07-11-1944	08-03-1974	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
987	ಕೆ.ಎಸ್.ಲಕ್ಷ್ಮಣಾಚಾರ್	03-10-1944	08-03-1974	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
988	ಎನ್.ಬಿ.ಶಿವಕುಮಾರಸ್ವಾಮಿ	20-08-1949	03-05-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

989	ಪಾಟೀಲ್ ಎಸ್.ಎಲ್.		<b>11-07-1947</b>	<b>06-07-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
990	ನೀಲಕಂಠರಾವ್		<b>27-04-1944</b>	<b>08-03-1974</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
991	ಹವಾಲ್ದಾರ್ ಆರ್.ಐ.		<b>20-05-1950</b>	<b>07-07-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
992	ತಿಪ್ಪಣ್ಣ		<b>10-05-1945</b>	<b>08-03-1974</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
993	ಕುರಂದವಾಡ್ ಡಿ.ಆರ್.		<b>29-05-1946</b>	<b>06-07-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
994	ಅರಾವಡೆ ಜಿ.ಡಿ.		<b>20-07-1947</b>	<b>05-07-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
995	ಖಾಜಾ ಮೊಹಿನ್‌ುದ್ದೀನ್ ಬಿ.ಕೆ.		<b>10-03-1949</b>	<b>10-07-1973</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

996	ಬಿಂಜಾವಡಗಿ ಎಸ್.ಎಸ್.		-	10-07-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
997	ಎಂ.ನಾಗಬಸವ	ಪ.ಜಾ	17-02-1945	31-03-1973	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
998	ಶ್ರೀಧರ್ ಎಸ್.		15-03-1955	11-07-1977	10-07-2013	10-07-2013	ವಯೋನಿವೃತ್ತಿ
999	ಬೊಮ್ಮಣ್ಣವರ್ ಎಂ.ಬಿ.	ಪ.ಪಂ	01-04-1944	06-10-1970	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1000	ಬಸವರಾಜು ಜಿ.ವಿ.	ಪ.ಜಾ	03-09-1952	24-01-1977	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1001	ಗಡದ್ ಎಸ್.ಆರ್.		31-05-1950	20-07-1977	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1002	ಕೆ.ಜ್ಞಾನಪ್ರಕಾಶ್	ಪ.ಜಾ	11-03-1952	04-12-1976	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1003	ಭೀಮಪ್ಪ ಎ.ಡಿ.	ಪ.ಜಾ	02-08-1945	10-05-1976	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1004	ಮಹಾದೇವ	ಪ.ಜಾ	08-06-1949	03-12-1976	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1005	ಶಾಲಿಮಾರ್ ಕೆಂಚಪ್ಪ	ಪ.ಜಾ	13-11-1954	30-11-1976	10-07-2013	10-07-2013	
1006	ಮಾದಯ್ಯ ವೈ.	ಪ.ಜಾ	10-07-1951	09-12-1976	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1007	ರಂಗಯ್ಯ	ಪ.ಜಾ	06-12-1951	07-04-1977	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1008	ಬಸವರಾಜು ಬಿ.ಎಂ.	ಪ.ಜಾ	01-06-1950	10-12-1976	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1009	ಚನ್ನಬೈರಯ್ಯ ಎಂ.	ಪ.ಜಾ	21-05-1953	01-12-1976	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1010	ಕಟಗೇರಿ ಎಸ್.ಎಸ್.		01-06-1951	13-07-1977	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1011	ಲಿಂಗರಾಜು	ಪ.ಪಂ	05-04-1952	18-01-1978	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1012	ಕಲ್ಲೋಳಿ ಆರ್.ಎಂ.		<b>01-06-1954</b>	<b>14-07-1977</b>	<b>10-07-2013</b>	<b>10-07-2013</b>	
1013	ನಿಂಗಾರೆಡ್ಡಿ ಎನ್.ಟಿ.		<b>01-06-1947</b>	<b>22-09-1977</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1014	ಪಟ್ಟಣಶೆಟ್ಟಿ ಸಿ.ಐ.		<b>01-06-1952</b>	<b>16-07-1977</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1015	ಅಬ್ದುಲ್ ಖಾಲಿಖ್ ಷರೀಫ್		<b>19-01-1945</b>	<b>09-09-1970</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1016	ಶ್ರೀಮತಿ ಮುಚಂಡಿ ಎಸ್.ಪಿ.		<b>01-12-1944</b>	<b>31-03-1964</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1017	ಪೂರ್ಣಪ್ರಜ್ಞಾಚಾರ್ ಕೆ.		<b>02-10-1952</b>	<b>11-07-1977</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1018	ಪಾಟೀಲ್ ಎಸ್.ಕೆ.		<b>21-03-1945</b>	<b>31-03-1964</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1019	ನೇಗಿನಾಳ್ ಬಿ.ಡಿ.		<b>01-01-1945</b>	<b>31-03-1964</b>	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ



	1020	ಎಸ್.ಬಿ.ಹಳ್ಳಿ	ಪ.ಜಾ	05-06-1944	14-09-1977	-	-	ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1021	ಸಣ್ಣಪ್ಪ ಎನ್.	ಪ.ಜಾ	17-11-1953	23-08-1981	10-07-2013	10-07-2013	
	1022	ಓಬಾನಾಯಕ್ ಜಿ.	ಪ.ಪಂ	03-11-1954	01-10-1981	10-07-2013	10-07-2013	
	1023	ನಾಗೇಶ್ ಎಸ್.ಡೋಂಗ್ರೆ		08-01-1974	29-04-2006	10-07-2013	10-07-2013	
	1024	ಕಾಂತರಾಜು ಆರ್.ಜೆ.		20-07-1972	24-04-2006	10-07-2013	10-07-2013	
1	1025	ವಿಜಯ್‌ಕುಮಾರ್ ಜಿ.ಆರ್		16-02-1973	21-04-2006	10-07-2013	10-07-2013	1998ನೇ ಸಾಲಿನ ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಬೇರೆ ಇಲಾಖೆಯ ಹುದ್ದೆಗೆ ಆಯ್ಕೆಗೊಂಡಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡಿರುವ ತಡೆಯಾಜ್ಞೆ ಮೇರೆಗೆ ಮುಂದುವರೆದಿದ್ದು, ತಡೆಯಾಜ್ಞೆ ತೆರವುಗೊಂಡ ಕೂಡಲೇ ಈ ಜೇಷ್ಠತಾ ಪಟ್ಟಿಯಲ್ಲಿ ಮುಂದುವರೆಯುವುದು ಕೊನೆಗೊಳ್ಳುತ್ತದೆ.

1026	ಅನಿಲ್‌ಕುಮಾರ್ ಕೆ.ಎನ್	28-01-1974	-	-	-	ಸರ್ಕಾರದ ನಡವಳಿ ಸಂಖ್ಯೆ: ಸಇ 204 ಎಸಸೇ 2007, ದಿನಾಂಕ: 16-11-2007 ರಲ್ಲಿ ಆಯ್ಕೆಯನ್ನು ರದ್ದುಪಡಿಸಿದೆ.
1027	ಅಶ್ವತ್ಥ ನಾರಾಯಣ	22-07-1967	24-04-2006	10-07-2013	10-07-2013	
1028	ನಂಜುಂಡೇಗೌಡ ಕೆ.ಎನ್.	25-06-1970	21-04-2006	10-07-2013	10-07-2013	
1029	ಪ್ರಸಾದ ರೆಡ್ಡಿ ಸಿ.	10-05-1970	24-04-2006	10-07-2013	10-07-2013	
1030	ರಾಜಗೋಪಾಲ್	01-06-1970		10-07-2013	10-07-2013	
1031	ಲಕ್ಷ್ಮೀಪತಯ್ಯ	01-08-1967	21-04-2006	10-07-2013	10-07-2013	
1032	ವಿಶ್ವನಾಥ ಮಹಾಂತಪ್ಪ ಮಲ್ಕೋಡ್	10-08-1968		10-07-2013	10-07-2013	ಪರಿಷ್ಕೃತ ಆಯ್ಕೆ ಪಟ್ಟಿಯನ್ನಯ ಬೇರೆ ಇಲಾಖೆಯ ಹುದ್ದೆಗೆ ಆಯ್ಕೆಗೊಂಡಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡಿರುವ ತಡೆಯಾಜ್ಞೆ ಮೇರೆಗೆ

	1033	ಕುಮಾರ ಹೆಚ್.ಪಿ.		22-08-1973		10-07-2013	10-07-2013	ಮುಂದುವರೆದಿದ್ದು, ತಡೆಯಾಜ್ಞೆ ತೆರವುಗೊಂಡ ಕೂಡಲೇ ಈ ಜೇಷ್ಠತಾ ಪಟ್ಟಿಯಲ್ಲಿ ಮುಂದುವರೆಯುವುದು ಕೊನೆಗೊಳ್ಳುತ್ತದೆ.
	1034	ಮಲ್ಲಪ್ಪ ಪಡದಪ್ಪ ಶೆಲ್ವಕೇರಿ		20-06-1969		10-07-2013	10-07-2013	
2	1035	ಮಂಜುಳ ಬಿ.ಜಿ.		09-06-1975	21-04-2006	10-07-2013	10-07-2013	
	1036	ಸಾವಿತ್ರಾ ಬಿ.ಕಡಿ		10-02-1975		10-07-2013	10-07-2013	
3	1037	ಶಶಿಧರ ಪಿ.		08-04-1975	24-04-2006	10-07-2013	10-07-2013	1998ನೇ ಸಾಲಿನ ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಬೇರೆ ಇಲಾಖೆಯ ಹುದ್ದೆಗೆ ಆಯ್ಕೆಗೊಂಡಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡಿರುವ ತಡೆಯಾಜ್ಞೆ ಮೇರೆಗೆ ಮುಂದುವರೆದಿದ್ದು, ತಡೆಯಾಜ್ಞೆ ತೆರವುಗೊಂಡ ಕೂಡಲೇ ಈ ಜೇಷ್ಠತಾ ಪಟ್ಟಿಯಲ್ಲಿ

								ಮುಂದುವರೆಯುವುದು ಕೊನೆಗೊಳ್ಳುತ್ತದೆ.
	1038	ಮೀನಾ ಎಸ್.ನಾಯಕ್		<b>26-10-1974</b>	<b>26-04-2006</b>	<b>10-07-2013</b>	<b>10-07-2013</b>	
	1039	ಸಿದ್ದನಗೌಡ ಎನ್ ನೀಲಪ್ಪನವರ್		<b>01-06-1973</b>	<b>01-07-2019</b>	<b>10-07-20113</b>	<b>10-07-2013</b>	

4	1040	ಸಲೀಂ ಬಿ.ಕೆ.		<b>14-06-1973</b>	<b>10-06-1997</b>	<b>28-02-2014</b>	<b>28-02-2014</b>	1998ನೇ ಸಾಲಿನ ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಬೇರೆ ಇಲಾಖೆಯ ಹುದ್ದೆಗೆ ಆಯ್ಕೆಗೊಂಡಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡಿರುವ ತಡೆಯಾಜ್ಞೆ ಮೇರೆಗೆ ಮುಂದುವರಿದಿದ್ದು, ತಡೆಯಾಜ್ಞೆ ತೆರವುಗೊಂಡ ಕೂಡಲೇ ಈ ಜೇಷ್ಠತಾ ಪಟ್ಟಿಯಲ್ಲಿ ಮುಂದುವರೆಯುವುದು ಕೊನೆಗೊಳ್ಳುತ್ತದೆ.
	1041	ಕಲ್ಲಪ್ಪ ಓಬಣ್ಣಗೋಲ್		<b>01-07-1975</b>	<b>21-04-2006</b>	<b>28-02-2014</b>	<b>28-02-2014</b>	
	1042	ಕೃಷ್ಣಮೂರ್ತಿ ಬಿ.ಆರ್.		<b>20-02-1963</b>	<b>29-04-2006</b>	<b>28-02-2014</b>	<b>28-02-2014</b>	
	1043	ಸುರೇಶ್ ಎನ್.		<b>04-06-1968</b>		<b>28-02-2014</b>	<b>28-02-2014</b>	

5	1044	ಉಮಾ ಎಂ.ಎನ್.		01-05-1967	24-04-2006	28-02-2014	28-02-2014	1998ನೇ ಸಾಲಿನ ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಬೇರೆ ಇಲಾಖೆಯ ಹುದ್ದೆಗೆ ಆಯ್ಕೆಗೊಂಡಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡಿರುವ ತಡೆಯಾಜ್ಞೆ ಮೇರೆಗೆ ಮುಂದುವರೆದಿದ್ದು, ತಡೆಯಾಜ್ಞೆ ತೆರವುಗೊಂಡ ಕೂಡಲೇ ಈ ಜೇಷ್ಠತಾ ಪಟ್ಟಿಯಲ್ಲಿ ಮುಂದುವರೆಯುವುದು ಕೊನೆಗೊಳ್ಳುತ್ತದೆ.
	1045	ಕುಮದಾ ಗಿರೀಶ್		28-03-1977		-	-	ಸರ್ಕಾರದ ನಡವಳಿ ಸಂಖ್ಯೆ: ಸಇ 204 ಎಸಸೇ 2007, ದಿನಾಂಕ: 16-11-2007 ರಲ್ಲಿ ಆಯ್ಕೆಯನ್ನು ರದ್ದುಪಡಿಸಿದೆ.
	1046	ತಿಪ್ಪೇಸ್ವಾಮಿ	ಪ. ಪಂ	08-02-1968		28-02-2014	28-02-2014	
	1047	ಜಯಪ್ರಕಾಶ್ ಬಿ	ಪ.ಜಾ	27-03-1969	20-04-2006	28-02-2014	28-02-2014	
	1048	ಶ್ರೀನಿವಾಸ್ ಕೆ.ಎಲ್	ಪ.ಜಾ	12-07-1973	24-04-2006	28-02-2014	28-02-2014	
	1049	ಪ್ರಕಾಶ್ ಜಿ.	ಪ.ಜಾ	25-06-1967		28-02-2014	28-02-2014	

1050	ರಘುನಾಥ್.ಕೆ.ಆರ್.	ಪ.ಜಾ	26-04-1972	24-04-2006	-	-	ಸರ್ಕಾರದ ಅಧಿಸೂಚನೆ ಸಂಖ್ಯೆ: ಸಇ 331 ಎಸಸೇ 2007, ದಿನಾಂಕ: 25-08-2007 ರಲ್ಲಿ ರಾಜೀನಾಮೆಯನ್ನು ಅಂಗೀಕರಿಸಿದೆ.
1051	ಇಂಗುಲಾಂಬಿಕಾ ವಿ. ಸರೋಡೆ		16-10-1968	26-04-2006	28-02-2014	28-02-2014	
1052	ಶಶಿಕಲಾ ಪಾಳೇದ		14-12-1975		28-02-2014	28-02-2014	
1053	ಸಲ್ಮಾ ಫಿದೋಸ್		01-06-1971	21-04-2006	-	-	-
1054	ಪೂರ್ಣಿಮಾ ಎಸ್.	ಪ.ಜಾತ್ರಿ	23-06-1975	20-04-2006	28-02-2014	28-02-2014	
1055	ಗೀತಾ ಕರುಣಾಕರಬಾಬು	ಪ.ಪಂ	12-06-1966		28-02-2014	28-02-2014	
1056	ಗೋಪಾಲ ರೆಡ್ಡಿ ಕೆ.		25-03-1964		28-02-2014	28-02-2014	
1057	ಸುನೀತಾ ಸಿದ್ರಾಮ್	ಪ.ಜಾ	27-03-1969	20-04-2006	28-02-2014	28-02-2014	ಕಲ್ಯಾಣ ಕರ್ನಾಟಕ ಸ್ಥಳೀಯ ಪ್ರದೇಶ ವೃಂದದ ಜೇಷ್ಠತಾ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
1058	ಗಂಜಿದತ್ತಾತ್ರೇಯ		19-08-1972	16-02-2006	-	-	ದಿ: 08-05-2006 ರಂದು ಇಲಾಖೆಯ ಸೇವೆಯಿಂದ ಬಿಡುಗಡೆ ಹೊಂದಿರುತ್ತಾರೆ.
1059	ಪ್ರವೀಣ್ ಬಿ.ನಾಯಕ್		29-08-1972	16-02-2006	28-02-2014	28-02-2014	

	1060	ಆಯೇಷಾ ಹಕ್		10-10-1976	16-02-2006	-	-	ದಿ: 22-06-2007 ರಂದು ಇಲಾಖೆಯ ಸೇವೆಯಿಂದ ಬಿಡುಗಡೆ ಹೊಂದಿರುತ್ತಾರೆ.
	1061	ಉಮೇಶ್ ಜಿ.	ಪ.ಪಂ	05-07-1975	16-02-2006	28-02-2014	28-02-2014	
6	1062	ವೆಂಕಟೇಶ ಎನ್.		16-05-1967	23-02-2006	28-02-2014	28-02-2014	
	1063	ನಾಗರಾಜ ಎನ್.ಎಂ			27-08-2006	07-08-2006	07-08-2006	ದಿ: 02-06-2008 ರಂದು ಇಲಾಖೆಯ ಸೇವೆಯಿಂದ ಬಿಡುಗಡೆ ಹೊಂದಿರುತ್ತಾರೆ.
	1064	ಸುರೇಶ್ ಗೌಡ		26-04-1980	20-05-2008	28-02-2014	28-02-2014	
	1065	ಯಶಸ್ವಿನಿ		26-11-1980	13-05-2008	28-02-2014	28-02-2014	
	1066	ಪಿ. ಮಹೇಶ್		01-05-1970	10-01-2020	28-02-2014	28-02-2014	
	1067	ಪುಂಡಲೀಕ ಎಲ್ ಸಾದುರೆ		01-06-1970	01-07-2019	28-02-2014	28-02-2014	
	1068	ಜಿ.ಮಲ್ಲಪ್ಪ		11-03-1952	03-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1069	ಎ.ಕೆ.ಜಿಲಾನಿ,		03-02-1953	29-11-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1070	ಎಸ್.ಎಸ್.ಗಡೇದ		11-07-1953	04-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ



1071	ದೇವರಾಜು ಸಿ.	ಪ.ಜಾ	10-06-1942	06-10-1964			ವಯೋನಿವೃತ್ತಿ
1072	ವೆಂಕಟರಾವ್ ಕುಲಕರ್ಣಿ		12-04-1953	29-11-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1073	ರವೀಂದ್ರಗುಡಿ ಆರ್.		27-10-1954	25-11-1976	21-10-2014	21-10-2014	ವಯೋ ನಿವೃತ್ತಿ
1074	ಮಹಮದ್ ಯೂನಿಸ್ ಬಿ.		01-06-1952	06-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1075	ಗೋಪಾಲಗೌಡ.ಎಸ್.		05-04-1948	29-11-1976			ವಯೋನಿವೃತ್ತಿ ಹೊಂದಿರುತ್ತಾರೆ.
1076	ಅನ್ನಾರಿ ಎಸ್, (ಸರ್ಮದ್ ಅನಸಾರಿ)		21-02-1956	26-11-1976	21-10-2014	21-10-2014	ವಯೋ ನಿವೃತ್ತಿ
1077	ಮಕಾಂದರ್ ಟಿ,ಎಂ		01-06-1954	01-07-1972			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1078	ಯಡಹಳ್ಳಿ ಎಂ.ಜಿ.		01-09-1948	04-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1079	ಬಿ.ವೆಂಕಟಪ್ಪ		07-07-1952	08-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1080	ಮಾಡಳ್ಳಿ ವಿ.ಹೆಚ್.		<b>01-01-1954</b>	<b>04-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1081	ವಿ.ಟಿ.ಅಕ್ಕಿ		<b>12-11-1949</b>	<b>13-12-1976</b>			ಪೌತಿ
1082	ಮುಕ್ಕುಪ್ಪ.ವಿ.ಟಿ		<b>01-06-1948</b>	<b>06-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1083	ಗೊರನಾಳ ಎಸ್.ಎಂ.		<b>01-06-1952</b>	<b>18-07-1972</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1084	ಶ್ರೀಧರ ಜಿ.ಎನ್		<b>03-04-1950</b>	<b>01-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1085	ಎಸ್.ಮೆಹಬೂಬ್		<b>25-11-1952</b>	<b>01-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1086	ವಿಜಯಕುಮಾರ್ ಜಿ.ಕುಲಕರ್ಣಿ		<b>22-12-1952</b>	<b>29-11-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1087	ಅಮೀನಗಡ್ ಎಸ್.ಬಿ.		<b>08-08-1953</b>	<b>27-11-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1088	ಮಹ್ಮದ್ ಜಾಫರ್		22-01-1956	04-12-1976	21-10-2014	21-10-2014	
1089	ಎಸ್.ಬಿ.ಹಳ್ಳಿ		05-06-1944	14-09-1977			ವಯೋನಿವೃತ್ತಿ
1090	ಜಿ.ಜಗದೀಶ್		05-02-1953	06-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1091	ಎಸ್.ಜಿ.ಕುಲಕರ್ಣಿ		26-06-1953	09-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1092	ಗಂಗಯ್ಯ ಹೆಚ್.		08-12-1949	29-11-1976			ದಿನಾಂಕ: 31-12-2007 ರಂದು ವಯೋ ನಿವೃತ್ತಿ
1093	ವಿಶ್ವನಾಥ ವಿ.ಸಿ		17-04-1949	08-12-1976			ದಿನಾಂಕ: 30-04-2007 ರಂದು ವಯೋ ನಿವೃತ್ತಿ
1094	ಗಂಗಣ್ಣ		08-04-1949	08-12-1976			ದಿನಾಂಕ: 30-04-2007 ರಂದು ವಯೋನಿವೃತ್ತಿ
1095	ರಾಜಶೇಖರಾಚಾರ್ಯ		18-10-1951	06-12-1976			ಸ್ವಯಂನಿವೃತ್ತಿ
1096	ಲಕ್ಷ್ಮಣ ಎಲ್		06-04-1940	26-06-1961			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1097	ಶಿವಮಹಾದೇವ.ಎಂ		01-05-1954	01-12-1976			ಪೌತಿ
1098	ಗೋಪಾಲಕೃಷ್ಣರಾಜ್ ಅರಸ್		18-04-1955	26-11-1976	21-10-2014	21-10-2014	ವಯೋ ನಿವೃತ್ತಿ

1099	ಎಸ್.ಜಿ.ಜೋಷಿ		<b>01-06-1952</b>	<b>16-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1100	ವಿ.ಎಂ.ಹ್ಯಾಮಣ್ಣವರ್		<b>31-05-1954</b>	<b>09-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1101	ಗೋಪಾಲರೆಡ್ಡಿ ಸಿ.		<b>26-01-1950</b>	<b>01-12-1976</b>			ದಿನಾಂಕ: 31-01-2008 ರಂದು ವಯೋನಿವೃತ್ತಿ
1102	ದಾಸೇಗೌಡ ಸಿ,		<b>12-08-1948</b>	<b>03-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1103	ಅಶ್ವತ್ತಯ್ಯ		<b>25-04-1950</b>	<b>29-11-1976</b>			ದಿನಾಂಕ: 30-04-2008 ರಂದು ವಯೋನಿವೃತ್ತಿ
1104	ಎನ್.ಎ.ಶೇಟ್		<b>14-02-1954</b>	<b>06-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1105	ಸಿ.ಎ.ಉಪಾಧ್ಯ		<b>03-03-1952</b>	<b>03-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1106	ಎಂ.ಕೆ.ಪುಟ್ಟಸ್ವಾಮಿ		<b>01-12-1952</b>	<b>24-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1107	ಹೆಚ್.ವಿ.ಕುಮಾರಸ್ವಾಮಿ		10-02-1952	06-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1108	ರಮಾನಂದ ವಿ.ಎನ್.		22-10-1945	07-10-1970			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1109	ದಿವಾಕರ್ ಟಿ.		26-08-1953	08-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1110	ಸುರೇಶ್ ಬಾಬು ಹೆಚ್.ವಿ		21-08-1951	01-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1111	ಬಾಲಸುಬ್ರಹ್ಮಣ್ಯಂ		17-05-1953	04-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1112	ಜಿ.ಪರಮೇಶಚಂದ್ರ ಜೈನ		25-05-1955	01-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1113	ಕೆ.ಎಸ್.ಗುರುಪ್ರಸಾದ್,		29-05-1953	08-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1114	ಹೆದ್ದೂರಶೆಟ್ಟಿ ಆರ್.ಎಂ.,		28-12-1954	01-12-1976	21-10-2014	21-10-2014	ವಯೋ ನಿವೃತ್ತಿ

1115	ಹೆಚ್.ಪಿ.ಶೆಟ್ಟರ್		<b>05-08-1942</b>	<b>07-04-1966</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1116	ರಸೂಲಾ ಖಾನ್		<b>07-04-1949</b>	<b>08-12-1976</b>			ದಿನಾಂಕ: 30-04-2007 ರಂದು ವಯೋನಿವೃತ್ತಿ
1117	ಜಗದೀಶ್ ಎಲ್.ಆರ್.		<b>06-03-1955</b>	<b>26-11-1976</b>	<b>21-10-2014</b>	<b>21-10-2014</b>	ವಯೋ ನಿವೃತ್ತಿ
1118	ಎಸ್.ಎನ್.ವೈಜ್ಯನಾಥ,		<b>15-05-1951</b>	<b>26-04-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1119	ಸೈಯದ್ ಮಹ್ಮದ್ ಆಲಿ,		<b>05-11-1955</b>	<b>03-12-1976</b>			
1120	ಎಸ್.ನಿಂಗೇಗೌಡ,		<b>10-05-1953</b>	<b>01-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1121	ರಾಜಶೇಖರ್ ಕೆ.ಎಸ್.		<b>30-10-1951</b>	<b>12-10-1983</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1122	ಜಿ.ಟಿ.ವೀರಕರಿಯಣ್ಣ,		<b>22-09-1954</b>	<b>01-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1123	ಎನ್.ಟಿ.ಮರಿಗೌಡ,		<b>25-06-1953</b>	<b>04-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1124	ಡಿ.ಎಸ್.ದೇವರಮನಿ		<b>01-06-1948</b>	<b>20-12-1976</b>			ದಿನಾಂಕ: 31-05-2006 ರಂದು ವಯೋನಿವೃತ್ತಿ
1125	ಬಿ.ಬಿ.ಚಲವಾದಿ,	<b>ಪ.ಜಾ</b>	<b>04-03-1953</b>	<b>04-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1126	ನಾಯಕ್ ಎಸ್.ಆರ್		<b>06-01-1949</b>	<b>07-12-1976</b>			ದಿನಾಂಕ: 31-01-2008 ರಂದು ವಯೋನಿವೃತ್ತಿ
1127	ಎಸ್.ಸುಬ್ರಮಣಿ,		<b>01-06-1951</b>	<b>20-11-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1128	ಗಂಗಾಧರಪ್ಪ ವಿ.		<b>12-04-1952</b>	<b>22-12-1983</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1129	ಹಿರೇಶಿಮೆ ಎಸ್.ಎಂ		<b>11-04-1943</b>	<b>13-11-1976</b>			ದಿನಾಂಕ: 30-04-2001 ರಂದು ವಯೋನಿವೃತ್ತಿ
1130	ಶ್ರೀನಿವಾಸ ಎಂ.ವಿ		<b>29-09-1944</b>	<b>13-11-1976</b>			ದಿನಾಂಕ: 30-09-2002 ರಂದು ವಯೋನಿವೃತ್ತಿ
1131	ರಾಮದಾಸ್ ವಿ		<b>29-11-1940</b>	<b>13-11-1976</b>			ದಿನಾಂಕ: 30-11-1998 ರಂದು ವಯೋನಿವೃತ್ತಿ
1132	ವಾಮನರಾವ್ ಜಾದವ್		<b>05-01-1942</b>	<b>13-11-1976</b>			ದಿನಾಂಕ: 31-01-2000 ರಂದು ವಯೋನಿವೃತ್ತಿ

1133	ರಾಮಸ್ವಾಮಿ ಆರಾದ್ಯ		<b>19-05-1945</b>	<b>09-09-1970</b>			ದಿನಾಂಕ: 31-05-2003 ರಂದು ವಯೋನಿವೃತ್ತಿ
1134	ಇ.ವೆಂಕಟರವಣ	<b>ಪ.ಜಾ</b>	<b>05-03-1952</b>	<b>01-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1135	ಸಿದ್ದಬಸವಯ್ಯ ಟಿ.ಆರ್.		<b>18-10-1957</b>	<b>14-12-1983</b>	<b>21-10-2014</b>	<b>21-10-2014</b>	ವಯೋ ನಿವೃತ್ತಿ
1136	ರಮೇಶ್ ವಿ.ಸಿ		<b>07-07-1940</b>	<b>13-11-1976</b>			ದಿನಾಂಕ: 31-07-1998 ರಂದು ವಯೋನಿವೃತ್ತಿ
1137	ಹೆಗ್ಗಡೆಕಟ್ಟೆ ಆರ್.ಜಿ		<b>14-04-1945</b>	<b>13-11-1976</b>			ದಿನಾಂಕ: 30-04-2003 ರಂದು ವಯೋನಿವೃತ್ತಿ
1138	ಹುದ್ದಾರ ಬಿ.ಆರ್		<b>27-02-1946</b>	<b>13-11-1976</b>			ದಿನಾಂಕ: 29-02-2004 ರಂದು ವಯೋನಿವೃತ್ತಿ
1139	ಸರಸ್ವತಿ ಎಸ್		<b>15-06-1946</b>	<b>13-11-1976</b>			ಪೌತಿ
1140	ರಂಗನಾಥ ಬಿ.ಆರ್		<b>10-05-1946</b>	<b>13-11-1976</b>			ದಿನಾಂಕ: 31-05-2002 ರಂದು ವಯೋನಿವೃತ್ತಿ
1141	ಸುಮಿತ್ರಾ ಎನ್.ಆರ್		<b>10-09-1945</b>	<b>13-11-1976</b>			ಸ್ವಯಂ ನಿವೃತ್ತಿ
1142	ಜಯಪ್ಪ ಎಸ್.ಸಿ		<b>10-04-1958</b>	<b>09-12-1983</b>	<b>21-10-2014</b>	<b>21-10-2014</b>	
1143	ಜಂಬಗಿ ಎನ್.ಎಂ		<b>01-09-1943</b>	<b>03-11-1976</b>			ದಿನಾಂಕ: 31-08-2001 ರಂದು ವಯೋನಿವೃತ್ತಿ
1144	ಅನಂತರಾಮಶೆಟ್ಟಿ.ಡಿ.ಹೆ ಚ್		<b>07-05-1944</b>	<b>03-11-1976</b>			ದಿನಾಂಕ: 31-05-2002 ರಂದು ವಯೋನಿವೃತ್ತಿ



1145	ದೇಶಮಾನೆ ಎಸ್.ಎನ್	ಪ.ಜಾ	01-06-1949	02-05-1977			ದಿನಾಂಕ: 31-05-2007 ರಂದು ವಯೋನಿವೃತ್ತಿ
1146	ನಾಗರಾಜು ಡಿ.ಎಂ	ಪ.ಜಾ	24-10-1949	02-05-1977			ದಿನಾಂಕ: 31-10-2007 ರಂದು ವಯೋನಿವೃತ್ತಿ
1147	ಎಸ್.ಶಿವಸ್ವಾಮಿ,	ಪ.ಜಾ	02-12-1952	02-06-1975			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1148	ಎ.ಬಿ.ಚೌಗುಲೇ(ಚಿಮನೆ),		12-07-1953	03-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1149	ಬಸವರಾಜ ವಾಲ್ಮೀಕಿ,	ಪ.ಪಂ	01-06-1956	23-07-1985			
1150	ಎಲ್.ಎ.ಷರೀಫ್,		10-10-1950	30-11-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1151	ಕೆ.ಟಿ.ರಾಮಕೃಷ್ಣಪ್ಪ,		08-06-1951	04-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1152	ಸಣ್ಣಕರಿಯಪ್ಪ		15-08-1948	01-12-1976			ದಿನಾಂಕ: 31-08-2006 ರಂದು ವಯೋನಿವೃತ್ತಿ
1153	ಆರ್.ಎಂ.ಸಾನಿ		01-06-1950	03-12-1976			ದಿನಾಂಕ: 31-05-2008 ರಂದು ವಯೋನಿವೃತ್ತಿ

1154	ಸಿ.ಆರ್.ಉಂಡೆ,		<b>08-04-1953</b>	<b>03-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1155	ಹನುಮಾನಾಯಕ್.ಡಿ		<b>01-07-1948</b>	<b>29-11-1976</b>			ದಿನಾಂಕ: 30-06-2006 ರಂದು ವಯೋನಿವೃತ್ತಿ
1156	ರಾಮಣ್ಣ.ಟಿ		<b>01-07-1952</b>	<b>18-04-1977</b>			ಘೌತಿ
1157	ಬಿ.ಚನ್ನಬಸಪ್ಪ		<b>02-05-1952</b>	<b>27-11-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1158	ಆರ್.ಶರಣಪ್ಪ		<b>12-07-1953</b>	<b>19-12-1983</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1159	ಎಸ್.ಹೆಚ್.ಪಾಟೀಲ್		<b>01-06-1951</b>	<b>04-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1160	ಗುರುಸಿದ್ದಪ್ಪ ಟಿ.		<b>09-03-1948</b>	<b>17-11-1976</b>			ದಿನಾಂಕ: 31-03-2006 ರಂದು ವಯೋನಿವೃತ್ತಿ
1161	ಎ.ಎಸ್.ಚಂದಾವಲೆ		<b>01-01-1953</b>	<b>09-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

	1162	ವರದೇಗೌಡ		19-12-1953	16-12-1983			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1163	ಎಸ್.ಜಿ.ಜಮಖಂಡಿ		08-02-1951	06-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1164	ಎಂ.ಎಸ್.ಖಾಟೆ		01-06-1953	09-11-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1165	ಅಮೃತಹೊಳ್ಳ		14-04-1953	09-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1166	ಶರಣಪ್ಪ ಕರೋಟೆ		24-07-1951	30-11-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1167	ಪಟೆಗಾರ್ ಎಂ.ಡಿ		01-09-1950	04-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
	1168	ಅಮೃತಪ್ಪ	ಪ.ಜಾ	08-03-1950	16-05-1975			ದಿನಾಂಕ: 31-08-2008 ರಂದು ವಯೋನಿವೃತ್ತಿ

1169	ಹೆಚ್.ಆರ್.ಮಲ್ಲಪ್ಪ		17-02-1954	16-12-1983			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1170	ಶ್ರೀಮತಿ ಎನ್.ಹೆಚ್.ಸಾಂಬ್ರಾಣಿ	ಪ.ಜಾ	21-05-1951	07-06-1975			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1171	ಸುಬ್ಬರಾಯುಡು		01-07-1952	12-01-1975			ಸ್ವಯಂ ನಿವೃತ್ತಿ
1172	ಎಸ್.ಬಿ.ಅಗೇರಾ	ಪ.ಜಾ	20-03-1953	12-06-1975			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1173	ಎಸ್.ಬಿ.ಸಾಂಬ್ರಾಣಿ	ಪ.ಜಾ	26-02-1953	11-06-1975			ಪೌತಿ
1174	ಬಸವರಾಜು.ಕೆ		05-09-1946	02-08-1965			ದಿನಾಂಕ: 30-09-2004 ರಂದು ವಯೋನಿವೃತ್ತಿ
1175	ತೋಟಗಂಟಿ ಎಸ್.ಐ		06-03-1948	04-12-1976			ದಿನಾಂಕ: 31-03-2006 ರಂದು ವಯೋನಿವೃತ್ತಿ
1176	ಕೆ.ಎಸ್.ಸಿದ್ದರಾಮು	ಪ.ಜಾ	04-03-1952	12-11-1983			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1177	ಎನ್.ಎಸ್.ಮುಲ್ಲಾ		10-01-1954	04-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1178	ಎಸ್.ಎಸ್.ಹಳಕಟ್ಟಿ			30-05-1952	09-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1179	ಕೆ.ವಿ.ಶಿಂಗೋಟಿ			15-06-1953	06-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1180	ಹೆಚ್.ವಿ.ನಾಯಕ್			01-10-1953	09-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1181	ಎನ್.ಚಂದ್ರಪ್ಪ			08-03-1951	08-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1182	ಬಿ.ಎಂ.ರಂಗರಾಮಯ್ಯ	ಪ.ಜಾ		23-05-1952	21-12-1983			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1183	ಜಿ.ಬಿ.ಆಲದಕಟ್ಟಿ			01-05-1953	07-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1184	ಎಸ್.ಟಿ.ಉತ್ತರಕರ			29-03-1955	03-12-1976	21-10-2014	21-10-2014	ವಯೋ ನಿವೃತ್ತಿ
1185	ಎಂ.ಬಿ.ಬಸವನಾಳ			01-06-1953	03-12-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1186	ಬಿ.ವಿ.ಹರ್ತಿ		<b>01-06-1948</b>	<b>10-12-1976</b>			ದಿನಾಂಕ: 31-05-2006 ರಂದು ವಯೋನಿವೃತ್ತಿ
1187	ಬಸಪ್ಪ		<b>05-03-1952</b>	<b>10-12-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1188	ಕೆ.ಎಸ್.ಸಿದ್ದಾರ್ಥ		<b>09-03-1956</b>	<b>09-01-1984</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1189	ಬಿ.ಸೇತುಮಾಧವರಾವ್		<b>12-06-1955</b>	<b>01-12-1976</b>	<b>21-10-2014</b>	<b>21-10-2014</b>	ವಯೋ ನಿವೃತ್ತಿ
1190	ಸೈಯದ್ ಯಾಕೂಬ್		<b>09-05-1950</b>	<b>06-12-1976</b>			ದಿ: 31-05-2008 ರಂದು ವಯೋನಿವೃತ್ತಿ
1191	ಕೆ.ಅಬ್ದುಲ್ ಬಾರಿ		<b>22-01-1955</b>	<b>27-11-1976</b>	<b>21-10-2014</b>	<b>21-10-2014</b>	ವಯೋ ನಿವೃತ್ತಿ
1192	ಬಿ.ಎಸ್.ಜವರಾಯಿಗೌಡ		<b>08-06-1955</b>	<b>06-12-1976</b>	<b>21-10-2014</b>	<b>21-10-2014</b>	ವಯೋ ನಿವೃತ್ತಿ
1193	ವಿಶ್ವನಾಥಯ್ಯ		<b>03-05-1948</b>	<b>06-12-1976</b>			ದಿ: 31-05-2006 ರಂದು ವಯೋನಿವೃತ್ತಿ
1194	ಎಸ್.ಎನ್.ಲೋಕೇಶ್ವರನವ ರ್		<b>01-06-1951</b>	<b>15-02-1984</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1195	ಮಹಮ್ಮದ್ ಉಮ್ಮರ್		<b>15-08-1953</b>	<b>30-11-1976</b>			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ

1196	ಬಿ.ವಿ.ಗೋವಿಂದರಾಜು		15-10-1950	26-11-1976			ಪದೋನ್ನತಿ ಪೂರ್ವದಲ್ಲಿಯೇ ವಯೋನಿವೃತ್ತಿ
1197	ಸಿರಿಕಾರ ರಾಜಣ್ಣ		09-03-1950	28-11-1976			ದಿ: 31-03-2008 ರಂದು ವಯೋನಿವೃತ್ತಿ
1198	ಬಿಜಾಪುರ ವಿ.ಕೆ		01-03-1946	07-05-1973			ದಿ: 29-02-2004 ರಂದು ವಯೋನಿವೃತ್ತಿ
1199	ನಂಜಪ್ಪ.ವಿ.ಕೆ		10-01-1949	29-11-1976			ಸ್ವಯಂ ನಿವೃತ್ತಿ
1200	ಸಂಗನಬಸಪ್ಪ.ಬಿ.ಕೆ		10-09-1948	04-07-1984			ದಿ: 30-09-2006 ರಂದು ವಯೋನಿವೃತ್ತಿ
1201	ಸೋಮಶೇಕರಪ್ಪ.ಇ		02-03-1950	12-06-1976			
1202	ವಿ.ನಟರಾಜನ್		02-10-1954	03-12-1976	21-10-2014	21-10-2014	ವಯೋ ನಿವೃತ್ತಿ
1203	ಸೈಯದ್ ಮಹ್ಮದ್ ಆಲಿ,		05-11-1955		30-10-2015	30-10-2015	ವಯೋ ನಿವೃತ್ತಿ
1204	ರಾಜೇಗೌಡ ಹೆಚ್.ಡಿ		06-04-1949	06-12-1976			ದಿ: 30-04-2007 ರಂದು ವಯೋನಿವೃತ್ತಿ
1205	ಎಸ್.ಹೆಚ್.ಷರೀಫ್		04-08-1951	01-12-1976			
1206	ಜಮಾದಾರ್.ಎಸ್.ಎ		01-08-1948	12-08-1978			ದಿ: 31-07-2006 ರಂದು ವಯೋನಿವೃತ್ತಿ
1207	ಹುಲಗಪ್ಪ	ಪ.ಜಾ	10-04-1953	17-05-1976			
1208	ವೇಣುಗೋಪಾಲ್ ಆರ್.		15-10-1952	08-12-1976			
1209	ಅಪ್ಪಾಜಿಗೌಡ ಹೆಚ್.ಎಂ		12-06-1956	30-11-1985			

1210	ಗುಲಣ್ಣನವರ್ ಎಸ್.ಆರ್		04-10-1951	16-10-1975			
1211	ಅಂಗಡಿ ಎಸ್.ಎ.		25-07-1957	17-07-1985	29-07-2016	29-07-2016	ವಯೋ ನಿವೃತ್ತಿ
1212	ಜಯಪ್ರಕಾಶ್ ಜಿ.ಎಸ್		26-09-1959	12-07-1985	29-07-2016	29-07-2016	ವಯೋ ನಿವೃತ್ತಿ
1213	ದೇಶಪಾಂಡೆ ಎ.ಬಿ		18-03-1955	15-07-1985			ವಯೋ ನಿವೃತ್ತಿ
1214	ಜೋಷಿ ಡಿ.ಬಿ		04-12-1956	08-07-1985			ವಯೋ ನಿವೃತ್ತಿ
1215	ಕೃಷ್ಣಶೆಟ್ಟಿ ಎಸ್.		15-07-1958	06-07-1985			
1216	ಗೋಪಾಲಯ್ಯ ಎನ್.ಕೆ.		01-07-1960	06-07-1985			ಲೋಕಾಯುಕ್ತ ವಿಚಾರಣೆ ಬಾಕಿ ಇರುತ್ತದೆ
1217	ಸೂರ್ಯವಂಶಿ		21-03-1956	09-09-1985			ವಯೋ ನಿವೃತ್ತಿ
1218	ರಂಗಪ್ಪ ಎಂ.ಎಸ್.		22-05-1958	17-03-1986			ವಯೋ ನಿವೃತ್ತಿ
1219	ಗೋದಾಲಕ್ಷ್ಮಿ ಎಸ್.ಆರ್.		11-03-1954	01-12-1975			ವಯೋ ನಿವೃತ್ತಿ
1220	ಭಾಸ್ಕರಾಚಾರಿ ಡಿ.		01-06-1959	26-06-1984	29-07-2016	29-07-2016	ವಯೋ ನಿವೃತ್ತಿ
1221	ಹಿರೇಮಠ ಎ.ಎಂ.		02-04-1962	09-07-1984	29-07-2016	29-07-2016	ವಯೋ ನಿವೃತ್ತಿ
1222	ಗಚ್ಚಿ ಜಿ.ಟಿ.		10-08-1960	09-07-1984	29-07-2016	29-07-2016	ವಯೋ ನಿವೃತ್ತಿ
1223	ಹೊನ್ನೇಗೌಡ ಬಿ.ವಿ.		10-07-1960	31-10-1984	29-07-2016	29-07-2016	ವಯೋ ನಿವೃತ್ತಿ
1224	ಸತ್ಯವತಿ		08-10-1955	05-07-1984			ವಯೋ ನಿವೃತ್ತಿ
1225	ದೊಡ್ಡತಮ್ಮೇಗೌಡ		06-07-1956	17-02-1984	29-07-2016	29-07-2016	ವಯೋ ನಿವೃತ್ತಿ
1226	ಸಂಧ್ಯಾ ಹೆಚ್.ವಿ.		20-01-1962	17-01-1986	29-07-2016	29-07-2016	ವಯೋ ನಿವೃತ್ತಿ
1227	ಪಂಡರಿಚೌವ್ವಾಣ		26-04-1956	31-05-1984			ವಯೋ ನಿವೃತ್ತಿ
1228	ಲಮಾಣಿ ಬಿ.ಪಿ.		01-08-1955	01-06-1984			ವಯೋ ನಿವೃತ್ತಿ



	1229	ಮಾಸಿಲಾಮಣಿ ಎಂ.		08-08-1947	17-11-1970			ವಯೋ ನಿವೃತ್ತಿ
	1230	ಗುರುಮೂರ್ತಿ ಸ್ವಾಮಿ		12-05-1957	07-04-1986	29-07-2016	29-07-2016	ವಯೋ ನಿವೃತ್ತಿ
	1231	ಕಟ್ಟಿಮನಿ ಎಸ್.ಬಿ.		01-06-1956	12-07-1984			ವಯೋ ನಿವೃತ್ತಿ
	1232	ಪಿ.ಎನ್.ಕಳಸಣ್ಣನವರ	ಪ.ಜಾ	02-05-1959	07-07-1984	29-07-2016	29-07-2016	ವಯೋ ನಿವೃತ್ತಿ
	1233	ಯೆಲ್ಲಪ್ಪ ನೇಮಪ್ಪ ಹೊಸೂರ್		01-06-1962	09-01-2020	18-01-2020	18-01-2020	ವಯೋ ನಿವೃತ್ತಿ
7	1234	ವಿಕ್ರಮರಾಜೇ ಅರಸ್		13-07-1964	06-06-1986	18-01-2020	18-01-2020	
	1235	ಮಂಜುನಾಥಪ್ಪ .ಎಸ್		05-01-1961	01-06-1984	18-01-2020	18-01-2020	ವಯೋ ನಿವೃತ್ತಿ
	1236	ಮುದೇನೂರ್ ಎಂ ಜಿ (ಮಾಲಾತೇಶ್ ಜಿ ಮುದೇನೂರು)		27-05-1960	10-07-1984	18-01-2020	18-01-2020	ವಯೋ ನಿವೃತ್ತಿ
	1237	ಕಾಲಗಿ ಪಿಬಿ (ಪ್ರಭುಗೌಡ ಬಸಣಗೌಡ ಕಾಳಗಿ)		01-06-1961	10-07-1984	18-01-2020	18-01-2020	ವಯೋ ನಿವೃತ್ತಿ
8	1238	ನಿಂಬಾಳ್ ಸಿಎಸ್		01-06-1963	28-03-1980	18-01-2020	18-01-2020	
9	1239	ಮಂಜುನಾಥ ಸಿಂಗ್ ಎಸ್.ಜಿ		09-09-1964	14-10-1988	18-01-2020	18-01-2020	
10	1240	ಅನ್ನಪೂರ್ಣ ಹೆಚ್		15-05-1964	04-11-1988	18-01-2020	18-01-2020	
	1241	ದಯಾನಂದ ಹೆಚ್ ಕೆ		10-05-1962	05-12-1988	18-01-2020	18-01-2020	ವಯೋ ನಿವೃತ್ತಿ

	1242	ಸಾಲೇರ ತಿಮ್ಮಣ್ಣ		15-07-1960	01-06-1984	18-01-2020	18-01-2020	ವಯೋ ನಿವೃತ್ತಿ
	1243	ಗಣೇಶ್ ಆರ್		04-09-1962	07-03-1984	18-01-2020	18-01-2020	ವಯೋ ನಿವೃತ್ತಿ
11	1244	ಶಂಕರ್		01-06-1967	08-04-2019	11-05-2022	11-05-2022	
12	1245	ಅಜ್ಜತ್ ಉಲ್ಲಾ ಖಾನ್		08-07-1969	14-02-2020	11-05-2022	11-05-2022	
13	1246	ಅಶ್ವಿನಿ. ವೈ. ಟಿ		16-02-1975	08-04-2019	11-05-2022	11-05-2022	
14	1247	ಮಂಜುಳಾ		09-09-1963	09-01-1989	11-05-2022	11-05-2022	
15	1248	ಮಂಜುನಾಥ್. ಎಂ. ಬಿ		11-05-1965	27-07-1989	11-05-2022	11-05-2022	
16	1249	ಆರ್.ಟಿ.ಪೋಲ್	ಪ.ಜಾ	01-07-1973	27-11-1995	11-05-2022	11-05-2022	
17	1250	ಪೂಜಾರ್. ಎಂ. ಬಿ(ಮಲ್ಲಿಕಾರ್ಜುನ ಬಿ ಪೂಜಾರ್)		11-05-1965	27-07-1989	11-05-2022	11-05-2022	
18	1251	ಬಂಟ್. ಎಸ್. ಜಿ		15-06-1963	15-03-1991	11-05-2022	11-05-2022	
19	1252	ವಾಸುದೇವ. ಜಿ		13-05-1964	25-03-1991	11-05-2022	11-05-2022	
20	1253	ಮಂಜುನಾಥ್. ಆರ್		21-04-1966	20-06-1991	11-05-2022	11-05-2022	
21	1254	ಪುಷ್ಪ. ಜಿ		07-05-1965	25-09-1991	11-05-2022	11-05-2022	
22	1255	ಎಸ್. ಎಸ್. ಕಬಾಡೆ		01-07-1974	02-12-1995	11-05-2022	11-05-2022	
23	1256	ರೇಖಾ. ಟಿ. ಆರ್		26-06-1969	18-03-1992	11-05-2022	11-05-2022	
24	1257	ಮೂರ್ತಿ. ಹೆಚ್.	ಪ.ಜಾ	20-07-1967	02-06-1992	11-05-2022	11-05-2022	
25	1258	ಮಣಿ. ಎನ್. ಎಂ		05-08-1964	12-07-1990	11-05-2022	11-05-2022	
26	1259	ಮಂಜುನಾಥ್. ಎಂ. ಪಿ		18-06-1966	12-12-1988	11-05-2022	11-05-2022	

27	1260	ಆರೀಫ್ ಉಲ್ಲಾ ಆಸೀಫ್		24-01-1963	27-02-1992	11-05-2022	11-05-2022	
28	1261	ರಮೇಶ್. ಹೆಚ್. ಎನ್	ಪ.ಜಾ	10-05-1972	10-02-1993	11-05-2022	11-05-2022	
29	1262	ಲಕ್ಷ್ಮೀನಾರಾಯಣ. ಜಿ. ಎನ್		10-05-1973	31-12-1993	11-05-2022	11-05-2022	
	1263	ವಾಸುದೇವಮೂರ್ತಿ. ಬಿ. ಎಂ	ಪ.ಜಾ	11-02-1973	06-01-1994	11-05-2022	11-05-2022	ನಿಧನ ಹೊಂದಿರುತ್ತಾರೆ.
30	1264	ಜ್ಯೋತಿ ಅರಸ್. ಜಿ. ಸಿ		23-04-1968	17-01-1994	11-05-2022	11-05-2022	
31	1265	ರಮೇಶ್. ಹೆಚ್		17-02-1966	11-01-1988	11-05-2022	11-05-2022	

(ಕೆ.ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಹಕಾರ ಇಲಾಖೆ

PR-1329

**ಕರ್ನಾಟಕ ಸರ್ಕಾರ**

ಸಂ: ಸಿಒ 66 ಇಸಿಎ 2023

ಕರ್ನಾಟಕ ಸರ್ಕಾರ ಸಚಿವಾಲಯ  
ಬಹುಮಹಡಿಗಳ ಕಟ್ಟಡ  
ಬೆಂಗಳೂರು, ದಿನಾಂಕ:26.10.2023

**ಅಧಿಸೂಚನೆ-II**

ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳ ಉಪ ನಿಬಂಧಕರು, "ಕಲ್ಯಾಣ ಕರ್ನಾಟಕ ಪ್ರದೇಶ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು" ದಿನಾಂಕ:31.12.2022ರಲ್ಲಿರುವಂತೆ ತಯಾರಿಸಿ, ಪ್ರಕಟಿಸಿ, ಈ ಬಗ್ಗೆ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗಿರುವುದಿಲ್ಲ.

ಆದ್ದರಿಂದ, ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳ ಉಪ ನಿಬಂಧಕರು, "ಕಲ್ಯಾಣ ಕರ್ನಾಟಕ ಪ್ರದೇಶ ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು" ದಿನಾಂಕ:31.12.2022ರಲ್ಲಿರುವಂತೆ ತಯಾರಿಸಿ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಕೆ.ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ-2  
ಸಹಕಾರ ಇಲಾಖೆ

**ಸರ್ಕಾರದ ಅಧಿಸೂಚನೆ-II ಸಂಖ್ಯೆ:ಸಇ 66 ಇಸಿಎ 2023, ದಿನಾಂಕ:26.10.2023ಕ್ಕೆ ಅನುಬಂಧ-I**

**ಮುಂಬಡ್ತಿ ಮಾಡುವ ವೃಂದಗಳಿಗೆ**

**ದಿನಾಂಕ:31-12-2022 ರಲ್ಲಿ ಇದ್ದಂತೆ ಅಂತಿಮ ಜೇಷ್ಠತಾ ಪಟ್ಟಿ**

1	ಇಲಾಖೆ:	ಸಹಕಾರ ಇಲಾಖೆ	
2	ವೃಂದದ ಹೆಸರು:	ಸಹಕಾರ ಸಂಘಗಳ ಉಪ ನಿಬಂಧಕರು (ಕಲ್ಯಾಣ ಕರ್ನಾಟಕ ಪ್ರದೇಶ)	
3	ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳರಡೂ ಒಳಗೊಂಡಂತೆ):		
4	ನೇಮಕಾತಿ ನಿಯಮಗಳ ಅನುಸಾರ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ನಿಗದಿಪಡಿಸಲಾದ ಅನುಪಾತ/ಪ್ರತಿಶತ:	7	7
		ಪದೋನ್ನತಿ 100 %	

ಭಾಗ-1 ಹುದ್ದೆಗಳ ವಾಸ್ತವಿಕ ಮಾಹಿತಿ												
ಕ್ರ. ಸಂ	ವೃಂದದ ಹೆಸರು	ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿಗೆ ಮತ್ತು ಮುಂಬಡ್ತಿಗೆ ವರ್ಗೀಕರಿಸಲಾದ ಹುದ್ದೆಗಳ ಸಂಖ್ಯೆ		ವಾಸ್ತವವಾಗಿ ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆ		ಹುದ್ದೆಗಳ ಅನುಪಾತ (Quota) ಮತ್ತು ಭರ್ತಿ ಮಾಡಲಾದ ಹುದ್ದೆಗಳ ನಡುವಿನ ಸಂಖ್ಯಾ ವ್ಯತ್ಯಾಸ				ವಾಸ್ತವವಾಗಿ ಲಭ್ಯವಾಗುವ ಖಾಲಿ ಹುದ್ದೆಗಳ ಸಂಖ್ಯೆ		ಷರಾ
		ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ಹೆಚ್ಚುವರಿ		ಕೊರತೆ		ನೇರ ನೇಮಕಾತಿ	ಮುಂಬಡ್ತಿ	
						ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ			
1	2	3	4	5	6	7	8	9	10	11	12	13
1	ಸಹಕಾರ ಸಂಘಗಳ ಉಪ ನಿಬಂಧಕರು (ಕಲ್ಯಾಣ ಕರ್ನಾಟಕ ಪ್ರದೇಶ) ಮಂಜೂರಾದ ಒಟ್ಟು ಹುದ್ದೆಗಳು - 7	0	7	0	4	0	0	0	0	0	3	

(ಕೆ.ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಹಕಾರ ಇಲಾಖೆ

**ಸರ್ಕಾರದ ಅಧಿಸೂಚನೆ-II ಸಂಖ್ಯೆ:ಸಇ 66 ಇಸಿಎ 2023, ದಿನಾಂಕ:26.10.2023ಕ್ಕೆ ಅನುಬಂಧ- II**  
**ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 106 ಸೆನೆನಿ 2021, ದಿನಾಂಕ:10.12.2021 ರನ್ವಯ ದಿನಾಂಕ:31.12.2022ರ ಅಂತ್ಯಕ್ಕೆ**  
**ಇದ್ದಂತೆ ಕಲ್ಯಾಣ ಕರ್ನಾಟಕ ಸ್ಥಳೀಯ ಪ್ರದೇಶದ**  
**ಸಹಕಾರ ಸಂಘಗಳ ಉಪ ನಿಬಂಧಕರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ.**

ಕ್ರ. ಸಂ	ಹಿಂದಿನ ಜೇಷ್ಠತಾ ಪಟ್ಟಿ ಕ್ರಮಾಂಕ	ಹೆಸರು	ಮೀಸಲಾತಿ ವರ್ಗ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ವಾಸ್ತವ ವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	2	3	4	5	6	7	8	9
	ಉಳಿಕೆ ಮೂಲ ವೃಂದದ ಜೇಷ್ಠತಾ ಪಟ್ಟಿ ಸಂಖ್ಯೆ: 1057	ಸುನೀತಾ ಸಿದ್ರಾಮ್	ಪ.ಜಾ	27-03-1969	20-04-2006	28-02-2014	28-02-2014	ಉಳಿಕೆಮೂಲ ವೃಂದದ ಜೇಷ್ಠತಾಪಟ್ಟಿಯಿಂದ ಕಲ್ಯಾಣ ಕರ್ನಾಟಕ ಸ್ಥಳೀಯ ಪ್ರದೇಶ ವೃಂದಕ್ಕೆ ಸೇರ್ಪಡೆಗೊಳಿಸಿದೆ.
1		ನಾಗೇಂದ್ರ ಮಾಖಾ		22-07-1959	31-05-1984	12-09-2014	12-09-2014	ವಯೋ ನಿವೃತ್ತಿ ಹೊಂದಿರುತ್ತಾರೆ.
2		ಬಿ. ಮಹೇಶ್ವರ		20-01-1957	06-06-1984	12-09-2014	12-09-2014	ವಯೋ ನಿವೃತ್ತಿ ಹೊಂದಿರುತ್ತಾರೆ.
3		ಸಿದ್ದೇಕೊಪ್ಪ		01-06-1960	31-05-1984	12-09-2014	12-09-2014	ವಯೋ ನಿವೃತ್ತಿ ಹೊಂದಿರುತ್ತಾರೆ.

	4	ಕಂಠಿ ಶಂಕರ	ಪ.ಜಾ	05-04-1955	14-09-1977	-	-	ವಯೋ ನಿವೃತ್ತಿ ಹೊಂದಿರುತ್ತಾರೆ.
	5	ಎಲ್. ತಿಪ್ಪೇಸ್ವಾಮಿ		08-12-1959	03-08-1987	31-12-2015	31-12-2015	ವಯೋ ನಿವೃತ್ತಿ ಹೊಂದಿರುತ್ತಾರೆ.
	6	ನಿಂಗಪ್ಪಗೌಡ		01-06-1957	09-07-1984	31-12-2015	31-12-2015	ವಯೋ ನಿವೃತ್ತಿ ಹೊಂದಿರುತ್ತಾರೆ.
	7	ಕೋಟ್ರೇಶಿ ಜಂಗಲಿ	ಪ.ಪಂ	08-02-1956	18-01-1989	31-12-2015	-	ವಯೋ ನಿವೃತ್ತಿ ಹೊಂದಿರುತ್ತಾರೆ.
1	8	ಶ್ರೀ ಸಿದ್ರಾಮೇಶ್ವರ ಸ್ವಾಮಿ ಹಿರೇಮಠ		01-05-1973	11-09-1995	11-05-2022	11-05-2022	
2	9	ಎಂ.ಆರ್. ಮನೋಹರ್	ಪ.ಜಾ	01-06-1971	13-11-1995	11-05-2022	11-05-2022	
3	11	ದಸ್ತಗಿರಿ ಆಲಿ		23-09-1972	15-05-1998	11-05-2022	11-05-2022	
	12	ಸಂಗಮ್ ಭೀಮರಾವ್ ಹೈಬತ್ತಿ	ಪ.ಜಾ	01-06-1962	19-02-1986	11-05-2022	11-05-2022	ವಯೋ ನಿವೃತ್ತಿ ಹೊಂದಿರುತ್ತಾರೆ.
4	13	ಬೆರುಂಡದಾರ್ ಕೇಸರಿಮಠ್		28-06-1965	17-02-1986	11-05-2022	11-05-2022	

(ಕೆ.ಮಂಜುನಾಥ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಹಕಾರ ಇಲಾಖೆ

**ಕರ್ನಾಟಕ ಸರ್ಕಾರ**

ಸಂಖ್ಯೆ: ಹೆಚ್‌ಡಿ: 137 : ಪಿಆರ್‌ಇ :2023

ಕರ್ನಾಟಕ ಸರ್ಕಾರದ ಸಚಿವಾಲಯ,  
ವಿಧಾನ ಸೌಧ,  
ಬೆಂಗಳೂರು, ದಿನಾಂಕ: 06-11-2023**ಅಧಿಸೂಚನೆ**ವಿಷಯ: ದಿನಾಂಕ: 01-01-2023 ರಲ್ಲಿದ್ದಂತೆ ಕಾರಾಗೃಹ  
ಇಲಾಖೆಯ ಕಾರಾಗೃಹಗಳ ಅಧೀಕ್ಷಕರ ವೃಂದದ  
ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಉಲ್ಲೇಖ: ಇದೇ ಸಮಸಂಖ್ಯೆ ಅಧಿಸೂಚನೆ ದಿನಾಂಕ: 11-10-2023.

\*\*\*\*\*

ದಿನಾಂಕ: 01-01-2023ರಲ್ಲಿದ್ದಂತೆ ಕಾರಾಗೃಹ ಇಲಾಖೆಯ ಕಾರಾಗೃಹಗಳ ಅಧೀಕ್ಷಕರ ವೃಂದದ (ಕಲ್ಯಾಣ ಕರ್ನಾಟಕೇತರ ಪ್ರದೇಶದ ಉಳಿದ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಮೂಲ ವೃಂದ) ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸದರಿ ಜೇಷ್ಠತಾ ಪಟ್ಟಿ ಕುರಿತು ಆಕ್ಷೇಪಣೆ / ಸಲಹೆಗಳಿದ್ದಲ್ಲಿ, ಭಾದಿತಿರಾದವರು ಅವರುಗಳ ಆಕ್ಷೇಪಣೆ / ಸಲಹೆಗಳನ್ನು ಸಲ್ಲಿಸಲು ಉಲ್ಲೇಖಿತ ಅಧಿಸೂಚನೆಯಲ್ಲಿ 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸದರಿ ವೃಂದದಲ್ಲಿ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲದಿರುವುದರಿಂದ, ಪಟ್ಟಿಯನ್ನು ಅಂತಿಮಗೊಳಿಸಿದೆ.

ದಿನಾಂಕ: 01-01-2023ರಲ್ಲಿದ್ದಂತೆ, ಕಾರಾಗೃಹ ಇಲಾಖೆಯ ಕಾರಾಗೃಹಗಳ ಅಧೀಕ್ಷಕರ ವೃಂದದ (ಕಲ್ಯಾಣ ಕರ್ನಾಟಕೇತರ ಪ್ರದೇಶದ ಉಳಿದ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಮೂಲ ವೃಂದ) ಅಂತಿಮ ಜೇಷ್ಠತಾ ಪಟ್ಟಿಯನ್ನು ಅನುಬಂಧ- 1 & 2ರಲ್ಲಿ ಇದರೊಂದಿಗೆ ಲಗತ್ತಿಸಿ, ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಡಿ.ಎಸ್. ನಳಿನ)

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),  
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)



## ಅನುಬಂಧ - 1

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 186 ಎಸ್‌ಆರ್‌ಆರ್ 2018, ದಿನಾಂಕ: 27.02.2019 ಮತ್ತು 15.05.2019 ರನ್ವಯ ದಿನಾಂಕ: 01.01.1978 ರಿಂದ 01.01.2023ರವರೆಗಿನ ಅವಧಿಗೆ ದಿನಾಂಕ: 01.01.2023ರಲ್ಲಿದ್ದಂತೆ ಕಲ್ಯಾಣ ಕರ್ನಾಟಕೇತರ ಪ್ರದೇಶದ ಉಳಿದ ಮೂಲ ವೃಂದದ ಅಧೀಕ್ಷಕರ ಅಂತಿಮ ಜೇಷ್ಠತಾ ಪಟ್ಟಿ.

ಕ್ರ. ಸಂ	ಹೆಸರು	ಮೀಸಲಾತಿ ವರ್ಗ	ಉಳಿದ ಮೂಲ ವೃಂದ ಜೇಷ್ಠತೆ ದಿನಾಂಕ: 01.01.2023 ರಲ್ಲಿದ್ದಂತೆ	ನೇ.ನೇ / ಮುಂ ಬಡ್ಡಿ	ಹುಟ್ಟಿದ ದಿನಾಂಕ	ಸರ್ಕಾರಿ ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ಡಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	ಶ್ರೀ ಎಂ.ವೈ ಗಂಗಣ್ಣ		1	ಮು.ಬ	26.09.35	08.05.65	ಲಭ್ಯವಿರುವುದಿಲ್ಲ.	ಲಭ್ಯವಿರುವುದಿಲ್ಲ.	ನಿವೃತ್ತಿ
2	ಶ್ರೀ ಹೆಚ್ .ಪಿ.ಶಿವಪ್ರಸಾದ್		2	ಮು.ಬ	09.03.31	10.09.65	ಲಭ್ಯವಿರುವುದಿಲ್ಲ.	ಲಭ್ಯವಿರುವುದಿಲ್ಲ.	ನಿವೃತ್ತಿ
3	ಶ್ರೀ ಬಿ.ಎಸ್. ವೆಂಕಟರಾಯಪ್ಪ		3	ಮು.ಬ	10.12.34	09.11.60	ಲಭ್ಯವಿರುವುದಿಲ್ಲ.	ಲಭ್ಯವಿರುವುದಿಲ್ಲ.	ನಿವೃತ್ತಿ
4	ಶ್ರೀ ಬಿ.ಎಸ್. ಮಾಲಾಪುರ		4	ಮು.ಬ	16.12.42	03.01.73	26.08.86	26.08.86	ನಿವೃತ್ತಿ
5	ಶ್ರೀ ತಾವರ್ಕೇಡ್		5	ಮು.ಬ	05.01.45	14.07.76	13.08.86	13.08.86	ನಿವೃತ್ತಿ
6	ಶ್ರೀ ಎನ್ .ಜಯರಾಮಯ್ಯ		6	ಮು.ಬ	15.05.50	21.01.77	19.08.86	19.08.86	ನಿವೃತ್ತಿ
7	ಶ್ರೀ ವಿ.ಕೆ. ವೇಣುಗೋಪಾಲ್		9	ಮು.ಬ	ಲಭ್ಯವಿರುವುದಿಲ್ಲ.	ಲಭ್ಯವಿರುವುದಿಲ್ಲ.	14.03.87	14.03.87	ನಿವೃತ್ತಿ
8	ಶ್ರೀ ಬಿ.ಎಸ್. ಸಂಗಾವಿ		7	ಮು.ಬ	26.02.38	27.08.69	14.03.87	14.03.87	ನಿವೃತ್ತಿ

9	ಶ್ರೀ ಎ.ಎಂ.ಮಾಡಲಗೇರಿ		8	ಮು.ಬ	04.01.31	09.02.59	14.03.87	14.03.87	ನಿವೃತ್ತಿ
10	ಶ್ರೀ ಬಿ.ಎಸ್. ಅಬ್ಬಾಯಿ		10	ಮು.ಬ	09.02.54	02.08.78	20.07.91	20.07.91	ನಿವೃತ್ತಿ
11	ಶ್ರೀ ವಿ.ಎಸ್. ರಾಜಾ	ಎಸ್.ಟಿ	12	ಮು.ಬ	02.09.55	17.10.81	25.10.00	25.10.00	ನಿವೃತ್ತಿ
12	ಶ್ರೀ ಜಿ. ವೀರಭದ್ರಸ್ವಾಮಿ	ಎಸ್.ಸಿ	13	ಮು.ಬ	06.06.59	31.10.84	31.10.00	31.10.00	ನಿಧನ
13	ಶ್ರೀ ಕನ್ನಾಳೆ ಅಮೃತರಾವ್		16	ಮು.ಬ	08.10.43	11.12.70	13.11.00	13.11.00	ನಿವೃತ್ತಿ
14	ಶ್ರೀ ಜಿ. ಶಂಕರನಾರಾಯಣ		20	ಮು.ಬ	14.01.50	28.12.72	04.11.00	04.11.00	ನಿವೃತ್ತಿ
15	ಶ್ರೀ ಎಂ.ಸಿ. ವಿಶ್ವನಾಥಯ್ಯ		19	ಮು.ಬ	04.08.54	26.10.84	04.11.00	04.11.00	ನಿವೃತ್ತಿ
16	ಶ್ರೀ ಡಿ.ಬಿ ಕಡ್ಲೆ		15	ಮು.ಬ	04.08.54	07.11.84	09.11.00	09.11.00	ನಿವೃತ್ತಿ
17	ಶ್ರೀ ಕೆ.ಕೆ. ಪಾಟೀಲ್		11	ಮು.ಬ	01.07.43	09.11.84	25.10.00	25.10.00	ನಿವೃತ್ತಿ
18	ಶ್ರೀ ಪಿ.ಎನ್. ಜಯಸಿಂಹ		18	ಮು.ಬ	20.04.55	06.09.85	02.11.00	02.11.00	ನಿವೃತ್ತಿ
19	ಶ್ರೀ ಪಿ.ಎಂ. ವೆಂಕಟರಾಯಪ್ಪ	ಎಸ್.ಸಿ	14	ಮು.ಬ	08.08.48	28.07.78	05.11.00	05.11.00	ನಿವೃತ್ತಿ
20	ಶ್ರೀ ರಾಜಾ ಅಹ್ಮದ್ ಯೂಸೂಫ್		17	ಮು.ಬ	08.08.48	28.07.78	05.11.00	05.11.00	ನಿವೃತ್ತಿ
21	ಶ್ರೀ ಎಂ.ಎಸ್. ಸುರೇಶಬಾಬು		21	ಮು.ಬ	06.12.50	28.07.78	09.06.03	09.06.03	ನಿವೃತ್ತಿ
22	ಶ್ರೀ ಟಿ.ಹೆಚ್ ಲಕ್ಷ್ಮೀನಾರಾಯಣ		22	ಮು.ಬ	23.11.52	23.12.72	22.12.05	27.12.05	ನಿವೃತ್ತಿ
23	ಶ್ರೀ ಎ. ಪೆರುಮಾಳ್	ಎಸ್.ಸಿ	23	ಮು.ಬ	10.06.49	28.08.74	02.02.07	02.02.07	ನಿವೃತ್ತಿ
24	ಶ್ರೀ ಜಿ ಗೋವಿಂದಪ್ಪ	ಎಸ್.ಸಿ	24	ಮು.ಬ	13.09.49	28.08.74	29.08.06	29.08.06	ನಿವೃತ್ತಿ
25	ಶ್ರೀ ನಂಜುಂಡೇಗೌಡ		25	ಮು.ಬ	13.03.49	16.01.76	02.02.07	02.02.07	ನಿವೃತ್ತಿ
26	ಶ್ರೀ ಎಸ್. ಎಫ್ ಪಾಟೀಲ್		26	ಮು.ಬ	10.06.49	28.08.74	02.02.07	02.02.07	ನಿವೃತ್ತಿ
27	ಶ್ರೀ ಎಂ.ಐ ಈರಣ್ಣವರ		27	ಮು.ಬ	18.12.50	19.01.76	07.04.07	07.04.07	ನಿವೃತ್ತಿ
28	ಶ್ರೀ ಡಿ. ಸಂಗಪ್ಪ	ಎಸ್.ಸಿ	28	ಮು.ಬ	18.12.50	19.01.76	27.08.07	27.08.07	ನಿವೃತ್ತಿ
29	ಶ್ರೀ ಪಿ. ಮಲ್ಲೇಶ್		29	ಮು.ಬ	06.05.52	19.01.76	27.08.07	27.08.07	ನಿವೃತ್ತಿ

30	ಶ್ರೀ ಎನ್. ಲಿಂಗರಾಜು		30	ಮು.ಬ	01.05.53	16.01.76	13.03.08	17.03.08	ನಿವೃತ್ತಿ
31	ಶ್ರೀ ಹೆಚ್.ವಿ ವಿರೇಂದ್ರ ಸಿಂಹ	ಎಸ್.ಟಿ	31	ಮು.ಬ	26.06.54	19.01.76	04.04.08	04.04.08	ನಿವೃತ್ತಿ
32	ಶ್ರೀ ಪಿ.ವಿ ಆನಂದ ರೆಡ್ಡಿ		32	ಮು.ಬ	05.06.76	22.03.06	18.08.10	18.08.10	ಮುಂಬಡ್ತಿ
33	ಶ್ರೀ ಕೃಷ್ಣಕುಮಾರ್	ಎಸ್.ಸಿ	33	ಮು.ಬ	04.06.76	22.03.06	20.09.10	20.09.10	ಮುಂಬಡ್ತಿ
34	ಶ್ರೀ ಎಂ ಸೋಮಶೇಖರ್	ಎಸ್.ಟಿ	34	ಮು.ಬ	10.08.71	27.03.06	01.02.12	01.02.12	ಮುಂಬಡ್ತಿ
35	ಶ್ರೀ ಟಿ.ಪಿ ಶೇಷ		35	ಮು.ಬ	25.04.83	03.08.06	01.02.12	01.02.12	ಮುಂಬಡ್ತಿ
36	ಶ್ರೀಮತಿ ದಿವ್ಯಶ್ರೀ		36	ಮು.ಬ	18.07.81	03.08.06	01.02.12	01.02.12	ಮುಂಬಡ್ತಿ
37	ಡಾ   ಆರ್.ಅನಿತಾ		37	ಮು.ಬ	10.06.77	03.08.06	10.04.13	10.04.13	ಮುಂಬಡ್ತಿ
38	ಶ್ರೀ ವಿ. ಶೇಷಮೂರ್ತಿ		38	ಮು.ಬ	01.06.75	31.07.06	10.04.13	10.04.13	ಮುಂಬಡ್ತಿ
39	ಶ್ರೀ ಪಿ.ಎಸ್. ರಮೇಶ್		39	ಮು.ಬ	19.10.78	04.08.06	05.07.14	05.07.14	ಮುಂಬಡ್ತಿ
40	ಡಾ   ಪಿ. ರಂಗನಾಥ		40	ಮು.ಬ	14.02.1977	03.08.2006	04.03.2015	04.03.2015	ಮುಂಬಡ್ತಿ
41	ಶ್ರೀ ಮಹೇಶ್ ಕುಮಾರ್ ಎಸ್. ಜಿಗಣಿ		41	ಮು.ಬ	01.06.1972	18.07.2011	26.06.2019	26.06.2019	-
42	ಶ್ರೀ ಕೆ. ಸುರೇಶ್		42	ಮು.ಬ	12.03.1976	03.08.2006	26.06.2019	26.06.2019	-
43	ಶ್ರೀಮತಿ ಆರ್. ಲತಾ		43	ಮು.ಬ	01.02.1979	31.07.2006	26.06.2019	26.06.2019	-
44	ಶ್ರೀ ಇಮಾಮ್ ಸಾಬ್ ಮ್ಯಾಗೇರಿ		44	ಮು.ಬ	08.09.1970	18.08.2006	26.06.2019	26.06.2019	-
45	ಶ್ರೀ ಎಂ.ಸುಂದರ್	ಎಸ್.ಸಿ	45	ಮು.ಬ	16.01.1960	14.11.1985	26.06.2019	26.06.2019	ನಿವೃತ್ತಿ
46	ಶ್ರೀ ಸಿ.ಇ. ತಿಮ್ಮಯ್ಯ	ಎಸ್.ಟಿ	46	ಮು.ಬ	01.06.1960	05.11.1985	26.06.2019	26.06.2019	ನಿವೃತ್ತಿ
47	ಶ್ರೀ ಎಂ.ಎ. ಮರೀಗೌಡ		48	ಮು.ಬ	22.07.1964	29.03.1990	03.01.2020	03.01.2020	-
48	ಶ್ರೀ ಬಿ.ಟಿ. ಓಬಳೇಶಪ್ಪ	ಎಸ್.ಸಿ	49	ಮು.ಬ	02.03.1967	08.05.1991	25.11.2021	25.11.2021	-
49	ಶ್ರೀ ಮಹದೇವನಾಯ್ಕ ಪಿ.	ಎಸ್.ಟಿ	50	ಮು.ಬ	01.06.1967	21.05.1997	25.11.2021	25.11.2021	-

(ಡಿ.ಎಸ್. ನಳಿನ)

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),  
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)

## ಅನುಬಂಧ-2

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 186 ಎಸ್‌ಆರ್‌ಆರ್ 2018, ದಿನಾಂಕ: 27.02.2019 ಮತ್ತು 15.05.2019 ರನ್ವಯ ದಿನಾಂಕ: 01.01.1978 ರಿಂದ 01.01.2023ರವರೆಗಿನ ಅವಧಿಗೆ ದಿನಾಂಕ: 01.01.2023ರಲ್ಲಿದ್ದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಮೂಲ ವೃಂದದ ಅಧೀಕ್ಷಕರ ಅಂತಿಮ ಜೇಷ್ಠತಾ ಪಟ್ಟಿ.

ಕ್ರ. ಸಂ	ಹೆಸರು	ಮೀಸಲಾತಿ ವರ್ಗ	ಕಲ್ಯಾಣ ಕರ್ನಾಟಕ ಪ್ರದೇಶದ ಜೇಷ್ಠತಾ ದಿನಾಂಕ: 01.01.2023ರ ಲ್ಲಿದ್ದಂತೆ	ನೇ.ನೇ/ ಮುಂಬಡ್ತಿ	ಹುಟ್ಟಿದ ದಿನಾಂಕ	ಸರ್ಕಾರಿ ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
1	ಶ್ರೀ ಮಲ್ಲಿಕಾರ್ಜುನ ಬಿ	ಸಾಮಾನ್ಯ	01	ಮು.ಬ	01.06.1965	19.05.1997	26.06.2019	26.06.2019	-
2	ಶ್ರೀ ಬಿ.ಎಂ. ಕೊಟ್ಟೇಶ್	ಎಸ್.ಸಿ	02	ಮು.ಬ	11.07.1990	22.09.2017	01.07.2022	01.07.2022	-

(ಡಿ.ಎಸ್. ನಳಿನ)

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),  
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)

PR-1331

## ಕರ್ನಾಟಕ ಸರ್ಕಾರ

ಸಂಖ್ಯೆ: ಕಂಇ 38 ಎಫ್‌ಎಲ್‌ಆರ್ 2022

ಕರ್ನಾಟಕ ಸರ್ಕಾರದ ಸಚಿವಾಲಯ,  
ಬಹುಮಹಡಿ ಕಟ್ಟಡ,  
ಬೆಂಗಳೂರು, ದಿನಾಂಕ: 06.11.2023

## ಅಧಿಸೂಚನೆ

ಶ್ರೀ ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಇತರ ಸಿವಿಲ್ ಅಪೀಲುಗಳಲ್ಲಿ ದಿನಾಂಕ:09.02.2017 ರಂದು ನೀಡಿರುವ ತೀರ್ಪಿನನ್ವಯ ಅಧಿಸೂಚನೆ ಸಂಖ್ಯೆ: ಕಂಇ 02 ಭೂದಾಸೇ(1) 2017 ದಿನಾಂಕ: 11.01.2018 ರಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಜಂಟಿ ನಿರ್ದೇಶಕರ ವೃಂದದ ದಿನಾಂಕ: 27.04.1978 ರಿಂದ 28.02.2017 ರವರೆಗಿನ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಕರ್ನಾಟಕ ರಾಜ್ಯ (ಸಿವಿಲ್ ಸೇವೆಯಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ಡಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ಪ್ರಕರಣ 3 ಮತ್ತು 4 ನ್ನು ಅದರ ಪ್ರಕರಣ 5 ರೊಂದಿಗೆ ಸಹವಾಚನ ಮಾಡಿಕೊಂಡಂತೆ ಸರ್ಕಾರದ ಅಧಿಸೂಚನೆ ಸಂ:ಕಂಇ 12 ಎಜಿಎಸ್ 2019, ದಿನಾಂಕ:29.02.2020 ರಲ್ಲಿ ದಿನಾಂಕ:27.04.1978 ರಿಂದ 31.12.2018 ರವರೆಗಿನ ಅವಧಿಗೆ ದಿನಾಂಕ:01.01.2019 ರಲ್ಲಿದ್ದಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಜಂಟಿ ನಿರ್ದೇಶಕ ವೃಂದದ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಸರ್ಕಾರದ ಅಧಿಸೂಚನೆ ಸಂ:ಕಂಇ 38 ಎಫ್‌ಎಲ್‌ಆರ್ 2023, ದಿನಾಂಕ:03.05.2023 ರಲ್ಲಿ ದಿನಾಂಕ: 01.01.2022 ರಿಂದ 31.12.2022 ರವರೆಗಿನ ಅವಧಿಗೆ ದಿನಾಂಕ: 01.01.2023 ರಲ್ಲಿದ್ದಂತೆ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಜಂಟಿ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸದರಿ ಜೇಷ್ಠತಾ ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಜೇಷ್ಠತಾ ಪಟ್ಟಿಯಲ್ಲಿ ಅಧಿಕಾರಿಯ ಹೆಸರು, ಪ್ರವರ್ಗ, ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ, ಬಡ್ಡಿ ಹೊಂದಿದ ದಿನಾಂಕ ಇತ್ಯಾದಿಗಳಲ್ಲಿ ಬೆರಳಚ್ಚು ದೋಷಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಮನವಿಯನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ.

ಆದ್ದರಿಂದ, ದಿನಾಂಕ: 01.01.2022 ರಿಂದ 31.12.2022 ರವರೆಗಿನ ಅವಧಿಗೆ ದಿನಾಂಕ:01.01.2023 ರಲ್ಲಿದ್ದಂತೆ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಜಂಟಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಈ ಅಧಿಸೂಚನೆಯ ಅನುಬಂಧ-1 ಮತ್ತು 2 ರಲ್ಲಿರುವಂತೆ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

**(ಎಸ್.ಗುರುಮೂರ್ತಿ)**

ಸರ್ಕಾರದ ಅಧೀನ ಕಾರ್ಯದರ್ಶಿ,  
ಕಂದಾಯ ಇಲಾಖೆ(ಭೂಮಾಪನ)

<p align="center"><b>ಅನುಬಂಧ-1</b>  <b>ದಿನಾಂಕ: 01.01.1984 ರಿಂದ ಈವರೆಗೆ ಭೂದಾಖಲೆಗಳ ಜಂಟಿ ನಿರ್ದೇಶಕರ ವೃಂದದ ವರ್ಗೀಕರಣ ತಃಖ್ತೆ ಮತ್ತು</b>  <b>ಬ್ಲಾಕ್ ಅನುಸಾರ ರಿಕ್ತ ಸ್ಥಾನಗಳ ಹಂಚಿಕೆ ವಿವರ</b></p>																	
ಕ್ರಮ ಸಂಖ್ಯೆ	ಬ್ಲಾಕ್ ಅವಧಿ	ಬ್ಲಾಕ್ ಅವಧಿಯಲ್ಲಿ ಉದ್ಭವವಾದ ರಿಕ್ತ ಸ್ಥಾನಗಳು	ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಲಾದ ಕೋಟಾ		ಕೋಟಾ ಪ್ರಕಾರ ಲಭ್ಯವಾಗುವ ರಿಕ್ತ ಸ್ಥಾನಗಳು		ವಾಸ್ತವವಾಗಿ ಭರ್ತಿ ಮಾಡಲಾದ ರಿಕ್ತ ಸ್ಥಾನಗಳು		ಕೋಟಾ ಮಿತಿಯಲ್ಲಿ ಮಾಡಲಾದ ನೇಮಕಾತಿ		ಹೆಚ್ಚುವರಿ (+) ಕೊರತೆ (-)		ನಂತರದ ಬ್ಲಾಕ್ ನಲ್ಲಿ ಹೊಂದಿಸಬೇಕಾದ ಹೆಚ್ಚುವರಿ ನೇಮಕಾತಿ		ನೇಮಕಾತಿಗಳ ಸಂಚಿತ ಹೆಚ್ಚುವರಿ (+) ಕೊರತೆ (-)		ಷರಾ / ಜೇಷ್ಠತೆಗಾಗಿ ಕ್ರ.ಸಂ.
			ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	
1	2	3	4A	4B	5	6	7	8	9	10	11	12	13	14	15	16	17
1	01.01.1984 ರಿಂದ 06.09.1984	2	0%	100%	0	2	0	2	0	2	0	0	0	0	0	0	2
2	07.09.1984 ರಿಂದ 14.09.1985	2	0%	100%	0	2	0	2	0	2	0	0	0	0	0	0	2
3	15.09.1985 ರಿಂದ 16.06.1992	4	0%	100%	0	4	0	4	0	4	0	0	0	0	0	0	4
4	17.06.1992 ರಿಂದ 28.05.1993	2	0%	100%	0	2	0	2	0	2	0	0	0	0	0	0	2
5	29.05.1993 ರಿಂದ 06.09.1994	1	0%	100%	0	1	0	1	0	1	0	0	0	0	0	0	1
6	07.09.1994 ರಿಂದ 11.01.2000	1	0%	100%	0	1	0	1	0	1	0	0	0	0	0	0	1
7	12.01.2000 ರಿಂದ 15.10.2004	2	0%	100%	0	2	0	1	0	1	0	-1	0	1	0	-1	1
8	16.10.2004 ರಿಂದ 06.09.2006	1	0%	100%	0	2	0	2	0	2	0	0	0	0	0	0	2
9	07.09.2006 ರಿಂದ 05.04.2012	5	0%	100%	0	5	0	3	0	3	0	-2	0	2	0	-2	3

10	06.04.2012 ರಿಂದ 11.06.2015	3	0%	100%	0	5	0	5	0	5	0	0	0	0	0	0	5
11	12.06.2015 ರಿಂದ 31.01.2017	3	0%	100%	0	3	0	2	0	2	0	-1	0	1	0	-1	2
11	01.02.2017 ರಿಂದ 24.08.2020	5	0%	100%	0	6	0	6	0	6	0	0	0	0	0	0	6
12	25.08.2020 ರಿಂದ 25.05.2021	1	0%	100%	0	1	0	1	0	1	0	0	0	0	0	0	1

(ಎಸ್.ಗುರುಮೂರ್ತಿ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಕಂದಾಯ ಇಲಾಖೆ(ಭೂಮಾಪನ)

### ಅನುಬಂಧ-2

ದಿನಾಂಕ: 01.01.2022 ರಿಂದ 31.12.2022 ರವರೆಗಿನ ಅವಧಿಗೆ ದಿನಾಂಕ: 01.01.2023 ರಲ್ಲಿದ್ದಂತೆ  
ಭೂದಾಖಲೆಗಳ ಜಂಟಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿ

ಕ್ರ. ಸಂ	ವೋಷಕ ವೃಂದ ಭೂದಾಖಲೆ ಗಳ ಉಪ ನಿರ್ದೇಶಕವೃಂದದ ಜೇಷ್ಠತಾ ಪಟ್ಟಿಯ ಕ್ರಮಸಂಖ್ಯೆ	ಅಧಿಕಾರಿ ಹೆಸರು	ಮೀಸಲಾತಿ ವರ್ಗ	ನೇರ ನೇಮಕಾತಿ / ಮುಂಬಡ್ತಿ / ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಅರ್ಹತಾ ದಿನಾಂಕ	ಷರಾ
2	3	4	5	6	7	8	9	10	
1	68	ಸಿ.ಎಸ್.ರಮೇಶ್	-	ಮುಂಬಡ್ತಿ	19-11-1964	20-02-1997	11-06-2015	11-06-2015	
2	69	ಕೆ.ಜಯಪ್ರಕಾಶ್	-	ಮುಂಬಡ್ತಿ	22-05-1967	27-02-1997	11-06-2015	11-06-2015	
	71	ಕೆ.ವಿ.ರುದ್ರೇಶ್	-	ಮುಂಬಡ್ತಿ	22-01-1957	03-03-1997	11-06-2015	11-06-2015	ನಿವೃತ್ತಿ
	73	ಎಂ.ಎಸ್.ಮರಿಸ್ವಾಮಿಗೌಡ	-	ಮುಂಬಡ್ತಿ	01-12-1958	28-02-1997	31-01-2017	31-01-2017	ನಿವೃತ್ತಿ

ಭಾಗ ೩

ಕರ್ನಾಟಕ ರಾಜ್ಯಪತ್ರ, ಶುಕ್ರವಾರ, ೧೨, ನವೆಂಬರ್, ೨೦೨೩

೭೮೧೩

3	74	ಬಿ.ಎಸ್.ವೇಣುಗೋಪಾಲ್	-	ಮುಂಬಡ್ತಿ	20-07-1963	20-02-1997	14.09.2022	31.01.2017	ಪೂರ್ವಾನ್ವಯ ಮುಂಬಡ್ತಿ
4	75	ಜಿ.ಆರ್.ರೂಗಿ	-	ಮುಂಬಡ್ತಿ	18-07-1963	28-02-1997	31-01-2017	31-01-2017	
5	66	ಇ.ಪ್ರಕಾಶ್	-	ಮುಂಬಡ್ತಿ	15-10-1966	20-02-1997	15-02-2001	24-08-2020	
6	72	ಪಿ.ವಿ.ಕುಲಕರ್ಣಿ	-	ಮುಂಬಡ್ತಿ	22-07-1964	21-02-1997	24-08-2020	24-08-2020	
7	76	ನಜೀಮುನೀಸಾ ಪೀರಜಾದೆ	-	ಮುಂಬಡ್ತಿ	20-06-1965	21-02-1997	24-08-2020	24-08-2020	
	77	ಜಿ.ವಿಜಯಭವಾನಿ	-	ಮುಂಬಡ್ತಿ	24-08-1960	28-02-1997	24-08-2020	24-08-2020	ನಿವೃತ್ತಿ
8	78	ಎಸ್.ನಿಸಾರ್ ಅಹಮದ್	-	ಮುಂಬಡ್ತಿ	07-05-1969	27-02-1997	24-08-2020	24-08-2020	
	82	ವಿ.ಅಜ್ಜಪ್ಪ	-	ಮುಂಬಡ್ತಿ	01-06-1961	24-02-1997	25.05.2021	ನಿಯಮ-32	ನಿವೃತ್ತಿ

(ಎಸ್.ಗುರುಮೂರ್ತಿ)  
ಸರ್ಕಾರದ ಅಧೀನ ಕಾರ್ಯದರ್ಶಿ  
ಕಂದಾಯ ಇಲಾಖೆ(ಭೂಮಾಪನ)

PR-1332